

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

25ನೇ ಮಾರ್ಚ್ 2022

ಶುಕ್ರವಾರ

ವಿಷಯಾನುಕ್ರಮಣಿಕೆ (INDEX)

01. ಅಧಿಕೃತ ನಿರ್ಣಯ

- ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ.
- ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಮರಿತಿಬ್ಬೇಗೌಡ

02. ಪ್ರಶೋತ್ತರಗಳು.

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

2710 + 2685 – ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ

ಕಾರ್ಯನಿರ್ವಹಿಸುತ್ತಿರುವ ಕ್ರೀಡಾ ಅಧಿಕಾರಿಗಳು ಹಾಗೂ ತರಬೇತುದಾರರ

ಮಾಹಿತಿ ಬಗ್ಗೆ.

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಯು.ಬಿ.ವೆಂಕಟೇಶ್
- ಡಾ: ನಾರಾಯಣಗೌಡ(ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು)

2661 – ನೀರಾ ಘಟಕಗಳು ಮುಚ್ಚಿರುವುದರ ಬಗ್ಗೆ

- ಶ್ರೀ ಕೆ.ಹರೀಶ್ ಕುಮಾರ್
- ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಂಖ್ಯಿಕ ಸಚಿವರು)

2691 – ಐಷಾರಾಮಿ ಕಾರುಗಳಿಗೆ ತೆರಿಗೆ ಪಾವತಿಸಿಕೊಳ್ಳದೆ ಅಕ್ರಮ ಮಾಡಿರುವ ಬಗ್ಗೆ.

- ಶ್ರೀ ಸಿ.ಎನ್.ಮಂಜೇಗೌಡ
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

2674- ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸುವ ಬಗ್ಗೆ.

- ಶ್ರೀ ಎನ್.ರವಿಕುಮಾರ್
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

2708- ಬುಡಕಟ್ಟು ಜನರ ಮಾಹಿತಿ ಬಗ್ಗೆ

- ಶ್ರೀ ಮರಿತಿಬ್ಬೇಗೌಡ
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

2679 – ಕಲಾನ್ಯ ಕರ್ನಾಟಕ ಸಾರಿಗೆ ನೌಕರರ ಬಗ್ಗೆ.

- ಶ್ರೀ ಅರವಿಂದ ಕುಮಾರ್ ಅರಳ
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

2667 – ಭೂ ಒಡೆತನ ಯೋಜನೆಯ ಅನುಷ್ಠಾನದ ಬಗ್ಗೆ

- ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

2714 – ಸಾರಿಗೆ ಇಲಾಖೆಯಡಿಯಲ್ಲಿ ಜಿ.ಎನ್.ಎನ್.ಯು.ಆರ್.ಎಂ. ಯೋಜನೆಯನ್ನು

ಅಳವಡಿಸಿಕೊಂಡಿರುವ ಬಗ್ಗೆ.

- ಶ್ರೀ ಪಿ.ಆರ್.ರಮೇಶ್
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2645 – ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಅಧ್ಯಯನ ಮಾಡುವ ಬಗ್ಗೆ.

- ಶ್ರೀ ಪ್ರಕಾಶ್ ಕೆ.ರಾಧೋಡ್
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

2684 – ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯದ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

2688 – ಕುಡಿಯುವ ನೀರಿನ ಸಮಸ್ಯೆ ಬಗ್ಗೆ.

- ಶ್ರೀ ಎಸ್.ವಿ.ಸಂಕನೂರ (ಶ್ರೀ ಪ್ರದೀಪ್ ಶೆಟ್ಟರ್ ಪರವಾಗಿ)
- ಶ್ರೀ ಕೆ.ಎಸ್.ಕಣ್ಣರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

2687 – ಬಿ.ಎಂ.ಟಿ.ಸಿ. ಬಸ್ಸುಗಳ ಸ್ಥಿತಿಗತಿಗಳ ಬಗ್ಗೆ

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

2297 – ರಾಮನಗರದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆ ಮಾಡುವ ಬಗ್ಗೆ.

- ಶ್ರೀ ಅ.ದೇವೇಗೌಡ
- ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)

2699 – ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ

- ಶ್ರೀ ಕೆ.ಹರೀಶ್ ಕುಮಾರ್(ಶ್ರೀಮತಿ ವೀಣಾ ಅಚ್ಚಯ್ಯನವರ ಪರವಾಗಿ)
- ಡಾ|| ನಾರಾಯಣಗೌಡ (ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

3. ಪ್ರಕಟಣೆ

- ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟಿರುವ ಕರ್ನಾಟಕ ಧನ ವಿನಿಯೋಗ ವಿಧೇಯಕ, 2022 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ತಿದ್ದುಪಡಿ) ವಿಧೇಯಕ, 2022ಕ್ಕೆ ವಿಧಾನ ಪರಿಷತ್ ಸಹಮತ ನೀಡಬೇಕೆನ್ನುವ ಬಗ್ಗೆ

4. ಕಾರ್ಯದರ್ಶಿಯವರ ವರದಿ

5. ವರದಿಯನ್ನೊಪ್ಪಿಸುವುದು

- ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೂರನೇ ವರದಿಯನ್ನು ಸದನಕ್ಕೆ ಒಪ್ಪಿಸುವ ಬಗ್ಗೆ

6. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು.

ಅ) ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್.ಕೆ. ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎಸ್.ಕೆ.ಅಂಗಡಿಯವರನ್ನು ಸೇವೆಯಿಂದ ವಜಾ ಮಾಡಿರುವ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ರಾಗಿ ಖರೀದಿ ಕೇಂದ್ರ ನಿಲ್ಲಿಸಿರುವ ಬಗ್ಗೆ.

- ಶ್ರೀ ಡಿ.ಎಸ್.ಅರುಣ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಘದ ವಸತಿ ಶಾಲೆಗಳಿಗೆ ಖಾಲಿ ಇರುವ 230 ಹುದ್ದೆಗಳ ನೇಮಕಾತಿ ಬಗ್ಗೆ.

- ಶ್ರೀ ಅರವಿಂದ ಕುಮಾರ್ ಅರಳ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ಪ್ರಾಂಶುಪಾಲರ ಗ್ರೇಡ್-1 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಉ) ಬೆಂಗಳೂರು ನಗರದಲ್ಲ ಮಾಸ್ಕ್ ಧರಿಸುವ ಬಗ್ಗೆ.

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಊ) ಅಮೃತ ಗ್ರಾಮೀಣ ವಸತಿ ಯೋಜನೆಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲ

ತಾಲ್ಲೂಕಿನ ಅರಣಿ ಹೊಣಕೆರೆ ಗ್ರಾಮ ಪಂಚಾಯತಿಗಳಿಗೆ ವಿಸ್ತರಿಸುವ ಬಗ್ಗೆ.

- ಶ್ರೀ ದಿನೇಶ್ ಗೂಳಗೌಡ
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

ಋ) ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೃಷಿ ಅರಣ್ಯ ಭೂಮಿ ದಾಖಲೆಗಳಲ್ಲಿ ಅರಣ್ಯ

ಭೂಮಿ ಎಂದು ಸಮೂದಿಸಬೇಕೆಂದು ಹೈ ಕೋರ್ಟ್ ಆದೇಶ ನೀಡಿರುವ ಬಗ್ಗೆ.

- ಶ್ರೀ ಮಂಜುನಾಥ ಭಂಡಾರಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಎ) ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ವಡ್ಡೋಡಗಿ ಗ್ರಾಮದಲ್ಲ

ಬಾಲಕನನ್ನು ಬೆತ್ತಲೆ ಮಾಡಿ ಹಿಂಸೆ ಮಾಡಿರುವ ಬಗ್ಗೆ.

- ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)

ಐ) ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಟಿಪ್ಪು ಸುಲ್ತಾನರವರ ಚರಿತ್ರೆ ಬಗ್ಗೆ ಹಲವಾರು

ಸಂಗತಿಗಳನ್ನು ತೆಗೆದು ಹಾಕುತ್ತಿರುವ ಬಗ್ಗೆ.

- ಶ್ರೀ ಸಲೀಂ ಅಹಮದ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

7. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ

ಹೇಳಿಕೆಗಳು

ಅ) ಆಧಾರ ದತ್ತಾಂಶಗಳನ್ನು ಸಂಗ್ರಹಿಸಿರುವ ಕಂಪ್ಯೂಟರ್ ಜಿಪ್ಪುಗಳು ಕಳುವಾಗಿರುವ ಬಗ್ಗೆ
ದಿನಾಂಕ 21-3-2022ರಂದು ಶ್ರೀ ಯು.ಜಿ.ವೆಂಕಟೇಶ್‌ರವರು ಪ್ರಸ್ತಾಪಿಸಿರುವ ವಿಷಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗೃಹ ಸಚಿವರ ಪರವಾಗಿ)

ಆ) ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿರುವ ಟೋಲ್‌ಗಳಲ್ಲಿ ಗಣ್ಯರ ವಾಹನಗಳಿಗೆ ಆಗುತ್ತಿರುವ
ಆಡಚಣೆ ಬಗ್ಗೆ ದಿನಾಂಕ 22-3-2022ರಂದು ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿಯವರು
ಪ್ರಸ್ತಾಪಿಸಿರುವ ವಿಷಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಲೋಕೋಪಯೋಗಿ ಸಚಿವರ
ಪರವಾಗಿ)

ಇ) ರಾಜ್ಯ ಸರ್ಕಾರದ ಉಗ್ರಾಣ ನಿಗಮಕ್ಕೆ ರೈತ ಕಣಜ ಯೋಜನೆ ಪೂರ್ಣಗೊಳ್ಳದೇ ಇರುವ
ಬಗ್ಗೆ ದಿನಾಂಕ 24-3-2022ರಂದು ಶ್ರೀ ಕೆ.ಎ.ತಿಪ್ಪೇಸ್ವಾಮಿಯವರು ಪ್ರಸ್ತಾಪಿಸಿರುವ
ವಿಷಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಸಹಕಾರ ಸಚಿವರ ಪರವಾಗಿ)

ಈ) ಪಾವಗಡದ ಅಪಘಾತದ ಹಿನ್ನೆಲೆಯಲ್ಲಿ ಬೆಳಗ್ಗೆ ಮತ್ತು ಪೀಕ್ ಅವರ್‌ನಲ್ಲಿ ಸರ್ಕಾರಿ
ಬಸ್‌ಗಳ ಟ್ರಿಪ್ ಹೆಚ್ಚು ಮಾಡುವ ಬಗ್ಗೆ ದಿನಾಂಕ 24-3-2022ರಂದು
ಶ್ರೀ ಕೆ.ಹರೀಶ್‌ಕುಮಾರ್‌ರವರು ಪ್ರಸ್ತಾಪಿಸಿರುವ ವಿಷಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ
ಕಲ್ಯಾಣ ಸಚಿವರ ಪರವಾಗಿ)

8. ಶಾಸನ ರಚನೆ

ವಿಧೇಯಕಗಳ ಪರ್ಯಾಯೋಚನೆ ಹಾಗೂ ಅಂಗೀಕಾರ

ಕರ್ನಾಟಕ ಧನ ವಿನಿಯೋಗ ವಿಧೇಯಕ, 2022

- ಶ್ರೀ ಜಿ.ಸಿ.ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರು) (ಮುಖ್ಯಮಂತ್ರಿಗಳ ಪರವಾಗಿ)

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)
- ಶ್ರೀ ಮರಿತಿಬ್ಬೇಗೌಡ
- ಶ್ರೀ ಪ್ರಕಾಶ್ ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಡಿ.ಎಸ್.ಅರುಣ್
- ಶ್ರೀ ಪಿ.ಆರ್.ರಮೇಶ್
- ಶ್ರೀ ನನೀರ್ ಅಹಮದ್

(ವಿಧೇಯಕ ಅಂಗೀಕರಿಸಲ್ಪಟ್ಟಿತು)

9. ಖಾಸಗಿ ಸದಸ್ಯರ ನಿರ್ಣಯಕ್ಕೆ ಸರ್ಕಾರ ಉತ್ತರ ನೀಡದಿರುವ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಡಾ: ವೈ.ಎ.ನಾರಾಯಣ ಸ್ವಾಮಿ(ಸರ್ಕಾರಿ ಮುಖ್ಯ ಸಚೇತಕರು)
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

10. ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಚರ್ಚೆ

ವಿಷಯ: ರಾಜ್ಯದ ಕಾನೂನು ಹಾಗೂ ಸಮಾಜ ರಕ್ಷಕರಾಗಿರುವ ಕೆಲವು ಪೊಲೀಸರು

ಹಣ ಸಂಪಾದನೆಗಾಗಿ ಭ್ರಷ್ಟಾಚಾರದಲ್ಲ ತೊಡಗಿರುವ ಬಗ್ಗೆ.

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷ ನಾಯಕರು)
- ಶ್ರೀ ಎನ್.ರವಿಕುಮಾರ್
- ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ
- ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ
ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರು)
- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಮರಿತಿಬ್ಬೇಗೌಡ

- - -

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(622) 25-03-2022 KH/RN 10-10

ಕರ್ನಾಟಕ ವಿಧಾನ ಪರಿಷತ್ತು

ಶುಕ್ರವಾರ, 25ನೇ ಮಾರ್ಚ್ 2022

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ

ಸಭಾಂಗಣದಲ್ಲಿ

ಬೆಳಿಗ್ಗೆ 10 ಗಂಟೆ 11 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟು) ಅವರು

ಪೀಠದಲ್ಲಿ ಉಪಸ್ಥಿತರಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦1. ಅಧಿಕೃತ ನಿರ್ಣಯ

ವಿಷಯ:- ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ.

- - -

ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು) (ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, ಈ ಕೆಳಕಂಡ ಅಧಿಕೃತ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದೇವೆ. ಅದನ್ನು ಇಲ್ಲಿ ಮಂಡಿಸಲು ಇಷ್ಟಪಡುತ್ತೇನೆ.

1. ಕರ್ನಾಟಕ ರಾಜ್ಯವು ಯೋಜಿಸಿರುವ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸಿ ದಿನಾಂಕ:21-03-2022 ರಂದು ತಮಿಳುನಾಡು ವಿಧಾನಸಭೆಯು ಸಭ್ಯವಲ್ಲದ ಭಾಷೆಯಲ್ಲಿ ಅಂಗೀಕರಿಸಿದ ಒಕ್ಕೂಟ ವಿರೋಧಿ ಮತ್ತು ಸಮರ್ಥನೀಯವಲ್ಲದ ನಿರ್ಣಯವನ್ನು ಮತ್ತು ತಮಿಳುನಾಡು ರಾಜ್ಯವು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಏಕಪಕ್ಷೀಯವಾಗಿ ಯೋಜಿಸಿರುವ ಕಾನೂನುಬಾಹಿರ ಯೋಜನೆಗಳನ್ನು ಸಹ ಈ ಸದನವು ಗಣನೆಗೆ ತೆಗೆದುಕೊಂಡಿರುತ್ತದೆ.
2. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ಮಾರ್ಪಡಿಸಿ ಸಾಮಾನ್ಯ ಜಲ ವರ್ಷದಲ್ಲ ಬಳಗುಂಢುವಿನಲ್ಲ 177.25 ಉಂಸಿ ನೀರಿನ ಪ್ರಮಾಣವನ್ನು ಖಚಿತಪಡಿಸುವಂತೆ ನಿಗದಿಪಡಿಸಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಹಂಚಿಕೆ ಮಾಡಿರುವಂತೆ ಬೆಂಗಳೂರು ಮೆಟ್ರೋಪಾಲಿಟನ್ ನಗರದ ಕುಡಿಯುವ ನೀರಿನ ಅಗತ್ಯತೆಗೆ 24 ಉಂಸಿ (4.75 ಉಂಸಿ Comsumptive Use) ನೀರನ್ನು ಸುಸ್ಥಿರಗೊಳಿಸಲು ಹಾಗೂ ತತ್ಪರಿಣಾಮವಾಗಿ ಜಲವಿದ್ಯುತ್ ಉತ್ಪಾದನೆಗೆ ಅಂತರ್-ರಾಜ್ಯ ನದಿ ಕಾವೇರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಡ್ಡಲಾಗಿ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ಯೋಜಿಸಲಾಗಿದೆ. ಸದರಿ ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ಭಾದಕ ಅಥವಾ ಹಾನಿಯಾಗುವುದಿಲ್ಲ.

3. ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ನಿರ್ಮಿಸಲು ಕರ್ನಾಟಕ ರಾಜ್ಯವು ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಜಲನೀತಿಯೂ ಸಹ ಕುಡಿಯುವ ನೀರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಈ ಕುಡಿಯುವ ನೀರಿನ ಯೋಜನೆಯಿಂದ ನ್ಯಾಯಾಧಿಕರಣದ ಆದೇಶವನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸುವುದಿಲ್ಲ.
4. ಕರ್ನಾಟಕದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಾವೇರಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಮೂಲಕ ತಮಿಳುನಾಡು ರಾಜ್ಯವು ಏಕಪಕ್ಷೀಯವಾಗಿ ಹಲವಾರು ಕಾನೂನುಬಾಹಿರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಲ್ಲಿ ಕುಂದಾ PSP, ಸಿಲ್ಲಹಳ್ಳ PSP, ಹೊಗೇನಕಲ್ ಹಂತ-II, ಕಾವೇರಿ (ಕಟ್ಟಲೈ)-ವೈಗೈ-ಗುಂಡಾರ್ ಜೋಡಣೆ, ಇತ್ಯಾದಿಗಳು ಒಳಗೊಂಡಿವೆ.
5. ಪೆನಿನ್ಸುಲರ್ ರಿವರ್ ಡೆವಲಪ್‌ಮೆಂಟ್ (Peninsular River Development) ಯೋಜನೆಯಡಿಯಲ್ಲಿ ಗೋದಾವರಿ ಹೆಚ್ಚುವರಿ ನೀರನ್ನು ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಯೋಜನೆಗೆ ತಿರುವುಗೊಳಿಸುವ ವಿಸ್ತೃತ ಯೋಜನಾ ವರದಿಯನ್ನು ಕರ್ನಾಟಕ ರಾಜ್ಯವು ಸೇರಿದಂತೆ ಕಣಿವೆ ರಾಜ್ಯಗಳ ನೀರಿನ ಪಾಲನ್ನು ನಿರ್ಧರಿಸುವವರೆಗೆ ಅನುಮೋದಿಸಕೂಡದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

6. ತಮಿಳುನಾಡು ರಾಜ್ಯವು, ಕರ್ನಾಟಕ ರಾಜ್ಯದ ಮೇಕೆದಾಟು ಯೋಜನೆಗೆ ತನ್ನ ಒಪ್ಪಿಗೆಯನ್ನು ಪಡೆಯಬೇಕೆಂದು ಕೋರಿದೆ. ಆದರೆ, ಅದೇ ಸಮಯದಲ್ಲ ತಮಿಳುನಾಡು ರಾಜ್ಯವು ಕರ್ನಾಟಕದ ರಾಜ್ಯದ ಒಪ್ಪಿಗೆಯನ್ನು ಕೋರದೆ ಏಕಪಕ್ಷೀಯವಾಗಿ ಕಾನೂನುಬಾಹಿರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತನ್ನ ಧ್ವಂಧ ನಿಲುವನ್ನು ಪ್ರದರ್ಶಿಸುತ್ತಿದೆ. ತಮಿಳುನಾಡಿನ ಕಾನೂನುಬಾಹಿರ ಯೋಜನೆಗಳನ್ನು ನಾವು ಬಲವಾಗಿ ಖಂಡಿಸುತ್ತಾ, ಎಲ್ಲಾ ವೇದಿಕೆಗಳಲ್ಲಿ ಅವುಗಳನ್ನು ವಿರೋಧಿಸುತ್ತೇವೆ.

7. ಕೇಂದ್ರ ಜಲ ಆಯೋಗವು ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಅನುಮೋದಿಸುವಂತೆ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಯೋಜನೆಗೆ ಪರಿಸರ ಅನುಮತಿಯನ್ನು ಪಡೆಯಲು ToR ಅನ್ನು ಅನುಮೋದಿಸುವಂತೆ ಈ ಸದನವು ಸರ್ವಾನುಮತದಿಂದ ಒತ್ತಾಯಿಸುತ್ತದೆ.

ನಾವು ನಮ್ಮ ನಿಲುವನ್ನು ಕ್ಲಿಯರ್ ಮಾಡಿದ್ದೇವೆ. ಅಲ್ಲ ಸರ್ವ ಪಕ್ಷಗಳ ಚರ್ಚೆ ಮಾಡಿಸಿ, ಮಾಡಿಸಿದ್ದೇವೆ. ಹಾಗಾಗಿ, ಕೆಳಕಂಡ ನಿರ್ಣಯಗಳನ್ನು ವಿಧಾನಸಭೆಯಲ್ಲಿ ಮಾಡಿದ್ದೇವೆ. ಅದೇ ರೀತಿ ತಾವು ಒಪ್ಪಿಕೊಳ್ಳಬೇಕು.

ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಈ ಸದನವು ಸರ್ವಾನುಮತದಿಂದ ಈ ಮುಂದಿನಂತೆ ನಿರ್ಣಯಿಸುತ್ತದೆ:

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ. ತಮಿಳುನಾಡು ರಾಜ್ಯಕ್ಕೆ ಯಾವುದೇ ಹಾನಿಯಾಗದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ಸಭೆ ಖಂಡಿಸುತ್ತದೆ.

ಆ. ಮೇಕೆದಾಟು ಯೋಜನೆಗೆ ಈ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ (Central Water Commission) ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯ (MoEF) ವನ್ನು ಒತ್ತಾಯಿಸುತ್ತದೆ.

ಇ. ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೆ ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಜೋಡಣೆ ಯೋಜನೆಯ ಡಿಪಿಆರ್ ಅನ್ನು ಅಂತಿಮಗೊಳಿಸದಂತೆ, ಪ್ರಸ್ತುತ ಡಿಪಿಆರ್ ಅಂಶಗಳಿಗೆ ಕರ್ನಾಟಕದ ಒಪ್ಪಿಗೆ ಪಡೆಯದೇ, ಸದರಿ ಯೋಜನೆಯನ್ನು ಅನುಮೋದಿಸದಂತೆ ಹಾಗೂ ತಮಿಳುನಾಡಿನ ಕಾನೂನುಬಾಹಿರ ಯೋಜನೆಗಳಿಗೆ ಅನುಮೋದನೆ ನೀಡದಂತೆ ಮತ್ತು ಆ ಯೋಜನೆಗಳನ್ನು ಮುಂದುವರಿಸದಂತೆ ನಿರ್ದೇಶಿಸಲು ಸಂಬಂಧಪಟ್ಟ ಕೇಂದ್ರದ ಸಂಸ್ಥೆಗಳನ್ನು ಒತ್ತಾಯಿಸುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಸರ್ಕಾರದ ವತಿಯಿಂದ ಮೇಕೆದಾಟು ವಿಚಾರದಲ್ಲಿ ಅಧಿಕೃತ ನಿರ್ಣಯವನ್ನು ಈ ಸದನದ ಮೂಲಕ ತಂದಿದ್ದಾರೆ. ಇದು ಬಹಳ ಸ್ವಾಗತಾರ್ಹ ವಿಚಾರ. ಕಾಂಗ್ರೆಸ್ ಪಕ್ಷವು ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕೆಂದು 2 ಹಂತದಲ್ಲಿ ಪಾದಯಾತ್ರೆ ಮಾಡಿದ್ದೆವು. ಸುಮಾರು 160 ಕಿ.ಮೀ., ಉದ್ದಕ್ಕೂ ಸಹ ಬಹಳಷ್ಟು ಜನಸಾಮಾನ್ಯರ ಬೆಂಬಲ ಈ ಪಾದಯಾತ್ರೆಗೆ ದೊರಕಿತ್ತು. ಅದೇ ಸಂದರ್ಭದಲ್ಲಿ ತಮಿಳುನಾಡು ಜನರು ಇದಕ್ಕೆ ವಿರೋಧವನ್ನು ಮಾಡಿದ್ದರು. ಈ ಕಾವೇರಿ ಜಲ ವಿವಾದ ಕಾವೇರಿ ನದಿ ಎಷ್ಟು ಆಳವಾಗಿದೆಯೋ, ಅಷ್ಟೇ ಹಳೆಯ ವಿವಾದವಾಗಿರುವುದರಿಂದ, ಸರ್ಕಾರ ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದು ಕ್ರಮವನ್ನು ತೆಗೆದುಕೊಂಡಿರುವಂತಹದ್ದು ಬಹಳ ಸ್ವಾಗತಾರ್ಹ. ಈ ಒಂದು ನಿರ್ಣಯವನ್ನು ಬಹಳ ಒಮ್ಮತದಿಂದ ಸ್ವಾಗತ ಮಾಡುತ್ತೇವೆ ಎಂದು ತಮ್ಮ ಮೂಲಕ ಸರ್ಕಾರಕ್ಕೆ ತಿಳಿಸುತ್ತೇನೆ.

ಅಧಿಕೃತ ನಿರ್ಣಯದ ಅಂಗೀಕಾರ

ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು) (ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, “ಮೇಕೆದಾಟು ಕುಡಿಯುವ ನೀರಿನ ಯೋಜನೆಯ” ಅಧಿಕೃತ ನಿರ್ಣಯವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಮೇಕೆದಾಟು ಕುಡಿಯುವ ನೀರಿನ ಯೋಜನೆಯ” ಅಧಿಕೃತ ನಿರ್ಣಯವನ್ನು ಅಂಗೀಕರಿಸುವುದು.

ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಅಧಿಕೃತ ನಿರ್ಣಯಕ್ಕೆ

ಸದನವು ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಯಾವುದೇ ಚರ್ಚೆ ಇಲ್ಲ. ಈ ನಿರ್ಣಯವನ್ನು ಪಾಸ್ ಮಾಡಲಾಗಿದೆ. ತಾವು ಇನ್ನು ಏನು ಮಾತನಾಡುತ್ತೀರಾ?

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಂತಹ ವಿಚಾರದಲ್ಲ ಎರಡು ಮಾತುಗಳನ್ನಾಡುವುದಕ್ಕೆ ಅವಕಾಶ ಕೊಡಲಾಗುವೆಂದರೆ ಹೇಗೆ?

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಆಗುವುದಿಲ್ಲ. ಇದರ ಬಗ್ಗೆ ಮಾನ್ಯ ವಿರೋಧಪಕ್ಷದ ನಾಯಕರು ಮಾತನಾಡಿದರೆ ಮುಗಿಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧಪಕ್ಷದ ನಾಯಕರು ಹೇಳಿದರೆ ಮುಗಿದು ಹೋಗುತ್ತದೆಯೇ? ಹಾಗಾದರೆ, ಮಾನ್ಯ ವಿರೋಧಪಕ್ಷದ ನಾಯಕರು ಸಹ ಏಕೆ ಮಾತನಾಡಬೇಕು?

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಸದನದಲ್ಲರುವ ಎಲ್ಲರ ಪರವಾಗಿ ಅವರು ಮಾತನಾಡಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ವಿರೋಧಪಕ್ಷದ ನಾಯಕರೇ ಬೇಡ. ಸರ್ಕಾರ ಒಂದು ನಿರ್ಣಯವನ್ನು ಮಂಡಿಸಿದ ಮೇಲೆ . . . (ಗೊಂದಲ) ನಾನು ಇದರ ಬಗ್ಗೆ ಎರಡು ನಿಮಿಷಗಳು ಮಾತನಾಡುತ್ತೇನೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಎಲ್ಲದಕ್ಕೂ ಏಕೆ ತೊಂದರೆ ಮಾಡುತ್ತೀರಿ? ಇದೇನು ಚರ್ಚೆ?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇದು ಚರ್ಚೆ ಅಲ್ಲ. ನಾವು ನಿರ್ಣಯದ ಪರವಾಗಿ ಇರುವುದರಿಂದ, ಇಂತಹ ಒಂದು ನಿರ್ಣಯದ ಬಗ್ಗೆ ನಮ್ಮ ಪಕ್ಷದ ಅಭಿಪ್ರಾಯವನ್ನು ಸಹ ಹೇಳಬೇಕಲ್ಲವೇ?

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಮರಿತಿಬ್ಬೇಗೌಡರವರೇ, ಒಂದು ನಿಮಿಷ. ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಜನತಾ ಪಕ್ಷದ ನಾಯಕರಾಗಿರುವುದರಿಂದ, ಅವರು ಸಹ ಇದನ್ನು ಸ್ವಾಗತ ಮಾಡುವುದಕ್ಕೆ ಅವಕಾಶ ಮಾಡಿಕೊಡಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಅವಕಾಶ ಏನು ಬೇಡ? ಇದೇ ಪದ್ಧತಿ ಮುಂದುವರೆಯಲಿ. ನಾನು ಮಾತನಾಡುವುದಿಲ್ಲ ಬಿಡಿ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಆಯಿತು ಬಿಡಿ. ಈಗ ಸುಮ್ಮನೆ ಕುಳಿತುಕೊಳ್ಳಿ. ಸುಮ್ಮನೆ ಏನೇನೋ ಮಾತನಾಡಬೇಡಿ.

(ಮುಂದು)

(623)/25-3-2022/10-20/ಎಲ್‌ಎಂ/ವಿಕೆ

02. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 2710+2685

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೇ, ಈ ಪ್ರಶ್ನೆಯನ್ನು ನಾನು ಮತ್ತು ಮಾನ್ಯ ಸದಸ್ಯರಾದ ಎಸ್.ವಿ.ಸಂಕನೂರವರು ಒಟ್ಟಿಗೆ ಕೇಳಿದ್ದೇವೆ. ರಾಜ್ಯದಲ್ಲಯ ಕ್ರೀಡೆಗಳು ಅಭಿವೃದ್ಧಿ ಹೊಂದಬೇಕು ಎನ್ನುವುದು ಮಾನ್ಯ ಸಚಿವರ ಉದ್ದೇಶವಾಗಿದೆ. ಅದಕ್ಕಾಗಿ ಏನು ಬೇಕಾದರೂ ಸಹಕಾರ ಕೊಡುತ್ತೇವೆ ಎಂದು ಮಾನ್ಯ ಮಂತ್ರಿಗಳು ಹೇಳಿದ್ದಾರೆ. 75ನೇ ಸುವರ್ಣ ಮಹೋತ್ಸವದಂದು ಮಾನ್ಯ ಮುಖ್ಯಮಂತ್ರಿಗಳು ಮಾತನಾಡುತ್ತಾ ಕ್ರೀಡಾ ಇಲಾಖೆಗೆ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆಯಲ್ಲಿ 100 ಜನ ತರಬೇತಿದಾರರು ಇದ್ದಾರೆ ಅವರನ್ನು ಖಾಯಂ ಮಾಡಿಕೊಳ್ಳಲು ಎಂದು ಹೇಳಿದರೆ, ಅವರಿಗೆ ಸಂಚಿತ ವೇತನ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಇನ್ನು ಎರಡು-ಮೂರು ವರ್ಷಗಳಲ್ಲಿ 70 ತರಬೇತಿದಾರರು ನಿವೃತ್ತಿ ಹೊಂದುತ್ತಾರೆ. ಅವರ ಜೀವನಕ್ಕೆ ಭದ್ರತೆ ಏನು? ಹುಡುಗರನ್ನು ತಯಾರು ಮಾಡುವಂತಹವರನ್ನು ಸರ್ಕಾರ ಈಗ ನೇಮಕ ಮಾಡಿಕೊಳ್ಳುತ್ತಲೇ ಇಲ್ಲ. ಈಗ ಇರುವ ತರಬೇತಿದಾರರನ್ನು ಮೊದಲು ಖಾಯಂ ಮಾಡಿಕೊಳ್ಳಿ, ಅವರು ನಿವೃತ್ತಿ ಹೊಂದಿದ ತಕ್ಷಣ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕೆಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, ಕ್ರೀಡಾ ಇಲಾಖೆ ಮತ್ತು ಕ್ರೀಡಾ ಪ್ರಾಧಿಕಾರದಿಂದ ತರಬೇತಿದಾರರನ್ನು ಖಾಯಂ ಮಾಡಿಕೊಳ್ಳಲು C & R rules amendment ಮಾಡಲಾಗಿದೆಯೇ ಇಲ್ಲವೆ ಮತ್ತು ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆಯೇ ಎನ್ನುವುದನ್ನು ಮಾನ್ಯ ಕ್ರೀಡಾ ಸಚಿವರಿಗೆ ಕೇಳಬಯಸುತ್ತೇನೆ. ಕಳೆದ ಎರಡು ದಿನಗಳ ಹಿಂದೆ Coaches ಅನುಭವಿಸುತ್ತಿರುವ ತೊಂದರೆ ಬಗ್ಗೆ ಮತ್ತು ಕ್ರೀಡಾ ಸ್ಥಿತಿಗತಿಗಳ ಬಗ್ಗೆ ಈ ಸದನದಲ್ಲಿ ಎರಡು ಗಂಟೆಗಳ ಕಾಲ ಚರ್ಚೆಯಾಗಿದೆ. C & R rules amendment ಮಾಡಿ, ಹುದ್ದೆಗಳನ್ನು ಸೃಷ್ಟಿ ಮಾಡದಿದ್ದರೆ ಈ ತರಬೇತಿದಾರರು ಹಾಗೆ ನಿವೃತ್ತಿ ಹೊಂದಬೇಕಾಗುತ್ತದೆ. C & R rules amendment ಮಾಡಲು ಮಂತ್ರಿಗಳಿಗೆ ಆಸಕ್ತಿ ಇಲ್ಲವೆ ಅಥವಾ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲವೆ ಎನ್ನುವ ಬಗ್ಗೆ ಮಾನ್ಯ ಮಂತ್ರಿಗಳು ಉತ್ತರವನ್ನು ಕೊಡಬೇಕು. ನಂತರ ಮತ್ತೆ ನಾನು ಮುಂದಿನ ಪ್ರಶ್ನೆಯನ್ನು ಕೇಳುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಂಕನೂರವರ ನಂತರ ನಾನು ಉಪಪ್ರಶ್ನೆಯನ್ನು ಕೇಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಒಂದೊಂದು ನಿಮಿಷ ಸಮಯವನ್ನು ಮಾತ್ರ ಕೊಡುತ್ತೇನೆ. ಅಷ್ಟರಲ್ಲ ಮಾತನಾಡಿ ಮುಗಿಸಬೇಕು. ಎಲ್ಲ ಪ್ರಶ್ನೆಗಳು ಮಹತ್ವದ್ದಾಗಿರುತ್ತವೆ. ಇನ್ನು 15 ಪ್ರಶ್ನೆಗಳು ಬಾಕಿ ಇವೆ. ಒಂದೊಂದು ಪ್ರಶ್ನೆಗೆ ಗಂಟೆಗಟ್ಟಲೆ ಸಮಯವನ್ನು ಕೊಡಲು ಆಗುವುದಿಲ್ಲ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, 24 ವರ್ಷಗಳಾಗಿವೆ. ಅವರು ಹೀಗೆ retirement ಆಗಬೇಕೇ? ಸರ್ಕಾರದ ಮರ್ಯಾದೆ ಏನಾಗುತ್ತದೆ, ಇಲಾಖೆ ಮರ್ಯಾದೆ ಏನು?

ಸಭಾಪತಿಯವರು:- ಪ್ರಶ್ನೋತ್ತರ ಅವಧಿಯನ್ನು ಒಂದು ಗಂಟೆಯಲ್ಲ ಮುಕ್ತಾಯ ಮಾಡಬೇಕು. ಆದರೂ ಕೆಲವೊಂದು ಪ್ರಶ್ನೆಗಳಿಗೆ ನಾನು ಸ್ವಲ್ಪ ಸಮಯವನ್ನು ಕೊಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೆ, ಅಲ್ಲಯ ನೌಕರರನ್ನು ಖಾಯಂ ಮಾಡುತ್ತೇವೆ ಎಂದು ಮಂತ್ರಿಗಳು ಹೇಳಿದರೆ ಸಾಕು, ಮತ್ತೇ ಏನನ್ನು ನಾವು ಕೇಳುವುದಿಲ್ಲ.

ಡಾ: ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಗಳೆ, ಉಮಾದೇವಿ ಪ್ರಕರಣದಲ್ಲಿ, ಇವರನ್ನು ಖಾಯಂ ಮಾಡಲು ಬರುವುದಿಲ್ಲ ಎಂದು ಸುಪ್ರೀಮ್ ಕೋರ್ಟ್ reject ಮಾಡಿದೆ. ಆದ್ದರಿಂದ ಇವರನ್ನು ಖಾಯಂ ಮಾಡಲು ಬರುವುದಿಲ್ಲ ಎಂದು ಹೇಳಬಯಸುತ್ತೇನೆ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, C & R rules amendment ಮಾಡಲಾಗಿದ್ದೆಯೇ ಇಲ್ಲವೆ ಎನ್ನುವ ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರ ಕೊಡಲಿಲ್ಲ, ಉಮಾದೇವಿ ಪ್ರಕರಣದಲ್ಲಿ ಏಕೆ ಇದನ್ನು reject ಮಾಡಲಾಗಿದೆ? Reject ಮಾಡಲು ಕಾರಣ ಕೊಟ್ಟಿರುತ್ತಾರೆ. ರಾಜ್ಯದಲ್ಲಿ 5 ವರ್ಷ contract basis ಮೇಲೆ ಕೆಲಸ ಮಾಡುತ್ತಿದ್ದ ಡಾಕ್ಟರ್‌ಗಳನ್ನು ಖಾಯಂ ಮಾಡಿದ್ದಾರೆ. ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಖಾಯಂ ಮಾಡಿದ್ದಾರೆ. ನೀವು ಹುದ್ದೆಯನ್ನೆ ಸೃಷ್ಟಿ ಮಾಡಿರುವುದಿಲ್ಲ. C & R rules amendment ಮಾಡಲಾಗಿದೆಯೇ ಇಲ್ಲವೆ, ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆಯೇ ಇಲ್ಲವೆ ಎನ್ನುವುದನ್ನು ಮಾನ್ಯ ಸಚಿವರು ಉತ್ತರವನ್ನು ಕೊಡಬೇಕು.

ಡಾ: ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಗಳೆ, ತರಬೇತಿದಾರರನ್ನು ಗುತ್ತಿಗೆಯವರ ಕಡೆಯಿಂದ ತೆಗೆದುಕೊಳ್ಳಲಾಗಿರುವುದರಿಂದ ಸುಪ್ರೀಮ್ ಕೋರ್ಟ್‌ನಲ್ಲಿ ಇವರ ಕೇಸ್ reject ಆಗಿದೆ. ಬೇರೆ ರೂಪದಲ್ಲಿ ಇವರಿಗೆ ಏನಾದರೂ ಅನುಕೂಲ ಮಾಡಬೇಕು ಎಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ನಾನು ನಮ್ಮ ಅಧಿಕಾರಿಗಳ ಸಭೆಯನ್ನು ಕರೆಯುತ್ತೇನೆ, ಆ ಸಭೆಗೆ ತಮ್ಮನ್ನು ಆಹ್ವಾನಿಸುತ್ತೇವೆ. ಅಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಬಹುದಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ನನ್ನ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನಾನು ಎಂಎಲ್‌ಸಿ ಯಾಗಿ ಆರು ವರ್ಷವಾಗಿದೆ. ಮೂರು ಬಾರಿ ಈ ಸದನದಲ್ಲಿ ಈ ಪ್ರಶ್ನೆಯನ್ನು ನಾನು ಕೇಳಿದ್ದೇನೆ. ನಾನು ಮಾತ್ರ ಅಲ್ಲದೆ, ಬೇರೆ ಸದಸ್ಯರು ಈ ಪ್ರಶ್ನೆಯನ್ನು ಕೇಳಿದ್ದಾರೆ. Gold medalist ಇದ್ದಾರೆ. M.P.Ed ಆಗಿ NIS (National Institute of Sports) Coach ಆಗಿ rank certificate ತೆಗೆದುಕೊಂಡವರು. ಅಲ್ಲ ಇದ್ದಾರೆ. ಸುಮಾರು 25 ವರ್ಷಗಳವರೆಗೆ ಕಂಬ್ರಾಕ್ಟ್ ಅಂದರೆ, ಏನು ಅರ್ಥ? ಮಾನ್ಯ ಮಂತ್ರಿಗಳು ನಮಗೆ ಸ್ಪಷ್ಟವಾದ ಉತ್ತರವನ್ನು ಕೊಡಬೇಕು. C & R rules amendment ಮಾಡಲಾಗಿದೆಯೇ ಇಲ್ಲವೆ? ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆಯೇ ಇಲ್ಲವೆ? ಈ ಎರಡು ಮಾಡದೆ ಇದ್ದರೆ ಖಾಯಂ ಮಾಡಲು ಬರುವುದೇ ಇಲ್ಲ. ಹುದ್ದೆಗಳನ್ನು ಖಾಯಂ ಮಾಡದೆ ಹೊಸ ಹುದ್ದೆಗಳನ್ನು ತುಂಬಲು ಹೇಗೆ ಸಾಧ್ಯವಾಗುತ್ತದೆ? ತಾವು ಕ್ರೀಡಾ ಸಚಿವರಾಗಿದ್ದಾಗ ಐತಿಹಾಸಿಕ ದಾಖಲೆಯನ್ನು ಮಾಡಿ. ತಾಲ್ಲೂಕು ಕ್ರೀಡಾಂಗಣವನ್ನು ಮತ್ತು ಜಿಲ್ಲಾ ಕ್ರೀಡಾಂಗಣವನ್ನು ಮಾಡಲು ಆಸಕ್ತಿ ತೋರಿಸುತ್ತೀರಿ. ಅದಕ್ಕೆ ಅಗತ್ಯವಾಗಿರುವ ತರಬೇತಿದಾರರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಿಲ್ಲ ಎಂದರೆ ಹೇಗೆ?

ಡಾ: ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಗಳೆ, ನಿನ್ನೆ ನಾನು ಮತ್ತು ಶಿಕ್ಷಣ ಸಚಿವರು, ಅಧಿಕಾರಿಗಳು ಸಭೆ ಸೇರಿ ತರಬೇತಿದಾರರನ್ನು ನೇಮಕ ಮಾಡಬೇಕೆಂದು ಚರ್ಚೆ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿಯೆ ಎಲ್ಲಾ 29 ಜಿಲ್ಲೆಗಳಲ್ಲಿ ಮತ್ತು 154 ತಾಲ್ಲೂಕುಗಳಲ್ಲಿ ಕ್ರೀಡಾಂಗಣ ಇದೆ. ಇನ್ನು 6 ತಾಲ್ಲೂಕುಗಳಲ್ಲಿ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದೆ.

ಸಭಾಪತಿಯವರು:- ನೀವು C & R rules amendment ಮಾಡುವ ಬಗ್ಗೆ ಹೇಳಿ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, ದಯಮಾಡಿ ಮಂತ್ರಿಗಳು C & R rules amendment ಮಾಡುವ ಬಗ್ಗೆ ಹೇಳಬೇಕು.

ಡಾ: ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಗಳೆ, ಈ ಪರಂಪರೆ ಹಿಂದಿನಿಂದ ನಡೆದು ಬಂದಿರುವುದು. ನಮ್ಮ ಸರ್ಕಾರ ಬಂದಮೇಲೆ ಮಾಡಬೇಕಾಗಿರುವ ಕೆಲಸವಲ್ಲ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, ಯಾವ ಸರ್ಕಾರವು ಈ ಕೆಲಸವನ್ನು ಮಾಡುತ್ತಿಲ್ಲ. ನಿಮ್ಮ ಅವಧಿಯಲ್ಲಾದರೂ ಈ ಕೆಲಸವನ್ನು ಮಾಡಿ. ತರಬೇತಿದಾರರ ಪರವಾಗಿ ನಾವು ವಿನಂತಿ ಮಾಡಿಕೊಳ್ಳುತ್ತಿದ್ದೇವೆ. C & R rules amendment ಮಾಡಿ, ಏನು ತೊಂದರೆ?

ಡಾ:ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಗಳೆ, ಇದರ ಬಗ್ಗೆ ಚರ್ಚೆ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Mr. CHAIRMAN:- C & R rules amendment ಮಾಡಲು ಏನು ತೊಂದರೆ ಇದೆ? ಮಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೆ, ಕ್ರೀಡಾ ಇಲಾಖೆಯಲ್ಲಿ ಇರುವುದು 100 ಜನ ತರಬೇತಿದಾರರು, ಇವರಿಗೆ ಹಣವನ್ನು ನಿಮ್ಮ ಇಲಾಖೆ ಕೊಡಬೇಕಾಗಿಲ್ಲ, ಕ್ರೀಡಾ ಪ್ರಾಧಿಕಾರದಲ್ಲೆಯೇ ಇವರಿಗೆ ಕೊಡಲು ಹಣವಿದೆ. ಇರುವ 100 ಜನರಿಗೆ ಅನುಕೂಲ ಮಾಡಿಕೊಡಿ. ಇದರಲ್ಲಿ 70% ತರಬೇತಿದಾರರು ಎರಡು-ಮೂರು ವರ್ಷಗಳಲ್ಲಿ ನಿವೃತ್ತರಾಗುತ್ತಾರೆ. ಮಾನವೀಯತೆಯಿಂದ ಮಾಡಿಕೊಡಿ.

ಡಾ: ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಗಳೆ, 211 ಹುದ್ದೆಗಳಿಗೆ C & R rules amendment ಮಾಡಬೇಕಾಗಿದೆ. ಆದಷ್ಟು ಬೇಗ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2661

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ. ಹರೀಶ್ ಕುಮಾರ್:- ಮಾನ್ಯ ಸಭಾಪತಿಗಳೆ, ಇಡೀ ರಾಜ್ಯದಲ್ಲ ತೋಟಗಾರಿಕಾ ಇಲಾಖೆಯಿಂದ ನೀರಾ ಘಟಕ ಸ್ಥಾಪನೆಯಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮೊದಲು. ರಾಜ್ಯದಲ್ಲ ಸೇಂದಿ ಮಾರಾಟ ನಿಷೇಧವಾದ ಮೇಲೆ ಸಿಂದಿ ಜನಾಂಗ ನಿರುದ್ಯೋಗಿಗಳಾದರು. ಸಿಂದಿ ಜನಾಂಗಕ್ಕೆ ಸರ್ಕಾರ ಬೇರೆ ಏನು ವ್ಯವಸ್ಥೆ ಮಾಡದಿದ್ದಾಗ ಈ ನೀರಾ ಸ್ವಲ್ಪ ಬೆಳಕಿಗೆ ಬಂತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ನೀರಾ ಘಟಕಗಳು ಮುಚ್ಚಿ ಹೋಗುತ್ತಿವೆ. ಇದು ಲಾಭದಾಯಕವಾಗದೆ ಇರುವುದರಿಂದ ಮುಚ್ಚಿ ಹೋಗಿರಬಹುದು. ತೆಂಗಿನಿಂದ ನೀರಾವನ್ನು ತೆಗೆಯಲಾಗುತ್ತದೆ. ಇದು ಪೌಷ್ಟಿಕಾಂಶವುಳ್ಳ ಪೇಯವಾಗಿದೆ. ನೀರಾ ಉತ್ಪಾದನೆಯಿಂದ ಎರಡು ಲಾಭಗಳು ಇವೆ. ಒಂದು ನೀರಾದಿಂದ ಹಣವು ಬರುತ್ತದೆ ಮತ್ತು ತೆಂಗಿನ ಫಸಲು ಚೆನ್ನಾಗಿ ಬೆಳೆಯುತ್ತದೆ, ನುಸಿ ಹಾವಳಿ ಇರುವುದಿಲ್ಲ ಎಂದು ತೋಟಗಾರಿಕಾ ಇಲಾಖೆ ತಜ್ಞರು ಹೇಳಿಕೆ ಕೊಟ್ಟಿರುವುದರಿಂದ ಈ ನೀರಾಕ್ಕೆ ಹೆಚ್ಚಿನ ಒತ್ತನ್ನು ಕೊಡಲಾಯಿತು. ಇವತ್ತು ನೀರಾ ಘಟಕ ಬಂದ್ ಆಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲ ಇದ್ದ ಆಶಾಭಾವನೆ ಕುಗ್ಗಿ ಹೋಗಿದೆ. ಇದನ್ನು ಎರಡು-ಮೂರು ಜಂಟಿ ಯೋಜನೆಯಲ್ಲಿ ಮಾಡಲಾಗಿದೆ. ಇದನ್ನು ಪುನಃಶ್ಚೇತನಗೊಳಿಸಲು PPP (Public-Private Partnership) model ಮುಖಾಂತರ ಸರ್ಕಾರ ಪ್ರಯತ್ನ ಮಾಡಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ದಕ್ಷಿಣ ಕನ್ನಡದಲ್ಲ “ ಮೂರ್ತೇದಾರರ ಸಹಕಾರಿ ಸಂಘ” ಎಂದು ತೆಂಗು ಅಭಿವೃದ್ಧಿ ಖಾಸಗಿ ಸಂಸ್ಥೆ ಇದೆ. ಅವರನ್ನು ಸರ್ಕಾರ ಕರೆದು ಮಾತನಾಡಿ, ಅವರಿಗೆ ವಹಿಸಿಕೊಟ್ಟರೆ, ಅವರು ನೀರಾ ಘಟಕವನ್ನು ನಡೆಸಿಕೊಂಡು ಹೋಗುವ ಸಾಧ್ಯತೆ ಇದೆ. ಇದರ machinery ಕೂಡಾ outdated ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವುದಾದರೂ ಸಂಘದ ಮೂಲಕ ಅದನ್ನು ಪುನಃ ಪ್ರಾರಂಭ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ತೆಂಗು ಬೆಳೆಗಾರರಿಗೂ ಇದರಿಂದ ಲಾಭವಿದೆ ಎನ್ನುವ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಗಳೆ, ನೀರಾ ಘಟಕಕ್ಕೆ ಸಂಬಂಧಪಟ್ಟಂತೆ 2017ರಲ್ಲ ಕೇರಳಾ ಪಾಲಕ್ರಾಡ್ ನಿಂದ ಒಂದು ಸಂಸ್ಥೆ ಬಂತು ಅದರ ಜೊತೆಗೆ PPP (Public-Private Partnership) model ಯಲ್ಲಿ ನೀರಾ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಲು MOU (Memorandum of Understand) ಮಾಡಿಕೊಳ್ಳಲಾಯಿತು. ಆದರೆ ಅವರು ಬಂದು ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಘಟಕವನ್ನು ಪ್ರಾರಂಭ ಮಾಡಲಿಲ್ಲ. ಮತ್ತೆ ಅದನ್ನು ಪ್ರಾರಂಭ ಮಾಡಬೇಕು ಎಂದು ಮೂರು ಬಾರಿ ನಾವು ಟೆಂಡರ್ ಕರೆದಿದ್ದೇವೆ. ಆದರೆ ಇದುವರೆಗೆ ಯಾರು ಟೆಂಡರ್ ಹಾಕಿರುವುದಿಲ್ಲ. ಪ್ರಸ್ತುತ ಜಿಲ್ಲೆ ತೆಂಗು ಬೆಳೆಗಾರರ ರೂತ ಉತ್ಪಾದಕ ಸಂಘ, ವಿಟ್, ಬಂಟ್ವಾಳ ತಾಲ್ಲೂಕಿನವರು ನೀರಾ ಘಟಕವನ್ನು ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. DPR (Detailed Project Report) ಮಾಡಲು ಅವಕಾಶವನ್ನು ಕೊಟ್ಟಿದ್ದೇವೆ. DPR ಬಂದತಕ್ಷಣ ಹೊಸದಾಗಿ ಪ್ರಾರಂಭ ಮಾಡಲು ಎಲ್ಲಾ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಶ್ರೀ ಕೆ. ಹರೀಶ್ ಕುಮಾರ್:- ಮಾನ್ಯ ಸಭಾಪತಿಗಳೆ. ನೀರಾ ಘಟಕ ಬಂದ್ ಆಗಿರುವುದರಿಂದ ಅಲ್ಲಿಯ ಜನರಿಗೆ ಉದ್ಯೋಗವಿಲ್ಲದಂತೆ ಆಗಿದೆ. ಇದನ್ನು ಪುನಃ ಪ್ರಾರಂಭ ಮಾಡಿದರೆ ಅಲ್ಲಿಯ ಜನರಿಗೆ ಉದ್ಯೋಗ ದೊರಕಿದ ಹಾಗೆ ಆಗುತ್ತದೆ. ಸಭಾನಾಯಕರ ಊರಾದ ಕುಂದಾಪುರದಲ್ಲಿ ಒಂದು ನೀರಾ ಘಟಕ ಲಾಭಯದಾಕವಾಗಿ ನಡೆಯುತ್ತಿದೆ. ಇದನ್ನು ಖಾಸಗಿಯವರು ನಡೆಸುತ್ತಿದ್ದಾರೆ. ಖಾಸಗಿ ವ್ಯಕ್ತಿಗಳು ಚೆನ್ನಾಗಿ ನಡೆಸುವಾಗ, ರಾಜ್ಯ ಸರ್ಕಾರದಿಂದ ಏಕೆ ಸಾಧ್ಯವಾಗುತ್ತಿಲ್ಲ? ಮತ್ತೆ ಇಲ್ಲಿಯೂ ಅದೇರೀತಿ ಮಾಡುವುದಕ್ಕೆ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(624)25-03-2022(10-30)bsd-vk

ಪ್ರಶ್ನೆ ಸಂಖ್ಯೆ 2691

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಅಧಿಕಾರಿಗಳು ಕೊಟ್ಟಿರುವ ಈ ಉತ್ತರವನ್ನು ನೋಡಿದಾಗ ಅನುಭವಿಗಳು ಮತ್ತು ಬುದ್ಧಿವಂತರಾದ ಮಾನ್ಯ ಶ್ರೀರಾಮುಲು ರವರಿಗೆ ಅನಿಸಿರಬಹುದು, ಅವರಿಗೆ ಈ ಉತ್ತರ ಸರಿಯಾಗಿದೆಯೋ ಇಲ್ಲವೋ ಎಂದು ತಿಳಿದಿರುತ್ತದೆ. ಐಷಾರಾಮಿ car ಗಳಾದ Audi, Range Rover, BMW, Volvo ಹೀಗೆ ಹತ್ತಾರು car ಗಳಲ್ಲ 224 car ಗಳಿಗೆ ಜೀವಿತಾವಧಿ ತೆರಿಗೆಯನ್ನು ಪಾವತಿಸದೇ ನೂರಾರು ಕೋಟಿ ರೂಪಾಯಿಗಳ ತೆರಿಗೆಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಲಪಟಾಯಿಸಿರುವುದು ರಾಜ್ಯದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲ ವರದಿಯಾಗಿದೆ. ಬೆಂಗಳೂರಿನ ಕೋರಮಂಗಲ RTO ಕಛೇರಿ, KA-01 ರಲ್ಲ ಇಂತಹ ಐಷಾರಾಮಿ ಸರಣಿಯ ಸುಮಾರು 95,000 car ಗಳು ನೋಂದಣಿಯಾಗದಿರುವ ಬಗ್ಗೆ ಸಾರಿಗೆ ಇಲಾಖೆಯು ನೇಮಿಸಿರುವ ಸಮಿತಿಯು ವರದಿ ಮಾಡಿದೆ. ಇದರಲ್ಲ ರೂ.20 ಮತ್ತು 30 ಲಕ್ಷಗಳ ತೆರಿಗೆಯ ಸುಮಾರು 95,000 car ಗಳು ನೋಂದಣಿಯಾಗದೇ ಸಾವಿರಾರು ಕೋಟಿ ರೂಪಾಯಿಗಳು ನಷ್ಟವಾಗಿರುವುದು ಮಾನ್ಯ ಮಂತ್ರಿಗಳ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಪತ್ರಿಕೆಗಳಲ್ಲ ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ವಂಚನೆಯಾಗಿರುವುದು ಕಂಡು ಬಂದಿದೆಯೇ ಎಂದು ಪ್ರಶ್ನೆ ಕೇಳಿದಾಗ “ ಕಂಡು ಬಂದಿದೆ” ಎಂದು ಉತ್ತರಿಸಿದಾರೆ, ನಂತರ ಇದರ ಬಗ್ಗೆ ಕ್ರಮ ಏನು? ಯಾವ ಅಧಿಕಾರಿಗಳು ಇದನ್ನು ಮಾಡಿದ್ದಾರೋ, ಅವರ ವಿರುದ್ಧ ಕ್ರಮ ಏನು? ಇದಕ್ಕೆ “ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ” ಎಂದು ಹೇಳುತ್ತಾರೆ. ಆ ಅಧಿಕಾರಿಗಳು ಯಾರು? ಅವರು ಯಾರೆಂದರೆ ಅವರದೇ ಒಂದು team ಅನ್ನು ಮಾಡಿದ್ದಾರೆ. ಸಾರಿಗೆ ಇಲಾಖೆಯ ಅಧ್ಯಕ್ಷರನ್ನು check ಮಾಡಲು ಸಾರಿಗೆ ಇಲಾಖೆಯ ಅಧಿಕಾರಿಗಳನ್ನೇ ನೇಮಕ ಮಾಡಿದಾಗ ಉನ್ನತ ವರದಿಯನ್ನು ಕೊಡಲು ಹೇಗೆ ಸಾಧ್ಯ? ಈ ವಿಚಾರದಲ್ಲಿ High Court ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚನೆ ಮಾಡಿ ಕ್ರಮ ತೆಗೆದುಕೊಂಡಾಗ ಮಾತ್ರ ರಾಜ್ಯ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ ಹಾಗೂ ಒಳ್ಳೆಯ message ಹೋಗುತ್ತದೆ. ಈ ಉತ್ತರದಲ್ಲಿ ಎಲ್ಲದಕ್ಕೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟಿದ್ದಾರೆ. ಯಾವುದಕ್ಕೂ ಸರಿಯಾದ ಉತ್ತರ ಇಲ್ಲ. ಇದರ ಬಗ್ಗೆ ಮಾನ್ಯ ಸಚಿವರು ಉತ್ತರ ಕೊಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ. ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, Lifetime tax ಅನ್ನು ಪಾವತಿಸಿಕೊಳ್ಳದೇ ನೋಂದಣಿ ಮಾಡಲಾಗಿದೆ ಬಗ್ಗೆ ಎಂಬ ವಿಚಾರದ ಬಗ್ಗೆ ಈಗಾಗಲೇ ಸಾರಿಗೆ ಇಲಾಖೆಯಲ್ಲಿ ದಿನಾಂಕ 1-4-2015 ರಿಂದ 30-11-2021ರ ವರೆಗೆ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡಿದ್ದು, ತನಿಖೆಯಲ್ಲಿ ಸ್ಪಷ್ಟವಾಗಿ ಸುಮಾರು 124 ವಾಹನಗಳಿಗೆ lifetime tax ಕಟ್ಟಿಸಿಕೊಳ್ಳದೇ ನೋಂದಾಯಿಸಿರುವ ಬಗ್ಗೆ ತಿಳಿಸಿದ್ದೇನೆ. ಇದಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ, ನೋಂದಣಿಯಾದ ವಾಹನಗಳ ಬಗ್ಗೆ ಎಲ್ಲಾ ದಾಖಲಾತಿ ಮತ್ತು ಕಡತಗಳು ಕಾಣಿಯಾಗಿ ಅಥವಾ ಸಿಗಲಾರದಂತೆ ಇರುವುದರಿಂದ..... ನಮ್ಮ ಇಲಾಖೆಯಲ್ಲಿ ಸಾಕಷ್ಟು ಬಾರಿ ಪರಿಶೀಲನೆ ಮಾಡುವಾಗ 124 ವಾಹನಗಳ ಪೈಕಿ ಸುಮಾರು 13 ವಾಹನಗಳನ್ನು seize ಮಾಡಿ, ಜಪ್ತಿ ಮಾಡಿ, ರೂ.1.64 ಕೋಟಿ ತೆರಿಗೆ ವಸೂಲು ಮಾಡಿದ್ದೇವೆ. ಇದರ ಬಗ್ಗೆ Retired Justice ರವರಿಂದ ತನಿಖೆ ಮಾಡಿದರೆ ಒಳ್ಳೆಯದು ಎಂದು ಮಾನ್ಯ ಸದಸ್ಯರು ಹೇಳಿದ್ದಾರೆ. ಇದು ಇವತ್ತು ಮಾತ್ರವಲ್ಲದೇ 2015 ರಿಂದ 2021 ರ ತನಕ ತನಿಖೆ ಮಾಡಿದ ವಿಚಾರದಲ್ಲಿ ದಾಖಲಾತಿಗಳು ಕಾಣಿಯಾಗಿರುವ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇದರ ಬಗ್ಗೆ Retired Justice ರವರಿಂದ ತನಿಖೆ ಮಾಡಿಸಬೇಕೆ ಅಥವಾ CID (Crime Investigation Department) ಮೂಲಕ ತನಿಖೆ ಮಾಡಿಸಬೇಕೆ ಎಂದು ಯೋಚನೆ ಮಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಕುಳಿತು ಯಾವ ತನಿಖೆ ಸರಿಯಾಗಿರುತ್ತದೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ.

ಶ್ರೀ ಸಿ.ಎನ್. ಮಂಜುನಾಥ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕಡತಗಳು ನಾಪತ್ತೆಯಾಗಿರುವ ಉತ್ತರವನ್ನು ನೀಡಿದ್ದು, ಕಡತಗಳು ನಾಪತ್ತೆಯಾದಾಗ vehicle number ಗಳು ಇರುತ್ತವೆ, vehicle ಗಳು ಇರುತ್ತವೆ. ಇವುಗಳ ಮೂಲಕ ಅವರನ್ನು ಪತ್ತೆ ಹಚ್ಚಬಹುದು. ಎರಡನೆಯದಾಗಿ ಈ ರೀತಿಯಾಗಿರುವ vehicle ಗಳು VVIP vehicle ಗಳಾಗಿದ್ದು, ಇವು ಸಾಮಾನ್ಯವಾಗಿ Maruti 800 or Maruti Baleno ಗಳಂತಹ ವಾಹನಗಳಲ್ಲ. ಕೆಲವು Audi, BMW, Volvo ಗಳಂತಹ car ಗಳಾಗಿದ್ದು, ಆ car ಗಳಲ್ಲಿ number plate ಗಳಿರುತ್ತವೆ. ಈ number plate ಗಳಿಂದ ಅವರ address ಗಳನ್ನು ಪತ್ತೆ ಹಚ್ಚಬಹುದು. ಕಡತಗಳು ನಾಪತ್ತೆಯಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಪ್ರತಿಯೊಂದು computerize ಆಗಿದ್ದು, ಇದರಿಂದ ಎಲ್ಲವನ್ನು ಪತ್ತೆ ಹಚ್ಚಲು ಮಾನ್ಯ ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರೆ ಆಗುತ್ತದೆ. ನಾನು ಸದನದಲ್ಲಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಮಾಡುತ್ತೇವೆ, ನೋಡುತ್ತೇವೆ, ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಇಂತಹ ಉತ್ತರಗಳನ್ನು ಕೇಳಿಕೊಂಡು ಹೋದರೆ ಇದು ಯಾವ ಉತ್ತರ? ನಾವು ಹೊರಗೆ ಯಾವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉತ್ತರ ಕೊಡಬೇಕು? ಮಾನ್ಯ ಮಂತ್ರಿಗಳು ಹೇಳುವಂತೆ ಕಡತ ಇಲ್ಲ ಎಂದರೆ ಅದು ಯಾರ ಜವಾಬ್ದಾರಿ? ಕಡತ ಇಲ್ಲದಿದ್ದರೂ vehicle ಇದ್ದು, ಆ vehicle ಗಳನ್ನು ಏಕೆ seize ಮಾಡುವುದಿಲ್ಲ? ಆ VVIP ಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?

ಶ್ರೀ ಬಿ. ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, 2015 ರಿಂದ ಇಲ್ಲಯವರೆಗೂ ತನಿಖೆಗಳನ್ನು ನಡೆಸುತ್ತಿದ್ದು, ಯಾವ ತನಿಖೆಯಲ್ಲಿಯೂ ನಮಗೆ ಕೆಲವೊಂದು ದಾಖಲಾತಿಗಳು ಸಿಗುತ್ತಿಲ್ಲ. ಯಾವುದೇ ಐಷಾರಾಮಿ ಗಾಡಿ ಇದ್ದರೂ ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ ಮತ್ತು penalty ಕೂಡ ಹಾಕುತ್ತಿದ್ದು, ಈ ಮೂಲಕ ಸರ್ಕಾರಕ್ಕೆ ಹಣವನ್ನು ಪಾವತಿಸುವ ಕೆಲಸ ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು Retired Justice ಮೂಲಕ ತನಿಖೆ ಆಗಬೇಕೆಂದು ಕೇಳುತ್ತಿದ್ದು, ಇದನ್ನು CID ಮೂಲಕ ತನಿಖೆ ಮಾಡುವ ಕೆಲಸವನ್ನು ಮಾಡಿಸುತ್ತೇನೆ.

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, Vehicle ಇರುವವರನ್ನು ತಂದು ಒಳಗಡೆ ಹಾಕಲಿ, vehicle ಇದೆ, vehicle address ಇದೆ. ಅವನನ್ನು ತಂದು ಒಳಗಡೆ ಹಾಕಿದರೆ ಎಲ್ಲವೂ ಸಿಗುತ್ತದೆ. ದಯಮಾಡಿ ಈ ಕೆಲಸವನ್ನು ಮಾಡಬೇಕು.

ಸಭಾಪತಿಯವರು:- ಮಾನ್ಯ ಸದಸ್ಯರು ಹೇಳುತ್ತಿರುವುದು correct ಆಗಿ ಇದೆ.

Sri B. SRIRAMULU:- Correct ಆಗಿ ಇದ್ದರೂ ನಮಗೆ ದಾಖಲಾತಿಗಳು.....

ಸಭಾಪತಿಯವರು:- ಅದನ್ನು check ಮಾಡಿರಿ. ಅವರು ಹೇಳುವಂತೆ CID enquiry ಮಾಡಿ.

ಶ್ರೀ ಬಿ. ಶ್ರೀರಾಮುಲು:- ಇದರ ಬಗ್ಗೆ CID ಮೂಲಕ ಎಲ್ಲಾ ತನಿಖೆ ಮಾಡಿಸುತ್ತೇನೆ.

Mr. CHAIRMAN:- CID enquiry ಮಾಡಿ, plus ಮಾನ್ಯ ಸದಸ್ಯರು ಹೇಳಿದಂತೆ car check ಮಾಡಿ, action ತೆಗೆದುಕೊಳ್ಳುವುದಕ್ಕೆ ಹಾಕಿ.

ಶ್ರೀ ಬಿ. ಶ್ರೀರಾಮುಲು:- ಆಯಿತು ಸಾರ್.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2674

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಓದಗಿಸಿದ್ದು, ರಾಜ್ಯದಲ್ಲಿ ವಾಹನಗಳ ಕಳವು ಹೆಚ್ಚಾಗುತ್ತಿದ್ದು, ಅದರಲ್ಲಿಯೂ ವಿಶೇಷವಾಗಿ car ಗಳ ಕಳವು ಹೆಚ್ಚಾಗುತ್ತಿದೆ. ಅದರಲ್ಲಿ ಎಂತಹ number ಗಳ ಕಳವು ಹೆಚ್ಚಾಗುತ್ತಿದೆ ಎಂದರೆ, high security number plate ಇರುವ ಅಂದರೆ easy ಯಾಗಿ ನೆನಪಿನಲ್ಲಿ ಇಟ್ಟುಕೊಳ್ಳುವ number ಗಳ car ಗಳು ಕಳವು ಆಗುತ್ತಿದೆ. ಈ ಕಳವನ್ನು ತಪ್ಪಿಸಲು ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎರಡನೆಯದಾಗಿ, High profile ಅಂದರೆ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ number ಗಳನ್ನು ಕೊಡಲು car ಅನ್ನು ಖರೀದಿ ಮಾಡಿ, registration ಮಾಡಿದ 6 ಗಂಟೆಯಲ್ಲಿ ಅಂತಹ number ಅನ್ನು ಕೊಡಬೇಕು. ಆದರೆ ತಿಂಗಳಾನುಗಟ್ಟಲೆ ಕಾಯಬೇಕಾಗಿದ್ದು, ಈ number ಕೊಡಲು ಬಹಳ ವಿಳಂಬ ಆಗುತ್ತಿದೆ. ಇಷ್ಟೊಂದು ದಿನಗಳು ಏಕೆ late ಆಗುತ್ತದೆ ಮತ್ತು ಏಕೆ ವಿಳಂಬವಾಗುತ್ತಿದೆ? Police ವಾಹನಗಳನ್ನು ಹಿಡಿದು ದಂಡ ಹಾಕುತ್ತಾರೆ ಮತ್ತು ವಾಹನ ಖರೀದಿದಾದರಿಗೆ ಇದರಿಂದ ಬೇಸರವಾಗುತ್ತದೆ. ಇದನ್ನು ತಪ್ಪಿಸಲು ಯಾವ ಕ್ರಮವನ್ನು ತೆಗೆದುಕೊಳ್ಳುತ್ತಾರೆ? ಮೂರನೆಯದಾಗಿ ಇದನ್ನು ಸಕಾಲದ ಕೆಳಗೆ ತರಬಹುದಾಗಿದೆಯೇ? ಎನ್ನುವ 3 ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

(ಮುಂದು)

(625) 25.03.2022 10.40 hv.bns

ಶ್ರೀ ಬಿ.ಶ್ರೀರಾಮುಲು:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು, “ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಕಛೇರಿಗಳಲ್ಲಿ ಎಷ್ಟು ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ” ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 26,65,731 ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳ ಅಂಕಿಅಂಶಗಳಾಗಿವೆ. ಈ ಮೂರು ವರ್ಷಗಳಿಗೂ ಹಿಂದಿನ ಒಂದು ವರ್ಷದ ಬಗ್ಗೆ ಹೇಳಬೇಕಾದರೆ, ಬೇರೆ ಬೇರೆ ಕಾರಣಗಳಿಂದಾಗಿ ಪ್ರಕರಣಗಳು ಕೋರ್ಟ್‌ನಲ್ಲಿ ದಾಖಲಾಗಿರುವುದರಿಂದ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಳವಡಿಸುವುದಕ್ಕೆ ಸಾಧ್ಯವಾಗಿಲ್ಲ. ಕೋರ್ಟಿನಿಂದ ಆದೇಶ ಬರುವುದನ್ನು ಕಾಯುತ್ತಿದ್ದೇವೆ. ಈ ಕಾರಣದಿಂದಾಗಿ ಸುಮಾರು 61,509ರಷ್ಟು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಫ್ಲೇಟ್‌ಗಳನ್ನು ಅಳವಡಿಸುವುದು ಬಾಕಿ ಇದೆ. ವಾಹನಗಳು ಕಳುವಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ ಹೈ ಸೆಕ್ಯೂರಿಟಿ ನಂಬರ್ ಫ್ಲೇಟ್‌ಗಳನ್ನು ಸರ್ಕಾರ ಅಳವಡಿಸಿಕೊಡಬೇಕೆಂದು ಮಾನ್ಯ ಸದಸ್ಯರು ಕೇಳುತ್ತಿದ್ದಾರೆ. ಮೂರು ವರ್ಷಗಳೊಳಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಫ್ಲೇಟ್‌ಗಳನ್ನು ಅಳವಡಿಸದೇ ಇರುವಂತಹ ಪ್ರಕರಣಗಳ ಬಗ್ಗೆ ಆದಷ್ಟು ಬೇಗನೇ ಕ್ರಮ ಜರುಗಿಸಲಾಗುವುದು ಎಂದು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಎನ್.ರವಿಕುಮಾರ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು, “ಸುಮಾರು 61,509ರಷ್ಟು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಫ್ಲೇಟ್‌ಗಳನ್ನು ಅಳವಡಿಸುವುದು ಬಾಕಿ ಇದೆ” ಎನ್ನುವ ಉತ್ತರವನ್ನು ಕೊಟ್ಟಿದ್ದಾರೆ. ಕೆಲವು ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಫ್ಲೇಟ್‌ಗಳನ್ನು ಕೊಡುವುದಕ್ಕೆ ವರ್ಷಾನುಗಟ್ಟಲೆ ಆಗಿದೆ; ಕೆಲವು ವಾಹನಗಳಿಗೆ ತಿಂಗಳಾನುಗಟ್ಟಲೆ ಆಗಿದೆ. ತಾತ್ಕಾಲಿಕ ನಂಬರ್ ಫ್ಲೇಟ್ ಅಳವಡಿಸಿಕೊಂಡು ಓಡಾಡುವುದಕ್ಕೆ ಸಾರಿಗೆ ಇಲಾಖೆಯವರು ಮತ್ತು ಪೊಲೀಸ್ ಇಲಾಖೆಯವರು ಅವಕಾಶ ನೀಡುವುದಿಲ್ಲ. ಅಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆ ಏನು ಮಾಡುತ್ತದೆನ್ನವುದು ನನ್ನ ಪ್ರಶ್ನೆಯಾಗಿದೆ. ಸುಮಾರು 61,509ರಷ್ಟು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಫ್ಲೇಟ್‌ಗಳನ್ನು ಅಳವಡಿಸುವುದು ಬಾಕಿ ಇದೆ ಎಂದರೆ, ಇದು ಬಹಳ ದೊಡ್ಡ ಸಂಖ್ಯೆಯಾಗಿದೆ. ಈ ನಂಬರ್ ಫ್ಲೇಟ್‌ಗಳನ್ನು ವೇಗವಾಗಿ ಅಂದರೆ, ಒಂದು ವಾರದೊಳಗಾಗಿ ಅಥವಾ ಹದಿನೈದು ದಿನಗಳೊಳಗಾಗಿ ಅಳವಡಿಸುವುದಕ್ಕೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಇದರ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕಾಗಿದೆ.

ಶ್ರೀ ಬಿ.ಶ್ರೀರಾಮುಲು:- ಸನ್ಮಾನ್ಯ ಸಭಾಪತಿಯವರೇ, ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಫ್ಲೇಟ್‌ಗಳನ್ನು ಅಳವಡಿಸುವುದನ್ನು ಡಿಲರ್‌ಗಳಿಗೆ ಒಪ್ಪಿಸಲಾಗಿದೆ. ಕಾರು ಉತ್ಪಾದಿಸುವ ಕಂಪನಿಯವರೇ ಈ ನಂಬರ್ ಫ್ಲೇಟ್‌ಗಳನ್ನು ಹಾಕಿಕೊಡಬೇಕಾಗಿದೆ. ಅವರು ಹಾಕಿಕೊಡದಿದ್ದರೆ, ಡಿಲರ್‌ಗಳು ಕಡ್ಡಾಯವಾಗಿ ಹಾಕಿಕೊಡಬೇಕಾಗಿದೆ ಎನ್ನುವ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಾಕಿ ಇರುವಂತಹ ಸುಮಾರು 61,509ರಷ್ಟು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಸೂಕ್ತ ಕ್ರಮ ಜರುಗಿಸಲಾಗುತ್ತದೆ.

ಶ್ರೀ ಎನ್.ರವಿಕುಮಾರ್:- ಸನ್ಮಾನ್ಯ ಸಭಾಪತಿಯವರೇ, ಈ ಬಗ್ಗೆ ಆಸಕ್ತಿ ಹೊಂದಿರುವ ಸದಸ್ಯರುಗಳ ಸಭೆ ಕರೆದು ಬಾಕಿ ಇರುವಂತಹ ಪ್ರಕರಣಗಳನ್ನು ಅತೀ ಶೀಘ್ರವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕೆನ್ನುವುದು ನನ್ನ ಸಲಹೆಯಾಗಿದೆ.

ಶ್ರೀ ಬಿ.ಶ್ರೀರಾಮುಲು:- ಸನ್ಮಾನ್ಯ ಸಭಾಪತಿಯವರೇ ಅವರ ಸಲಹೆಯನ್ನು ಪರಿಗಣಿಸಲಾಗುವುದು.

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2708

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, “2011ರ ಜನಗಣತಿಯಂತೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಒಟ್ಟಾರೆ ಜನಸಂಖ್ಯೆ 1,20,219 ಆಗಿರುತ್ತದೆ” ಎಂದು ಮಾನ್ಯ ಸಚಿವರು ನೀಡಿರುವ ಅಖತರೂಪದ ಉತ್ತರದಲ್ಲಿ ತಿಳಿಸಿದ್ದಾರೆ. ಈ ಜನರು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಅದರಲ್ಲಿಯೂ ಪ್ರಮುಖವಾಗಿ ಮಲೆ ಮಹದೇಶ್ವರಬೆಟ್ಟ, ಬಳಗಿರಿ ರಂಗನ ಬೆಟ್ಟ, ಹೆಗಡದೇವನಕೋಟೆ ಮತ್ತು ಗುಂಡ್ಲುಪೇಟೆಗಳಲ್ಲಿ ಇರುವಂತಹ ಅರಣ್ಯ ಪ್ರದೇಶಗಳಲ್ಲಿ ವಾಸಿಸುವಂತಹ ಸುಮಾರು 40 ಬುಡಕಟ್ಟು ಜನಾಂಗಗಳಿವೆ. ಇವರುಗಳು ರಾತ್ರಿ ವೇಳೆ ಸೌರಶಕ್ತಿ ಬೆಳಕನ್ನೇ ಅವಲಂಬಿಸಿದ್ದಾರೆ. ಯಾವುದೇ ವಿದ್ಯುತ್ ಸಂಪರ್ಕವನ್ನು ಈ ಹಾಡಿಗಳಿಗೆ ಒದಗಿಸಿಕೊಟ್ಟಿಲ್ಲ. ಕುಡಿಯುವ ನೀರಿಗೆ ಬೋರ್‌ವೆಲ್‌ಗಳ ವ್ಯವಸ್ಥೆ ಇಲ್ಲ. ಸ್ಥಳೀಯ ಜಲ ಮೂಲಗಳಿಂದ ದೊರೆಯುವಂತಹ ನೀರನ್ನು ಬಳಸಿಕೊಳ್ಳುತ್ತಿದ್ದಾರೆ ಅಥವಾ ಬಾವಿ ತೋಡಿಕೊಳ್ಳುತ್ತಾರೆ. ಈ ಅರಣ್ಯ ಪ್ರದೇಶದಲ್ಲಿ ಒಬ್ಬೊಬ್ಬರೇ ಓಡಾಡುವುದಕ್ಕೆ ಆಗುವುದಿಲ್ಲ. ಗುಂಪುಗುಂಪಾಗಿ ಓಡಾಡಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಇಲ್ಲಿರುವ ಶಾಲೆಗಳಲ್ಲಿ ಕಲಿಸುವಂತಹ ಶಿಕ್ಷಕರು ಒಂದು ವಾರ ಪೂರ್ತಿ ಅಲ್ಲಿಯೇ ಇರಬೇಕಾಗುತ್ತದೆ. ಇರುವಂತಹ ಒಂದೇ ಕೊಠಡಿಯಲ್ಲಿ ಒಂದು ಭಾಗದಲ್ಲಿ ಶಾಲೆ ನಡೆಸುತ್ತಾರೆ, ಒಂದು ಭಾಗದಲ್ಲಿ ಅವರು ವಾಸವಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಜೀವನ ನಡೆಯುತ್ತಿದೆ. ರೋಗಿಗಳನ್ನು ಅಥವಾ ಗರ್ಭಿಣಿ ಸ್ತ್ರೀಯರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ, ಹತ್ತಾರು ಕಿಲೋ ಮೀಟರ್‌ಗಳಷ್ಟು ದೂರ ಡೋಲಿಯಲ್ಲಿ ಹೊತ್ತು ತರಬೇಕಾಗಿರುವ ಪರಿಸ್ಥಿತಿ ಇದೆ. ಇದುವರೆವಿಗೆ ಅಲ್ಲಿಗೆ ಯಾವುದೇ ರೀತಿಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಇದರ ಬಗ್ಗೆ ಸರ್ಕಾರ ಏನಾದರೂ ಚಿಂತನೆ ಮಾಡಿದೆಯೇ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಅರಣ್ಯ ಪ್ರದೇಶದ ತಳಭಾಗದಲ್ಲಿ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸುವುದು ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಬಗ್ಗೆ ಅಖತ ರೂಪದ ಉತ್ತರದಲ್ಲಿ ಎಲ್ಲೆಯೂ ಉಲ್ಲೇಖ ಮಾಡಿಲ್ಲ.

ಸನ್ಮಾನ್ಯ ಸಭಾಪತಿಯವರೇ, “ಈ ಬುಡಕಟ್ಟು ಜನಾಂಗದವರು ಓಡಾಡುವುದಕ್ಕೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆಯೇ” ಎನ್ನುವ ನನ್ನ ಪ್ರಶ್ನೆಗೆ, “ಇಂತಹ ಪ್ರಸ್ತಾವನೆಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರದ ಮುಂದೆ ಇರುವುದಿಲ್ಲ” ಎನ್ನುವ ಉತ್ತರವನ್ನು ನೀಡಿದ್ದಾರೆ. ಮಾನ್ಯ ಸಾರಿಗೆ ಸಚಿವರು ಇದೇ ಸದನದಲ್ಲ ಮೂರ್ನಾಲ್ಕು ಬಾರಿ “ಮುಂದಿನ ಸಾಲಿನಿಂದ ಈ ರಾಜ್ಯದಲ್ಲರುವ ಎಲ್ಲ ಎಸ್.ಸಿ/ಎಸ್.ಐ. ಜನಾಂಗದವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಬಸ್‌ಪಾಸ್ ಕೊಡುತ್ತೇವೆ” ಎಂದು ಹೇಳಿದ್ದರು. ಆದರೆ, ಇಲ್ಲಿಯವರೆಗೆ ಈ ಬುಡಕಟ್ಟು ಜನಾಂಗದವರಿಗೆ ಉಚಿತ ಬಸ್‌ಪಾಸ್ ನೀಡಿಲ್ಲ. ತಲತಲಾಂತರದಿಂದ ಈ ಜನರು ಕಷ್ಟದಲ್ಲಿದ್ದಾರೆ. ಸೈಕಲ್ ಮತ್ತು ದ್ವಿಚಕ್ರ ವಾಹನಗಳು ಸಂಚರಿಸುವುದಕ್ಕೆ ಸಾಧ್ಯವಾಗದೇ ಇರುವಂತಹ ರಸ್ತೆಗಳಿವೆ. ರೋಗಿಗಳನ್ನು ಮತ್ತು ಗರ್ಭಿಣಿ ಸ್ತ್ರೀಯವರನ್ನು ಕಾಲು ದಾರಿಯಲ್ಲಿಯೇ ನಡೆಸಿಕೊಂಡು ಕರೆತರಬೇಕಾಗಿದೆ. ಇಂತಹ ಪರಿಸ್ಥಿತಿ ಇರುವಾಗ ಸಾರಿಗೆ ಇಲಾಖೆಯಿಂದ ಇವರಿಗೆ ಯಾವ ಸೌಲಭ್ಯಗಳನ್ನು ಒದಗಿಸಲಾಗಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, 2021-2022ನೇ ಸಾಲಿನಲ್ಲಿ ಚಾಮರಾಜ ನಗರ ಜಿಲ್ಲೆಗೆ “ಪ್ರಗತಿ ಕಾಲೋನಿ ಯೋಜನೆ” ಯಡಿ ಸುಮಾರು 1156.20 ಲಕ್ಷ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದೆ. ಇದುವರೆವಿಗೆ ಸುಮಾರು 310 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇನ್ನೂ 846 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಬೇಕಾಗಿದೆ. ಈ ಜನಾಂಗದವರಿಗೆ ಸರ್ಕಾರ ಮಂಜೂರು ಮಾಡಿರುವ ಹಣದಲ್ಲ ಶೇಕಡಾ 50ರಷ್ಟು ವೆಚ್ಚ ಮಾಡದೇ ನಿರ್ಲಕ್ಷ್ಯ ಮನೋಭಾವವನ್ನು ತೋರಿದೆ. ಈ ರೀತಿಯಾದರೆ ಹೇಗೆ ಅವರನ್ನು ಅಭಿವೃದ್ಧಿ ಪಥದ ಕಡೆಗೆ ಕರೆದೊಯ್ಯುವುದು? ಎಷ್ಟು ಅವಧಿಯೊಳಗೆ ಬಾಕಿ ಇರುವ ಅನುದಾನವನ್ನು ವೆಚ್ಚ ಮಾಡಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಬಿ.ಶ್ರೀರಾಮುಲು:- ಸನ್ಮಾನ್ಯ ಸಭಾಪತಿಯವರೇ, ಬುಡಕಟ್ಟು ಜನಾಂಗದವರ ಅಭಿವೃದ್ಧಿ ಸಲುವಾಗಿ ಹಲವಾರು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತಹ ಕೆಲಸವಾಗಿದೆ. ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಹ ಕೆಲಸ ಮಾಡಲಾಗುತ್ತಿದೆ.

“ಬುಡಕಟ್ಟು ಜನಾಂಗದವರಿಗೆ ಯಾವ ರೀತಿಯಾಗಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ” ಎನ್ನುವ ಪ್ರಶ್ನೆಯನ್ನು ಮಾನ್ಯ ಸದಸ್ಯರು ಕೇಳಿದ್ದಾರೆ. ಬುಡಕಟ್ಟು ಪಂಗಡದವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್ಚು ವಾಸಿಸುತ್ತಿರುವ ಗ್ರಾಮ/ಹಾಡಿಗಳಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಥವಾ ಹೆಣ್ಣುಮಕ್ಕಳ ಹೆರಿಗೆ ಸಂದರ್ಭದಲ್ಲಿ ಹಾಗೂ ತುರ್ತು ಆರೋಗ್ಯ ಸೇವೆಗಾಗಿ ಸುಮಾರು 3 ಸಂಚಾರಿ ಆರೋಗ್ಯ ಘಟಕಗಳನ್ನು ಒದಗಿಸಿ ಕೊಡಲಾಗಿದೆ. ಪ್ರಗತಿ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ರಸ್ತೆಗಳ ನಿರ್ಮಾಣಕ್ಕಾಗಿ, ವಿದ್ಯುತ್ ಕಂಬಗಳ ಅಳವಡಿಕೆಗಾಗಿ ಮತ್ತು ಕುಡಿಯುವ ನೀರನ್ನು ಒದಗಿಸಿಕೊಡುವ ಸಲುವಾಗಿ ಸುಮಾರು 18.5 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಬುಡಕಟ್ಟು ಜನಾಂಗದವರಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಮಾಡಿಕೊಡಬೇಕೆನ್ನುವ ವಿನಂತಿಯನ್ನು ಮಾನ್ಯ ಸದಸ್ಯರು ಮಾಡಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಕೊಟ್ಟಿಲ್ಲ. ಆದರೆ, ಈ ಜನಾಂಗದ ಮಕ್ಕಳು ವಿದ್ಯಾಭ್ಯಾಸದ ಸಲುವಾಗಿ ಓದಾಡಲು ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದೆ.

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, ಈ ಜನಾಂಗದವರಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ತೊಂದರೆಯಾಗಿ ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು 45 ದಿನಗಳಗೊಮ್ಮೆ ವಾರ್ಷಿಕ ಆರು ಬಾರಿ ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎನ್ನುವ ಉತ್ತರವನ್ನು ನೀಡಿದ್ದಾರೆ. ಹಾಗಾದರೆ, ಈ ಬುಡಕಟ್ಟು ಜನಾಂಗದವರಿಗೆ ಪಡಿತರ ಆಹಾರಧಾನ್ಯವನ್ನು ವಿತರಣೆ ಮಾಡುತ್ತಿಲ್ಲವೇ? (ಮುಂದು)

(626) 25.3.2022 10.50 ಪಿ.ಕೆ.ಬಿ.ಎನ್.ಎಸ್

ಶ್ರೀ ಮರಿತಿಬ್ಬೇಗೌಡ (ಮುಂದು)

ಈಗ ವಿದ್ಯಾರ್ಥಿಗಳಿಗೆಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆಗಳಿವೆ. ಇವೆಲ್ಲವನ್ನೂ ನಾನು ಒಪ್ಪುತ್ತೇನೆ. ಇವೆಲ್ಲವೂ ಬಹಳ ದೂರದಲ್ಲವೆ; ಅವರಿಗೆ ಸಮೀಪದಲ್ಲಲ್ಲ. ಉದಾಹರಣೆಗೆ, ಮಲೆ ಮಹದೇಶ್ವರ ಬೆಟ್ಟದಲ್ಲಾಗಲಿ ಅಥವಾ ಬಿ.ಆರ್.ಹಿಲ್ಸ್‌ನ ಸಮೀಪ ಬುಡಕಟ್ಟು ಮಕ್ಕಳ ವಸತಿ ಶಾಲೆಗಳನ್ನು ನಿರ್ಮಿಸುವುದಿಲ್ಲ? ಕಾಡಿನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂಚಿನಲ್ಲಿ ಬುಡಕಟ್ಟು ಜನಾಂಗದವರಿಗೆಂದು ವಿಶೇಷವಾದ ವಸತಿ ಶಾಲೆಗಳನ್ನು ಮಾಡಬೇಕು. ಅವರು ಬಹಳ ದೂರದಿಂದ ಬಂದು ಈಗಿರುವ ವಸತಿ ಶಾಲೆಗಳಲ್ಲಿ ಇರುವುದಕ್ಕಾಗುವುದಿಲ್ಲ. ಆದ್ದರಿಂದ ಬುಡಕಟ್ಟು ಜನಾಂಗಕ್ಕೆ ಸೀಮಿತವಾದಂತಹ ವಸತಿ ಶಾಲೆಗಳನ್ನು ಸರ್ಕಾರ ಪ್ರಾರಂಭ ಮಾಡುತ್ತದೆಯೇ?

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಗಳೆ, ಬುಡಕಟ್ಟು ಜನಾಂಗದವರಿಗೆ ಆಹಾರ ಧಾನ್ಯ ಕೊಡುವಂತಹ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅವರಿಗೆ 8 ಕೆ.ಜಿ. ಅಕ್ಕಿ, ರಾಗಿ, ಗೋಧಿ, ತೊಗರಿ ಬೇಳೆ 3 ಕೆ.ಜಿ. ಕಡಲೆಬೇಳೆ 1 ಕೆ.ಜಿ. ಅಡಿಗೆ ಎಣ್ಣೆ 2 ಅಲಟರ್ ಕೊಡುತ್ತಿದ್ದೇವೆ. ಅದೇರೀತಿ ಸಕ್ಕರೆ, ಮೊಟ್ಟೆ, ನಂದಿನಿ ತುಪ್ಪ ಕೊಡುತ್ತಿದ್ದೇವೆ. ಸುಮಾರು 45 ದಿನಗಳಗೊಮ್ಮೆ ಈ ಆಹಾರ ಧಾನ್ಯಗಳನ್ನು ಕೊಡುವ ಕೆಲಸ ಮಾಡುತ್ತಿದ್ದೇವೆ. ಬುಡಕಟ್ಟು ಮಕ್ಕಳಿಗೆ ಪ್ರತ್ಯೇಕವಾದ ವಸತಿ ಶಾಲೆಗಳನ್ನು ತೆರೆಯಬೇಕು ಎಂದು ಕೇಳುತ್ತಿದ್ದಾರೆ. ಮಾನ್ಯ ಸಭಾಪತಿಗಳೆ, ಆ ಭಾಗದಲ್ಲಿ 20 ವಾಲ್ಟೀಕಿ ಆಶ್ರಮ ಶಾಲೆಗಳಿದ್ದು, ಬುಡಕಟ್ಟಿನ 598 ಬಾಲಕರು ಮತ್ತು 588 ಬಾಲಕಿಯರು ಓದುತ್ತಿದ್ದಾರೆ. ಕಾಡಿನ ಒಳಗೆ ಇರುವಂತಹ ಮಕ್ಕಳು ಹೊರಗಡೆ ಬರುವುದಕ್ಕೆ ಆಗುವುದಿಲ್ಲ ಎಂದರೆ ಖಂಡಿತವಾಗಿ ಅವರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸುವಂತಹ ಕೆಲಸ ಮಾಡುತ್ತೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಕಳೆದ ಸಾಅನ ಆಯವ್ಯಯದಲ್ಲಿ ನೀಡಲಾಗಿದ್ದ ಅನುದಾನದಲ್ಲಿ ರೂ. 846 ಲಕ್ಷ ಹಣವನ್ನು ಉಳಿಸಿಕೊಂಡಿದ್ದಾರೆ ಎಂದರೆ, ಇವರು ಸುಮಾರು 30 ಪರ್ಸೆಂಟ್ ಹಣವನ್ನೂ ಖರ್ಚು ಮಾಡಿಲ್ಲ. ಅದರ ಬಗ್ಗೆ ಮಾನ್ಯ ಸಚಿವರು ಹೇಳಿ.

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಗಳೆ, ನಾನು ಶೀಘ್ರದಲ್ಲಿ ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಆ ಹಣವನ್ನು ಸೂಕ್ತ ರೀತಿಯ ಖರ್ಚು ಮಾಡುವ ಹಾಗೆ ವ್ಯವಸ್ಥೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2679

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಗಳೆ, ಸಚಿವರು ಕೊಟ್ಟಿರುವ ಉತ್ತರದಲ್ಲಿ ನನಗೆ ಕೆಲವು ಅನುಮಾನಗಳಿವೆ. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ನೇಮಕಾತಿಯಾಗಿದ್ದರು ಸಹ ನೌಕರರನ್ನು ಖಾಯಂಗೊಳಿಸದೇ ಟೈನಿಯಾಗಿಯೇ ದುಡಿಸಿಕೊಳ್ಳುತ್ತಿರುವುದು ಸರ್ಕಾರ ಗಮನಕ್ಕೆ ಬಂದಿದೆಯೇ; ಬಂದಿದ್ದರೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ್ದೆ. ಉತ್ತರದ ಜೊತೆ ಚಾಲಕ-ಕಂ-ನಿರ್ವಾಹಕರ ಪಟ್ಟಿಯನ್ನು ಕೊಟ್ಟಿದ್ದಾರೆ. ಶ್ರೀ ಮಾನಪ್ಪ ಎನ್ನುವ ಹುಡುಗ ಚಾಲಕ-ಕಂ-ನಿರ್ವಾಹಕನಾಗಿ 2012ರಲ್ಲಿ ನೇಮಕಾತಿಯಾಗಿದ್ದ. 2022ರವರೆಗೆ ಕೆಲಸ ಮಾಡುತ್ತೇನೆ. ಕೋವಿಡ್-19ರ ಕಾಲದಲ್ಲಿ ಎಲ್ಲರೂ ಮುಷ್ಕರ ಮಾಡುತ್ತಿದ್ದಾಗ ಆತ ಬಂದು ಸರ್ಕಾರಕ್ಕೆ ಸಹಾಯ ಮಾಡಿ ತನ್ನ ಕರ್ತವ್ಯ ನಿರ್ವಹಿಸಿದ್ದ. ಆದರೆ ಈಗ, 10 ವರ್ಷ ಆದಮೇಲೆ ಅವನನ್ನು ಡಿಸ್‌ಮಿಸ್ ಮಾಡಿದ್ದಾರೆ. ಆ ರೀತಿ ಏಕೆ ಮಾಡಿದ್ದಾರೆ ಎಂದು ಉತ್ತರದಲ್ಲಿ ತಿಳಿಸಿಲ್ಲ. ಶ್ರೀ ಸುರೇಶ ಎನ್ನುವ ಒಬ್ಬ ವ್ಯಕ್ತಿಯ ಬಗ್ಗೆ ತೋರಿಸಿದ್ದಾರೆ. ಆತ 2006 ರಲ್ಲಿ ನೇಮಕಾತಿಯಾಗಿದ್ದು; 2008ರಲ್ಲಿ ಆತನನ್ನು ಡಿಸ್‌ಮಿಸ್ ಮಾಡಿದರು. ಆತ ನಂತರ ಕೋರ್ಟಿಗೆ ಹೋಗಿ ಆ ಮೂಲಕ ಪುನರ್ ನೇಮಕಗೊಂಡ. ಮಾನ್ಯ ಸಭಾಪತಿಗಳೆ, ನಿಯಮದಲ್ಲಿ ಒಂದು ವರ್ಷ ಮಾತ್ರ probationary period ಇರಬೇಕು ನಂತರ ಖಾಯಂ ಮಾಡಬೇಕು. ಏಕೆ ಇವರನ್ನು ಖಾಯಂ ಮಾಡಲಿಲ್ಲ. ಈ ಅಸ್ಥಾನಲ್ಲಿ ಶ್ರೀ ಸುರೇಶ ಎನ್ನುವವರ ಹೆಸರೊಂದನ್ನೇ ನಮೂದು ಮಾಡಿದ್ದೀರಿ; ಶ್ರೀ ಮಾನಪ್ಪ ಎನ್ನುವವರ ಹೆಸರನ್ನು ಏಕೆ ನಮೂದು ಮಾಡಲಿಲ್ಲ? ಆತ 10 ವರ್ಷ ಕೆಲಸ ಮಾಡಿದ ಮೇಲೆ ಏಕೆ ಡಿಸ್‌ಮಿಸ್ ಮಾಡಿದಿರಿ?

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಗಳೆ, ಶ್ರೀ ಸುರೇಶ ಎನ್ನುವವರ ಮೇಲೆ 2006 ರಿಂದ ಗಂಭೀರವಾದಂತಹ ಆರೋಪ ಇತ್ತು. ಆತ ಚಾಲನೆ ಮಾಡುವ ಸಂದರ್ಭದಲ್ಲಿ ಅಪಘಾತ ಮಾಡಿ, 4 ಜನ ಸತ್ತಿದ್ದರು ಮತ್ತು 10 ಜನರು ಗಾಯಗೊಂಡಿದ್ದರು. ಆಗ ಆತನನ್ನು ಡಿಸ್‌ಮಿಸ್ ಮಾಡಲಾಯಿತು. ಆತ ಕಾರ್ಮಿಕ ನ್ಯಾಯಾಲಯಕ್ಕೆ ಹೋದಾಗ, ಕೋರ್ಟ್ ಆತನನ್ನು ವಾಪಸ್ಸು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆಗೆದುಕೊಳ್ಳಬೇಕೆಂದು ಆದೇಶ ಮಾಡಿತು. ಈ ಹಿನ್ನೆಲೆಯಲ್ಲಿ ನಾವು ಮತ್ತೆ ಹೈಕೋರ್ಟ್‌ಗೆ ಮೇಲ್ಮನವಿ ಹೋಗಿದ್ದೇವೆ. ಹೈಕೋರ್ಟ್‌ನಿಂದ ಅಂತಿಮ ಆದೇಶ ಬಂದ ಮೇಲೆ ಪುನಃ ನೇಮಕಾತಿ ಮಾಡುವ ಪ್ರಕ್ರಿಯೆ ಮಾಡುತ್ತೇವೆ. ಮಾನ್ಯ ಸದಸ್ಯರು ಶ್ರೀ ಮಾನಪ್ಪ ಎನ್ನುವವರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ಕುರಿತು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಗಳೆ, 2012ರಲ್ಲಿ ಶ್ರೀ ಮಾನಪ್ಪ ಎಂಬುವವರಿಗೆ ಯಾದಗಿರಿ ವಿಭಾಗದ ಘಟಕದಲ್ಲಿ ನೇಮಕ ಆಗುತ್ತದೆ. ಆತ 2022 ರವರೆಗೆ ಟೈನಿ ಆಗಿಯೇ ಇರುತ್ತಾನೆ. ಆತನದ್ದು ಯಾವುದೇ ಲೋಪಗಳಿಲ್ಲ. ಆದರೂ ಕೂಡ 10 ವರ್ಷ ದುಡಿಸಿಕೊಂಡು ನಂತರ ಡಿಸ್‌ಮಿಸ್ ಮಾಡಿರುವುದು ಸರಿಯೇ? ಇದು ಯಾವ ನಿಯಮದಲ್ಲಿದೆ? ಇದು ಯಾವರೀತಿಯ ಕ್ರಮ ಎನ್ನುವುದನ್ನು ತಿಳಿಸಿಕೊಡಬೇಕು.

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಗಳೆ, 4 ನಿಗಮಗಳಲ್ಲಿ 1660 ಇದೇರೀತಿ ಎಲ್ಲರೂ ಟೈನಿಸ್ ಆಗಿದ್ದಾರೆ. ತಾವು ವಿಶೇಷವಾಗಿ ಶ್ರೀ ಮಾನಪ್ಪನವರ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ನಾನು ಇದನ್ನು ಗಮನಿಸಿಲ್ಲ, ತಕ್ಷಣ ಈ ಕುರಿತು ವಿವರ ತಿಳಿದುಕೊಂಡು ಅದರ ಮಾಹಿತಿಯನ್ನು ತಮಗೆ ಕೊಡುವ ಕೆಲಸ ಮಾಡುತ್ತೇನೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಗಳೆ, 1660 ಜನ ನೌಕರರು 2006ರಿಂದ ಇಲ್ಲಿಯ ತನಕವೂ ಟೈನಿಗಳಾಗಿಯೇ ಇದ್ದಾರೆ. ಏಕೆ? ಒಂದು ವರ್ಷದ ನಂತರ ಅವರನ್ನು ಖಾಯಂಗೊಳಿಸಬೇಕು ಇಲ್ಲವೇ ಅವರನ್ನು ಮನೆಗೆ ಕಳುಹಿಸಬೇಕು. ಶ್ರೀ ಮಾನಪ್ಪ ಅವರಿಂದ ಇಷ್ಟು ವರ್ಷ ದುಡಿಸಿಕೊಂಡು ಡಿಸ್‌ಮಿಸ್ ಮಾಡಿದ್ದಾರೆ. ಆತನಿಗೆ age bar ಆಗಿರುತ್ತದೆ; ನೌಕರಿ ಸಿಗುವುದಿಲ್ಲ; ಮನೆ ನಡೆಸುವುದಕ್ಕೆ ಆಗುವುದಿಲ್ಲ; ಆತ ಬೇಡಿಗೆ ಬರಬೇಕಾಗುತ್ತದೆ. ಅದೇರೀತಿ 1660 ಜನರು ಯಾರಿದ್ದಾರೋ ಇವರೂ ಕೂಡ 2006 ರಿಂದ ಟೈನಿಗಳಾಗಿಯೇ ಇದ್ದಾರೆ; ಇನ್ನೂ ಏಕೆ ಇವರನ್ನು ಖಾಯಂಗೊಳಿಸಿಲ್ಲ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಗಳೆ, 4 ನಿಗಮಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಲೈನಿಗಳು ಇರುವ ಕಾರಣ ಅವರನ್ನು 1 ವರ್ಷ ಆದನಂತರ ಖಾಯಂಗೊಳಿಸಬೇಕಾಗಿತ್ತು. ಅವರನ್ನು ಖಾಯಂ ಮಾಡಲಿಲ್ಲ ಎನ್ನುವ ವಿಚಾರವನ್ನು ಸದನದ ಗಮನಕ್ಕೆ ತಂದಿದ್ದಾರೆ. ಈ ಲೈನಿಗಳ ಪೈಕಿ ಹಲವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅವರು ಕೆಲವೊಂದು ನಿಯಮಗಳನ್ನು ಉಲ್ಲಂಘನೆ ಮಾಡಿರುವ ಮತ್ತು ಕರ್ತವ್ಯಕ್ಕೆ ಗೈರು ಹಾಜರಾದ ಕಾರಣಗಳಿವೆ. ಮಾನ್ಯ ಸದಸ್ಯರು, ಶ್ರೀ ಮಾನಪ್ಪನವರ ಬಗ್ಗೆ ಕೇಳುತ್ತಿದ್ದಾರೆ. ಇದು ನನ್ನ ಗಮನದಲ್ಲ ಇಲ್ಲ. ನಾನು ಈ ಕುರಿತು ಪರಿಶೀಲನೆ ಮಾಡಿ ನಿಮಗೆ ತಿಳಿಸುವ ಕೆಲಸ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2667

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

ಡಾ: ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ಸಚಿವರು ಕೊಟ್ಟಿರುವ ಉತ್ತರ ಸಮಾಧಾನಕರವಾಗಿಲ್ಲ. ಈ ಪ್ರಶ್ನೆಯನ್ನು ಅನುಕ್ರಮವಾಗಿ 17.9.2021, 17.12.2021 ಮತ್ತು 25.3.2022, ಹೀಗೆ ನಾನು ಮೂರು ಸಲ ಕೇಳಿದ್ದೇನೆ. ಭೂ ಒಡೆತನ ಯೋಜನೆ ಅತ್ಯಂತ ಅದ್ಭುತವಾದ ಯೋಜನೆ. ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ “ಗಂಗಾ ಕಲ್ಯಾಣ” ಮತ್ತು “ಭೂಒಡೆತನ” ಈ ಎರಡೇ ಸ್ಥೀಮೆಗಳಿಂದ ಅವರ ಜೀವನವನ್ನು ಸದೃಢಗೊಳಿಸಲು ಸಾಧ್ಯ ಎನ್ನುವುದು ನಮಗೆ ಗೊತ್ತಿರುವ ವಿಚಾರವಾಗಿದೆ. ಅದಕ್ಕೋಸ್ಕರ 1999ರಲ್ಲಿ ಈ ಯೋಜನೆ ಬಂದಾಗಿನಿಂದ ಇದುವರೆಗೆ ಎಸ್‌ಸಿ/ಎಸ್‌ಟಿ ಜನಾಂಗಕ್ಕೆ 53947 ಎಕರೆ ಖುಷ್ಕಿ ಜಮೀನು ಕೊಟ್ಟಿದ್ದಾರೆ. 13000 ಎಕರೆ ತರಿ ಜಮೀನು ಕೊಟ್ಟಿದ್ದಾರೆ. 1200 ಎಕರೆ ಭಾಗಾಯ್ತು ಜಮೀನು ಕೊಟ್ಟಿದ್ದಾರೆ. ಈ ಎಲ್ಲವನ್ನು ಗಮನದಲ್ಲಟ್ಟುಕೊಂಡು ನಾನು 5 ಪ್ರಶ್ನೆಗಳನ್ನು ಹಾಕಿದ್ದೇನೆ. ಇಡೀ ಯೋಜನೆಯಲ್ಲಿ ಕೇವಲ ಎಸ್‌ಸಿ ಸಮುದಾಯದಲ್ಲರುವ 101 ಜಾತಿಗಳ ಪೈಕಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ, ಅಜಿಲ್ಲ, ಅಯ್ಯನವರ, ಬುಕುಡ, ಬಂದಿ, ಬೊಯಾನ್, ಚಮ್ಮಾರ, ಚಕ್ಕಲಯನ್ ಇವರಿಗೆ ಯಾರಿಗೂ ಜಮೀನು ಕೊಟ್ಟಿಲ್ಲ. ಕೇವಲ 2 ಸಮುದಾಯಗಳಿಗೆ ಮಾತ್ರ ಈ ಯೋಜನೆಯ ಲಾಭವನ್ನು ನೀಡಿದ್ದಾರೆ. ಇದಕ್ಕೇನಾದರೂ ಅರ್ಥ ಇದೆಯೇ? ಇದರ ಬಗ್ಗೆ ಮಾನ್ಯ ಸಚಿವರು ಸಮಜಾಯಿಷಿ ಕೊಡಬೇಕು. ಈ ರಾಜ್ಯದಲ್ಲಿ 5 ಎಸ್‌ಸಿ ಮೀಸಲಾತಿ ಎಂ.ಪಿ. ಪಾರ್ಲಮೆಂಟರಿ ಕ್ಷೇತ್ರ ಇದೆ. ಕೋಲಾರ, ಚಿತ್ರದುರ್ಗ, ಗುಲಬರ್ಗಾ, ಚಾಮರಾಜ ನಗರ ಮತ್ತು ಬಿಜಾಪುರ. ಈ ಪಟ್ಟಿಯನ್ನು ನೋಡಿದಾಗ ಕೋಲಾರ ಜಿಲ್ಲೆಯಲ್ಲಿ ಕೇವಲ 36 ಜನರಿಗೆ ಮಾತ್ರ ಸೌಲಭ್ಯ ಸಿಕ್ಕಿದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(627) ದಿನಾಂಕ:25-3-2022 11.00 ಡಿಎಸ್-ಕೆಎಸ್

ಡಾ||ವೈ.ಎ.ನಾರಾಯಣಸ್ವಾಮಿ(ಮುಂದು):-

ಚಿತ್ರದುರ್ಗ ಜಿಲ್ಲೆಯಲ್ಲಿ 18 ಜನರಿಗೆ ಮಾತ್ರ ಕೊಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 36 ಜನರಿಗೆ ಮಾತ್ರ ಕೊಟ್ಟಿದ್ದಾರೆ. ಈ ಯೋಜನೆ ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ರೌಂಡ್ ಹಾಕುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 2100 ಜನರಿಗೆ ಕೊಟ್ಟಿದ್ದಾರೆ. ಗುಲ್ಬರ್ಗಾ ಜಿಲ್ಲೆಯಲ್ಲಿ 667 ಜನರಿಗೆ ಕೊಟ್ಟಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಂದೇ ತಾಲ್ಲೂಕಿನಲ್ಲಿ 324 ಜನರಿಗೆ ಕೊಟ್ಟಿದ್ದಾರೆ. ನನ್ನ ಕಾಳಜಿ ಏನೆಂದರೆ, ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿರುವ ಎಸ್.ಸಿ. ಜನಾಂಗದವರೆಲ್ಲರಿಗೂ ಜಮೀನು ಇದೆಯೇ? ಇದರ ಬಗ್ಗೆ ಕೂಲಂಕಷವಾಗಿ databank ನ್ನು ಏಕೆ ಕ್ರಿಯೆಟ್ ಮಾಡಬಾರದು? ಯಾರ್ಯಾರು ಎಸ್.ಸಿ ಜನಾಂಗದವರಿಗೆ ಜಮೀನು ಇಲ್ಲ ಎಂಬುದರ ಬಗ್ಗೆ ಮಾಹಿತಿ ಇದೆಯೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಭೂ ಒಡೆತನ ಯೋಜನೆಯನ್ನು ಪರಿಶಿಷ್ಟ ಜಾತಿಯವರಿಗೆ ತಂದಿರುವ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದ 41,509 ಫಲಾನುಭವಿಗಳಿಗೆ 68,231 ಎಕರೆ ಜಮೀನನ್ನು ಹಂಚಲಾಗಿದೆ. ಅದಕ್ಕೋಸ್ಕರ 436 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕೆಲವು ಜಿಲ್ಲೆಗಳಿಗೆ ಹೆಚ್ಚು ಬಂದಿದೆ, ಕೆಲವು ಜಿಲ್ಲೆಗಳಲ್ಲಿ ಕಡಿಮೆ ಬಂದಿದೆ ಎನ್ನುವ ಮಾತುಗಳನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾರು ಭೂರಹಿತರಿದ್ದಾರೆ ಅವರ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ತೆಗೆದುಕೊಂಡು ಜಿಲ್ಲಾಧಿಕಾರಿಯವರು ಆ ಜಿಲ್ಲೆಯಲ್ಲಿ ಮಾರಾಟ ಮಾಡಬಹುದಾದ, ಉದಾಹರಣೆಗೆ, ಪರಿಶಿಷ್ಟ ಜಾತಿಯ ಅರ್ಜಿದಾರರೊಬ್ಬರು ಭೂ ಒಡೆತನ ನನಗೆ ಬೇಕು ಎನ್ನುವ 5 ರಿಂದ 7 ಕಿಲೋಮೀಟರ್ ವಿಸ್ತೀರ್ಣದಲ್ಲಿರುವಂತಹ ಭೂಮಿಯನ್ನು ಅವನಿಗೆ ಹಂಚುವುದು ಇದರಲ್ಲಿರುವಂತಹ ಕ್ರಮ. ಹಾಗೆಯೇ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿರುವಂತಹ ಸಮಿತಿ ಪರಿಶಿಷ್ಟ ಜಾತಿ ಅಧಿಕಾರಿಗಳ ಸಮಕ್ಷಮದಲ್ಲಿ ಜಮೀನು ಕೊಡುವವರ ಅರ್ಜಿ ಹಾಗೂ ಬೇಡಿಕೆಯಲ್ಲಿರುವ ಅರ್ಜಿಯನ್ನು ಪರಿಶೀಲಿಸಿ ಕೊಡುವವರನ್ನು ಮತ್ತು ಪಡೆದುಕೊಳ್ಳುವವರನ್ನು ಗಮನದಲ್ಲಿಟ್ಟುಕೊಂಡು ಈ ಭೂ ಹಂಚಿಕೆ ಕಾರ್ಯಕ್ರಮವನ್ನು ಮಾಡುತ್ತಿರುತ್ತೇವೆ. ಅನುದಾನವನ್ನು ನಮ್ಮ ಕೇಂದ್ರ ಕಚೇರಿಯಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಿರುವುದು ಇಲ್ಲವು ಕ್ರಮ. ಈ ಹಿನ್ನೆಲೆಯಲ್ಲಿ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಹೇಳಿದ್ದೇವೆ. ಕೆಲವು ಕಡೆಗಳಲ್ಲಿ ದೂರು ಬಂದಿದೆ. ಭೂ ಒಡೆತನವನ್ನು ಯಾರು ತೆಗೆದುಕೊಂಡಿದ್ದಾರೆ, ಆ ಬಡವರಿಗೆ ಕೈಗೆ ಭೂಮಿಯನ್ನು ಕೊಡದೆ ವಂಚಿಸಲಾಗುತ್ತಿದೆ ಎಂದು ದೂರುಗಳು ಬಂದಿವೆ. ಅದಕ್ಕೋಸ್ಕರ ನಾವು ತನಿಖೆ ಮಾಡಿ ತ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎನ್ನುವ ಮಾಹಿತಿಯನ್ನು ಕೊಟ್ಟಿದ್ದೇನೆ. ಮುಂದೆ ಮಾರ್ಗಸೂಚಿಗಳನ್ನು ಬದಲಾಯಿಸಬೇಕೆನ್ನುವ ಉದ್ದೇಶ ನಮಗಿದೆ. ಡಾ||ವೈ.ಎ.ನಾರಾಯಣಸ್ವಾಮಿಯವರು ಹೇಳಿರುವುದು ನಿಜವಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚಿಗೆ ಕೊಟ್ಟಿದ್ದಾರೆ, ಕೆಲವು ಜಿಲ್ಲೆಗಳಲ್ಲಿ ಕಡಿಮೆ ಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರು ಹೆಚ್ಚಿಗೆ ಇರುವ ಕ್ಷೇತ್ರಗಳಲ್ಲಿ ಕೆಲವರಿಗೆ ಅನುಕೂಲಗಳು ಕಡಿಮೆ ಆಗಿವೆ. ಕಡಿಮೆ ಇರುವ ಕ್ಷೇತ್ರಗಳಲ್ಲಿ ಹೆಚ್ಚಿಗೆ ಕೊಡಲಾಗಿದೆ ಎಂದು ಮಾನ್ಯ ಸದಸ್ಯರು ಹೇಳಿದ್ದಾರೆ. ಅದಕ್ಕೋಸ್ಕರ ಹೊಸ ಮಾರ್ಗಸೂಚಿಗಳನ್ನು ಮಾಡುತ್ತೇವೆ, ಯಾರು ದುರುಪಯೋಗವನ್ನು ಮಾಡಿಕೊಂಡಿದ್ದಾರೆ, ಬಡವರಿಗೆ ಭೂಮಿಯನ್ನು ಕೊಡುತ್ತೇವೆಂದು ಹೇಳಿ ಅಗ್ರಿಮೆಂಟ್ ಆಗಿ ರಿಜಿಸ್ಟ್ರೇಷನ್ ನಂತರವೂ ಅವರಿಗೆ ಹಸ್ತಾಂತರಿಸಿಲ್ಲ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಪಾರದರ್ಶಕವಾಗಿ ಕೆಲಸ ಮಾಡುವುದು ನಮ್ಮ ಇಲಾಖೆಯ ಗುರಿಯಾಗಿದೆ. ನಾವು ಇದನ್ನು ಜವಾಬ್ದಾರಿಯಿಂದ ಮಾಡುತ್ತೇವೆ. ಇದರ ಬಗ್ಗೆ ಮಾನ್ಯ ಸದಸ್ಯರೇನಾದರೂ ಸಲಹೆಗಳನ್ನು ಕೊಟ್ಟರೆ ತೆಗೆದುಕೊಳ್ಳುತ್ತೇವೆ.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸದರಿ ಯೋಜನೆಗೆ ಕಳೆದ 5 ವರ್ಷಗಳಿಂದ ಎಷ್ಟು ಖರ್ಚು ಮಾಡಿದ್ದೀರಿ ಎನ್ನುವ ಪ್ರಶ್ನೆಗೆ 436 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆಂದು ಹೇಳಿದ್ದಾರೆ. ಅವರದ್ದೇ ಟಿಪ್ಪಣಿಯಲ್ಲಿ ಹೇಳುತ್ತಾರೆ, 705 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆಂದು ಹೇಳಿದ್ದಾರೆ. ಇದರಲ್ಲಿ ನಿಗಮದವರು ದಾರಿ ತಪ್ಪಿಸುವ ಉತ್ತರಗಳನ್ನು ಮಾನ್ಯ ಸಚಿವರಿಗೆ ಕೊಡುತ್ತಿದ್ದಾರೆ. ಇದರ ಬಗ್ಗೆ ಮಾನ್ಯ ಸಚಿವರು ದಯವಿಟ್ಟು ಗಮನಿಸಿಬೇಕು. ಎರಡನೆಯದು, ಇದರಲ್ಲಿ ಅಕ್ರಮಗಳು ನಡೆಯುತ್ತಿವೆ. ಒಳ್ಳೆಯ ಜಮೀನನ್ನು ತೋರಿಸುತ್ತಾರೆ, ಆದರೆ ಕೃಷಿಗೆ ಯೋಗ್ಯವಲ್ಲದ ಜಮೀನನ್ನು ರಿಜಿಸ್ಟ್ರೇಷನ್ ಮಾಡಿಸುತ್ತಾರೆ. ನೀರಾವರಿ ಜಮೀನನ್ನು ತೋರಿಸಿ, ನೀರಾವರಿಗೆ ಯೋಗ್ಯವಲ್ಲದ ಜಮೀನನ್ನು ರಿಜಿಸ್ಟ್ರೇಷನ್ ಮಾಡಿಸುತ್ತಾರೆ. ನೀರಾವರಿಯಲ್ಲಿ tail end

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಮೀನು ಎಂದು ಹೇಳುತ್ತಾರೆ, ಯಾವ tail end ಇಲ್ಲ ಹಾಗೂ ನೀರು ಇಲ್ಲ, ಅದನ್ನು ತೋರಿಸಿ ಜಮೀನನ್ನು ರಿಜಿಸ್ಟ್ರೇಷನ್ ಮಾಡಿಸುತ್ತಾರೆ. ಜಮೀನು ರಿಜಿಸ್ಟ್ರೇಷನ್ ಮಾಡಿದ ಮೇಲೆ ಆ ಜನಾಂಗಕ್ಕೆ ಹಸ್ತಾಂತರ ಮಾಡುವುದಿಲ್ಲ. 11E sketch ನ್ನು ಮಾಡುವುದಿಲ್ಲ, ಪೋಡಿ ಮಾಡುವುದಿಲ್ಲ, ಏಕೆಂದರೆ ಇವರು ಶೇಕಡ 50 ರಷ್ಟು ಸಜ್ಜಿ ಕೊಡುತ್ತಾರೆ, ಶೇಕಡ 50 ರಷ್ಟು ಲೋನ್ ಕೊಡುತ್ತಾರೆ. ಲೋನ್ ಕೊಟ್ಟ ಮೇಲೆ ಆ ಜಮೀನನ್ನು ನಿಗಮಕ್ಕೆ mortgage ಮಾಡಬೇಕಲ್ಲವೇ? ಎಷ್ಟು ಜನರು ನಿಗಮಕ್ಕೆ mortgage ಮಾಡಿದ್ದಾರೆಂದು ಮಾನ್ಯ ಸಚಿವರು ಹೇಳಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ಏಕೆಂದರೆ ಉತ್ತರದಲ್ಲ ಬರೀ ಮೂರು ಪ್ರಕರಣ ದಾಖಲಾಗಿದೆ ಎಂದು ಕೊಟ್ಟಿದ್ದಾರೆ. ನಾನು ಸಮಿತಿ ವತಿಯಿಂದ ರಾಯಚೂರು ಜಿಲ್ಲೆಗೆ ಹೋಗಿದ್ದೆ. ನೂರು ಜನರು ದೂರು ಹೇಳುವುದಕ್ಕೆ ಬಂದಿದ್ದರು. ಆದ್ದರಿಂದ ಇದರ ಬಗ್ಗೆ ತನಿಖೆಯನ್ನು ಬಹಳ ಗಂಭೀರವಾಗಿ ಮಾಡಬೇಕು. ಮಾನ್ಯ ಸಚಿವರಿಗೆ ಯಾವ ತನಿಖಾ ಸಂಸ್ಥೆ ಸೂಕ್ತವೆನಿಸುತ್ತದೆಯೋ ಆ ತನಿಖಾ ಸಂಸ್ಥೆಯಿಂದ ತನಿಖೆಯನ್ನು ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸಿ ಈ ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂದು ನಾನು ಆಗ್ರಹ ಮಾಡುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು 436 ಕೋಟ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿದ್ದಾರೆಂದು ಹೇಳಿದ್ದಾರೆ. ಹೆಚ್ಚು ಖರ್ಚು ಮಾಡಿರುವ ಬಗ್ಗೆ ನನಗೆ ಮಾಹಿತಿ ಇದೆ ಎನ್ನುವ ಮಾತನ್ನು ಹೇಳಿದ್ದಾರೆ. 1991 ರಿಂದ ಈ ಇಲಾಖೆಯಲ್ಲಿ ಭೂ ಒಡತನ ಪ್ರಾರಂಭವಾಗಿದೆ. 5 ವರ್ಷಗಳಲ್ಲಿ ಎಷ್ಟು ಖರ್ಚು ಮಾಡಿದ್ದಾರೆಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಅದಕ್ಕೆ 436 ಕೋಟ 97 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆಂದು ಉತ್ತರದಲ್ಲ ಕೊಟ್ಟಿದ್ದೇವೆ. ಯಾರು ಭೂ ಒಡತನ ಯೋಜನೆಯ ಫಲಾನುಭವಿಗಳಿದ್ದಾರೆ ಅವರಿಗೆ ಭೂಮಿಯನ್ನು ಹಸ್ತಾಂತರಿಸಿಲ್ಲ ಅದರಲ್ಲಿ ಅಕ್ರಮ ನಡೆದಿದೆ ಎಂದು ಅವರು ಹೇಳುತ್ತಿದ್ದಾರೆ. ಅದು ನಮ್ಮ ಗಮನಕ್ಕೆ ಬಂದ ಮೇಲೆ ತನಿಖೆ ಮಾಡಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದೇವೆ. ಅದರ ಮಾಹಿತಿಯನ್ನು ಮಾನ್ಯ ಸದಸ್ಯರಿಗೆ ಕೊಡುತ್ತೇನೆ. ನಮಗೆ ಇನ್ನು ಒಂದು ಯೋಜನೆ ಇದೆ. ಅದೇನೆಂದರೆ, ನಿಜವಾಗಿಯೂ ಅತ್ಯಂತ ಕಡು ಬಡವರಿಗೆ ಹಾಗೂ ಭೂಮಿ ಇಲ್ಲದವರಿಗೆ ಎರಡು ಎಕರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಭೂಮಿಯನ್ನು 15 ರಿಂದ 20 ಲಕ್ಷ ರೂಪಾಯಿಯೊಳಗೆ ಖರೀದಿ ಮಾಡಿ ಅವನನ್ನು ಭೂ ಮಾಲೀಕನನ್ನಾಗಿ ಮಾಡಬೇಕೆನ್ನುವುದು ಇದರ ಕಲ್ಪನೆಯಾಗಿದೆ. ಒಂದು ಕಾಲದಲ್ಲಿ ಚೋಮನ ಭಾವನೆ ಎಂದು ಹೇಳುತ್ತಿದ್ದರಲ್ಲಾ ಅಂಥವರಿಗೆ ಭೂಮಿಯನ್ನು ಹಸ್ತಾಂತರಿಸಬೇಕು ಎನ್ನುವುದು ಇದರ ಭಾವನೆ. ಇದನ್ನು ಈಗ 15 ರಿಂದ 20 ಲಕ್ಷ ರೂಪಾಯಿ ಇರುವುದನ್ನು 20 ರಿಂದ 25 ಲಕ್ಷ ರೂಪಾಯಿ ಮಾಡುವಂತಹ ಪ್ರಸ್ತಾವನೆ ಕೂಡ ನಮ್ಮಲ್ಲಿ ಇದೆ. ನಾನು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಮತ್ತು ಸದನಕ್ಕೆ ವಿನಂತಿ ಮಾಡುವುದೇನೆಂದರೆ ಈ ಭೂ ಒಡೆತನ ಯೋಜನೆಗೆ ಹೊಸ ಮಾರ್ಗಸೂಚಿಗಳನ್ನು ಹಾಕುವುದಕ್ಕೆ, ಅತ್ಯಂತ ಕಡು ಬಡವರಿಗೆ ಇದನ್ನು ತಲುಪಿಸುವುದಕ್ಕೆ, ಯಾರು ಇದರಲ್ಲಿ ಅಕ್ರಮ ಮಾಡಿದ್ದಾರೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಸಿದ್ಧವಿದೆ. ಅದಕ್ಕೋಸ್ಕರ ಆಸಕ್ತ ಶಾಸಕರಿಗೆ ವಿಶೇಷ ಸಭೆಯನ್ನು ಕರೆಯುತ್ತೇನೆ. ಆ ಸಭೆಯಲ್ಲಿ ತೀರ್ಮಾನ ಮಾಡಿ ಅತ್ಯಂತ ಪಾರದರ್ಶಕವಾಗಿ ಇದನ್ನು ಅನುಷ್ಠಾನ ಮಾಡುವುದಕ್ಕೆ ಸರ್ಕಾರ ಬದ್ಧವಿದೆ. ಯಾವುದೇ ತನಿಖೆ ಮಾಡುವುದಕ್ಕೂ ನಾವು ಸಿದ್ಧರಿಲ್ಲವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2714

ಉತ್ತರ ಲಗತ್ತಿಸಲಾಗಿದೆ

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, J.N.N.U.R.M. (Jawaharlal Nehru National Urban Renewal Mission) ಅಂದರೆ, ನರ್ಮಾ ಯೋಜನೆಯನ್ನು ಕೇಂದ್ರ ಸರ್ಕಾರ ಇಡೀ ದೇಶಕ್ಕೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಕ್ಕೆ ಹಂಚತಕ್ಕಂಥ ಕಾರ್ಯಕ್ರಮವನ್ನು ರೂಪಿಸಿದ್ದು, 2005-06 ರಲ್ಲಿ ಪ್ರಪ್ರಥಮವಾಗಿ ಅವತ್ತಿನ ಸರ್ಕಾರ ಕೈಗೊಂಡಿದೆ. ಇದರಲ್ಲಿ urbanization ಗಾಗಿ ಹಲವಾರು components ಆಗಬೇಕಾಗಿದೆ ಅಂತಹ ಬಹಳಷ್ಟು ಕೆಲಸಗಳು ಹಾಕಿಕೊಂಡಿದೆ. ಅದರಲ್ಲಿ transportation ಗೂ ಒತ್ತು ಕೊಟ್ಟಿದೆ. Transportation ಬಗ್ಗೆ ಮಾತ್ರ ಮಾತನಾಡುವುದಾದರೆ ನರ್ಮಾ ಯೋಜನೆಯಲ್ಲಿರುವಂತಹ ಏನು ಯೋಜನೆಗಳಿವೆ ಅದರಲ್ಲಿ ಪ್ರಮುಖವಾಗಿರುವಂಥದ್ದು ಬಸ್ ಖರೀದಿಗೆ ಒತ್ತು ಕೊಡುತ್ತಾರೆ. ಆ ಬಸ್ ಖರೀದಿಗೆ ಒತ್ತನ್ನು ಕೊಟ್ಟಾಗ 2624 ಬಸ್‌ಗಳನ್ನು ಖರೀದಿ ಮಾಡಿದ್ದೇವೆಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಅದರಲ್ಲಿ 168 ಬಸ್ಸುಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಆದರೆ ಈ ಬಸ್ಸುಗಳೆಲ್ಲಾ ಓಡಾಡುತ್ತಿವೆಯೇ ಎಂಬ ಸಂಶಯ ನನಗಿದೆ. ಅದಕ್ಕೆ ಕಾರಣವೇನೆಂದರೆ, ಆ ಬಸ್ಸುಗಳ ಮೇಲೆ ನರ್ಮಾ ಎಂದು ಇರುತ್ತಿತ್ತು. ಇವತ್ತು ಆ ಬಸ್ಸುಗಳ ಮೇಲೆ ನರ್ಮಾ ಎನ್ನುವುದನ್ನು ತೆಗೆದುಬಿಟ್ಟಿದ್ದಾರೆ. ಬೇರೆ ಏನೋ ಬಣ್ಣವನ್ನು ಹಾಕಿಬಿಟ್ಟಿದ್ದಾರೆ. ನರ್ಮಾ ಎನ್ನುವ ಯೋಜನೆ ಬಂದಿರುವುದು ಅವರ ಇಲಾಖೆಯನ್ನು ಸದೃಢವಾಗಿ self-reliance ಆಗುವಂತಹ ಒಂದು ಸಂಸ್ಥೆಯಾಗಿ ಉತ್ತಮವಾದಂತಹ administration practices ಅನ್ನು ಅಳವಡಿಸಿಕೊಂಡು....

ಸಭಾಪತಿಯವರು:- ಈಗ ಏನು ಮಾಡಬೇಕು ಎಂಬುದನ್ನು ಹೇಳಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಅವರು ಮರೆತು ಹೋಗಿಬಿಟ್ಟಿದ್ದಾರೆ, ಅವರಿಗೆ ನಾನು ಜ್ಞಾಪಕ ಮಾಡುತ್ತಿದ್ದೇನೆ. ಇದನ್ನು ಅಭ್ಯಾಸ ಮಾಡುವುದಕ್ಕೆ ಈ ನರ್ಮಾ ಅನ್ನು introduce ಮಾಡಿ mandatory reforms and optional reforms ಎಲ್ಲಾ ಕೊಟ್ಟರು. ಆದರೆ ಅದು ಯಾವುದನ್ನು ಅವರು ಅಳವಡಿಸಿಕೊಂಡಿಲ್ಲ. ಅದಕ್ಕೆ ಕಾರಣವೇನೆಂದರೆ, ಇವತ್ತು TTMC (Traffic Transit Management Centres) ಕಟ್ಟುವುದಕ್ಕೆ... ಬೆಂಗಳೂರಿನಲ್ಲಿ 10, ಮೈಸೂರಿನಲ್ಲಿ 7, 5-6 workshop ಘಟಕಗಳನ್ನು ಕಟ್ಟುವುದಕ್ಕೆ ಜಾಗ ಕೊಟ್ಟಿದ್ದಾರೆ. ಇವತ್ತು ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯೋಜನೆ ರೂಪಿಸಿದ್ದಕ್ಕೆ ಅದರಿಂದ 50 ಕೋಟಿ ರೂಪಾಯಿಗಳು ಬೆಂಗಳೂರಿನಲ್ಲಿ ವರಮಾನ ಬರುತ್ತಿದೆ. ಅಂತಹ ಒಂದು ಒಳ್ಳೆಯ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ಇವತ್ತು ಅಂತಹ ಕಟ್ಟಡಗಳನ್ನು ಏನು ಮಾಡುತ್ತಿದ್ದಾರೆಂದರೆ monetization ಹೆಸರಿನಲ್ಲಿ ಒತ್ತೆ ಇಟ್ಟು, ಒತ್ತೆ ಇಡುವುದಲ್ಲ ಬೇರೆಯವರಿಗೆ ಬಿಟ್ಟುಕೊಟ್ಟು ಆ ಹಣವನ್ನು.....

ಸಭಾಪತಿಯವರು:- ತಾವು ಪ್ರಶ್ನೆಯನ್ನು ಕೇಳಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇವತ್ತು ಏನಾಗುತ್ತಿದೆ ಎಂಬುದನ್ನು ನಾನು ಅವರಿಗೆ ತಿಳಿಸುತ್ತಿದ್ದೇನೆ. Monetization ಮಾಡಿ ಒತ್ತೆ ಇಡುವಂಥದ್ದನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ಹಣವನ್ನು ಕೇಂದ್ರ ಸರ್ಕಾರ ಕೊಟ್ಟರು ನಮ್ಮದೇ, ರಾಜ್ಯ ಸರ್ಕಾರ ಕೊಟ್ಟರು ನಮ್ಮದೇ ಹಣ. ಆದರೆ ಇವತ್ತು ಆ ಹಣವನ್ನು ನಾವು ಬಹಳ ನಾಜೂಕಾಗಿ ವೆಚ್ಚ ಮಾಡುವುದು ಬಹಳ ಮುಖ್ಯ. ಇದರ ಬಗ್ಗೆ ಮಾನ್ಯ ಸಚಿವರು ಉತ್ತರ ಹೇಳಬೇಕು.

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಜಿ.ಎನ್.ಎನ್.ಯು.ಆರ್.ಎಂ. ಯೋಜನೆ ಅಡಿಯಲ್ಲಿ ಒಟ್ಟು ನಾಲ್ಕು ನಿಗಮಗಳಲ್ಲಿ 2624 ಬಸ್ಸುಗಳನ್ನು ಖರೀದಿ ಮಾಡಲಾಗಿತ್ತು. 2624 ಬಸ್ಸುಗಳು ಏನು ಖರೀದಿಯಾಗಿದ್ದವೋ ಅದರಲ್ಲಿ ಒಟ್ಟಾರೆಯಾಗಿ ಸುಮಾರು 2456 ಬಸ್ಸುಗಳು running condition ನಲ್ಲಿ ಇವೆ, ಅವುಗಳಲ್ಲಿ ಯಾವುದೇ ತೊಂದರೆಗಳಿಲ್ಲ.

(ಮುಂದು)

(628) 25/03/2022 / 11:10/ ಎಸ್‌ಪಿಆರ್/ಕೆಎಸ್

ಶ್ರೀ ಬಿ.ಶ್ರೀರಾಮುಲು(ಮುಂದು):-

ಇನ್ನುಳಿದ 166 ಬಸ್ಸುಗಳಿಗೆ ಪೂರ್ಣ ಪ್ರಮಾಣದಲ್ಲಿ ತೊಂದರೆಯಾಗಿರುವ ಕಾರಣ ಅವುಗಳನ್ನು ಸ್ಕ್ವಾಪ್ ಮಾಡಲಾಗಿದೆ ಹಾಗೂ ಕೆಲವೊಂದು ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಿ.ಎನ್.ಎನ್.ಯು.ಆರ್.ಎಂ. ಯೋಜನೆಯಡಿ ಸಾಕಷ್ಟು ಅಂದರೆ ಸುಮಾರು 7 ಬಸ್ ಟರ್ಮಿನಲ್‌ಗಳನ್ನು ಮಾಡಲಾಗಿದೆ. 2007-08 ನೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಲಿನಿಂದ 2013-14 ನೇ ಸಾಲಿನವರೆಗೆ ನಾಲ್ಕು ನಿಗಮಗಳಲ್ಲಿ ಒಟ್ಟು ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ. ಅದೇ ರೀತಿಯಾಗಿ ನವೀನ ಬಸ್ಸುಗಳನ್ನೂ ಸಹ ಖರೀದಿಸಲಾಗಿದೆ. ಮುಂದುವರೆದು, ಅಲ್ಲಿ ಅವಶ್ಯಕವಾಗಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸಗಳನ್ನೂ ಸಹ ಮಾಡಲಾಗಿದೆ.

ಮುಂದುವರೆದು, ನಮ್ಮ ಇಲಾಖೆಯ ಸ್ವತ್ತುಗಳನ್ನು ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿನ ಆಸ್ತಿಗಳನ್ನು ಅಡಮಾನವಾಗಿಟ್ಟು “ರೊಕ್” ಪಡೆಯುತ್ತಿರುವುದಾಗಿ ಸದಸ್ಯರು ತಿಳಿಸಿದ್ದಾರೆ. ನಾವು ಯಾವುದೇ ಆಸ್ತಿಗಳನ್ನು ಅಡಮಾನವಿಟ್ಟು ಪಡೆದುಕೊಳ್ಳುತ್ತಿರುವ ಹಣವೆಲ್ಲವನ್ನೂ ಕೇವಲ “ಭವಿಷ್ಯ ನಿಧಿ”ಗೆ ಮಾತ್ರವೇ ಬಳಕೆ ಮಾಡಲಾಗುತ್ತಿದೆ. ಇದಕ್ಕಿರುವ ಕಾರಣವೇನೆಂದರೆ, ಬ್ಯಾಂಕಿನಲ್ಲಿ ಶೇಕಡಾ 6.5 ರಿಂದ ಶೇಕಡಾ 7 ರಷ್ಟು ಕಡಿಮೆ ದರದಲ್ಲಿ ಬಡ್ಡಿಯು ದೊರೆಯುತ್ತದೆ. ಈ ಸಂಬಂಧ ಸರಿಯಾದ ಮಾಹಿತಿಯನ್ನು ಸದಸ್ಯರಿಗೆ ಒದಗಿಸಲಾಗುವುದು. ಹೀಗಾಗಿ ನಾವು ಅಡಮಾನವಿಟ್ಟು ಹಣ ಪಡೆಯುತ್ತಿದ್ದೇವೆ. ಹೀಗೆ ಪಡೆದುಕೊಂಡ ಹಣವನ್ನು ಕೇವಲ “ಭವಿಷ್ಯ ನಿಧಿ” ಉದ್ದೇಶಕ್ಕಾಗಿಯೇ ಬಳಕೆ ಮಾಡಿಕೊಳ್ಳಲಾಗುವುದು. ಅಕಸ್ಮಾತ್ತಾಗಿ ಅವರುಗಳು ನಮ್ಮ ಮೇಲೆ, ಕ್ಲೇಮ್ ಮಾಡಿದರೆ ಅದು ಸುಮಾರು ಶೇಕಡಾ 12 ರಷ್ಟು ಇರುತ್ತದೆ. ಇಲಾಖೆಯ ಎಲ್ಲಾ ಸ್ವತ್ತುಗಳನ್ನು ಅಡಮಾನವಿಟ್ಟು; ಇದರಿಂದ ಬಂದ ಹಣವನ್ನೆಲ್ಲಾ ಕೇವಲ “ಭವಿಷ್ಯ ನಿಧಿ”ಗೆ ಮಾತ್ರವೇ ಉಪಯೋಗಿಸುವಂತಹ ಕೆಲಸಗಳನ್ನು ಮಾಡುತ್ತೇವೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇಲಾಖೆಯು ಉತ್ತಮ ಆಡಳಿತ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಂತಾಗಬೇಕು ಎನ್ನುವ ಉದ್ದೇಶಗಳಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ, ಇವತ್ತಿನ ದಿವಸ ಸರ್ಕಾರವು ಯೋಜನೆಯನ್ನು “ಉಲ್ಲಾ” ಮಾಡುತ್ತಿದೆ. ಇವತ್ತಿನ ದಿವಸ ಇಲಾಖೆಗೆ, ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ 50 ಕೋಟಿ ರೂಪಾಯಿಗಳಷ್ಟು ಹಾಗೂ ಮೈಸೂರು ನಗರದಲ್ಲಿ ಸುಮಾರು 7 ಕೋಟಿ ರೂಪಾಯಿಗಳಷ್ಟು ವರಮಾನ ಇದೆ. ಕೇಂದ್ರ ಸರ್ಕಾರದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯೋಜನೆಯಿಂದಾಗಿ ಇಲಾಖೆಗೆ ವರಮಾನವು ಸೃಷ್ಟಿಯಾಗಿದೆ. ಇಂತಹ ಯೋಜನೆಯಡಿ ಪಡೆಯಲಾದ ಕಟ್ಟಡಗಳನ್ನು ಅಡಮಾನವಿಟ್ಟು, ಅವುಗಳನ್ನು ಕಳೆದುಕೊಳ್ಳುವ ಪರಿಪಾಠಕ್ಕೆ ಹೋಗಬಾರದು ಎನ್ನುವುದು ನನ್ನ ವಿನಂತಿಯಾಗಿದೆ. ಜೆ.ಎನ್.ಎನ್.ಯು.ಆರ್.ಎಂ. ಯೋಜನೆಯಡಿ ಬೆಂಗಳೂರು ನಗರದಲ್ಲಿ ಸಂಚರಿಸುತ್ತಿರುವ 1,442 ಬಸ್ಸುಗಳ ಮೇಲೆ ಯೋಜನೆಯ ಹೆಸರನ್ನು ಇಲಾಖೆಯು ಹಾಕಬೇಕು. ಇಂತಹ ಕೆಲಸವನ್ನು ಸರ್ಕಾರವು ದಯಮಾಡಿ ಮಾಡಬೇಕು. ಹಾಲ ಈ ಯೋಜನೆಯಡಿ ಸಂಚರಿಸುತ್ತಿರುವ ಬಸ್ಸುಗಳ ಮೇಲಿನ ಯೋಜನೆಯ ಹೆಸರನ್ನು ತೆಗೆದು ಹಾಕಿದ್ದಾರೆ. ಹೀಗೆ ಮಾಡಿದ್ದಲ್ಲ ಸಾರ್ವಜನಿಕರು ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಯನ್ನೇ ಮರೆತು ಹೋಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಇಲಾಖೆಯು ಕೇಂದ್ರ ಸರ್ಕಾರವು ಜಾರಿಗೊಳಿಸಿದ ಯೋಜನೆಯ ಹೆಸರುಗಳನ್ನು ಸಂಚರಿಸುವ ಬಸ್ಸುಗಳ ಮೇಲೆ ಹಾಕುವ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಬೇಕು. ಅದೇ ರೀತಿಯಾಗಿ ಇದೇ ಯೋಜನೆಯಡಿ ನಿರ್ಮಿಸಿರುವ ಕಟ್ಟಡಗಳ ಮೇಲೂ ಸಹ ಯೋಜನೆಯ ಹೆಸರನ್ನು ಇಲಾಖೆಯು ಹಾಕಬೇಕು. ಇದನ್ನು ಬಿಟ್ಟು ಇಲಾಖೆಯು ಕೇವಲ ಅಡಮಾನವಿಡುವುದಕ್ಕಾಗಿ ಮಾತ್ರವೇ ಕೇಂದ್ರ ಸರ್ಕಾರದ ಯೋಜನೆಯನ್ನು ಉಪಯೋಗಿಸಿಕೊಳ್ಳಬಾರದು. ಏಕೆಂದರೆ ಬಿ.ಜೆ.ಪಿ. ಪಕ್ಷದ ಸರ್ಕಾರವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರಶ್ನಿತ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆ ಅವಧಿಯಲ್ಲಿ ಮಾನ್ಯ ಆರ್.ಅಶೋಕ್ ಮತ್ತು ಇತರರು ಸಾರಿಗೆ ಸಚಿವರಾಗಿದ್ದರು. ಬಿ.ಜೆ.ಪಿ. ಪಕ್ಷದ ಅಧಿಕಾರಾವಧಿಯಲ್ಲಿ ಈ ಯೋಜನೆಗಳನ್ನು ಮಾಡಿದ್ದು ಹಾಗೂ ಇದರಿಂದ ಸಾಕಷ್ಟು ಆದಾಯವೂ ಸಹ ಬಂದಿದೆ. ದಯಮಾಡಿ ಸರ್ಕಾರವು ಈ ಯೋಜನೆಯನ್ನು ಕಳೆದುಕೊಳ್ಳುವುದು ಬೇಡ ಎಂದು ನಾನು ತಮ್ಮ ಮೂಲಕ ವಿನಂತಿಸುತ್ತೇನೆ.

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಸದಸ್ಯರು ನೀಡಿರುವ ಸಲಹೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು. ಸದಸ್ಯರು ವಿಶೇಷವಾಗಿ ಬೆಂಗಳೂರು ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಕೋವಿಡ್-19 ರ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ನಮ್ಮ ಇಲಾಖೆಯ ವೋಲ್ಟೇಜ್ ಬಸ್ಸುಗಳನ್ನೂ ಸಹ ನಗರ ಸಂಚಾರಕ್ಕಾಗಿ ಬಳಸುವ ಕೆಲಸಗಳನ್ನು ಮಾಡಿದ್ದೇವೆ. ಇಡೀ ದೇಶದಲ್ಲಯೇ ಈ ರೀತಿಯ ಸೇವೆಗಳನ್ನು ಎಲ್ಲಯೂ ಸಹ ಒದಗಿಸಿಲ್ಲ. ಆದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ಮಾತ್ರ ಈ ರೀತಿಯ ಕೆಲಸಗಳನ್ನು ಮಾಡಿದ್ದೇವೆ. ಸದಸ್ಯರು ಪ್ರಸ್ತಾಪಿಸಿದಂತೆ, ಜಿ.ಎನ್.ಎನ್.ಯು.ಆರ್.ಎಂ. ಯೋಜನೆಯಡಿ ಬರೀದಿಸಿರುವ ಬಸ್ಸುಗಳ ಮೇಲೆ ಯೋಜನೆಯ ಹೆಸರನ್ನು ಹಾಕಲಾಗುವುದು. ಇದರಿಂದಾಗಿ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರವಾಗಿ ಒಳ್ಳೆಯದಾಗುತ್ತದೆ ಎಂಬುದಾಗಿ ಸದಸ್ಯರು ನೀಡಿರುವ ಸಲಹೆಯನ್ನು ಕಾರ್ಯರೂಪಕ್ಕೆ ತರುವ ಕೆಲಸಗಳನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2645

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ. ಸದರಿ ಶೇಕಡಾ 50 ರ ಮೀಸಲಾತಿಯಲ್ಲಿಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲಾಗಿದೆಯೇ ಎಂದು ನಾನು ಪ್ರಶ್ನಿಸಬಯಸುತ್ತೇನೆ. ಒಂದು ವೇಳೆ ಶೇಕಡಾ 50 ರಷ್ಟು ಮೀಸಲಾತಿಯನ್ನು ರೈತರ ಮಕ್ಕಳಿಗೆ ನೀಡಿದರೆ, ಇನ್ನುಳಿದ ಶೇಕಡಾ 50 ರಷ್ಟು ಸೀಟುಗಳು ಸಾಮಾನ್ಯ ವರ್ಗಕ್ಕೆ ಒದಗಿಸಲಾಗುತ್ತದೆ. ನಿಗದಿಪಡಿಸಿದ ಶೇಕಡಾ 50 ರಷ್ಟರ ಮೀಸಲಾತಿಯಲ್ಲಿಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತಿತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಸೇರಿಸಲಾಗಿದೆಯೇ ಎನ್ನುವುದರ ಬಗ್ಗೆ ಸಚಿವರು ತಿಳಿಸಬೇಕು.

ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಕೋರ್ಸ್‌ಗಳ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಒಟ್ಟು 164 ಕೋರ್ಸ್ ಮತ್ತು ಕೆಲವೊಂದು ಡಿಪ್ಲೋಮಾ ಕೋರ್ಸ್‌ಗಳಿಗೆ ಎಂಬ ಮಾಹಿತಿಯನ್ನು ನೀಡಿರುತ್ತಾರೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಒಟ್ಟು ಸೀಟುಗಳ ಮಾಹಿತಿಯನ್ನು ಕೇಳಿದಾಗ, 1,844 ಸೀಟುಗಳು ಇವೆ ಎಂಬುದಾಗಿ ಉತ್ತರಿಸುತ್ತಾರೆ. ಅಲ್ಲಿ ಒಟ್ಟಾರೆಯಾಗಿ 144 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋರ್ಸ್‌ಗಳಿವೆ. ದಾಖಲಾತಿಗಳಲ್ಲಿನ ಶೇಕಡಾ 50 ರಷ್ಟು ಮೀಸಲಾತಿಯನ್ನು ರೈತರ ಮಕ್ಕಳಿಗೆ ನೀಡಿದರೆ ಹಾಗೂ ಇನ್ನುಳಿದ ಶೇಕಡಾ 50 ರಷ್ಟು ಸೀಟುಗಳು ಬೇರೆ ವಿದ್ಯಾರ್ಥಿಗಳಿಗೆ ದೊರೆಯುತ್ತವೆ. ನಮ್ಮ ರಾಜ್ಯದಲ್ಲಿ ಸುಮಾರು 3,600 – 4,000 ರಷ್ಟು ವಿದ್ಯಾರ್ಥಿಗಳು ಕೃಷಿ ಸಂಬಂಧಿತ ಕೋರ್ಸ್‌ಗಳನ್ನು ಮಾಡುತ್ತಾರೆ. ಇಷ್ಟು ಕಡಿಮೆ ಸಂಖ್ಯೆಯಲ್ಲಿ ಸರ್ಕಾರ ಕೃಷಿ ವಿದ್ಯಾರ್ಥಿಗಳನ್ನು ಓದಿಸಿದರೆ, ಸರ್ಕಾರವು ಕೃಷಿ ವಲಯಕ್ಕೆ ಎಷ್ಟು ಆದ್ಯತೆಯನ್ನು ನೀಡುತ್ತಿದೆ ಎನ್ನುವುದು ತಿಳಿಯುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂದುವರೆದು, ನಾನು ಸಚಿವರಿಗೆ ಉಪ ಪ್ರಶ್ನೆಯನ್ನು ಕೇಳಬಯಸುತ್ತೇನೆ. ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಹೋದರೆ, ಅಲ್ಲಿ ಕೇವಲ ಕೃಷಿಗೆ ಸಂಬಂಧಿತ ಮಾಹಿತಿ ಮಾತ್ರವೇ ಅಲ್ಲಿ ದೊರೆಯುತ್ತದೆ. ತೋಟಗಾರಿಕೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಂಬಂಧಿತ ಮಾಹಿತಿಯು ಅಲ್ಲಿ ಲಭ್ಯವಾಗುವುದಿಲ್ಲ. ಧಾರವಾಡ, ರಾಯಚೂರು ಅಥವಾ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿನ ಕೋರ್ಸ್‌ಗಳ ಮಾಹಿತಿಯು ಒಂದೇ ಕಡೆ ದೊರೆಯುವುದಿಲ್ಲ. ಕೃಷಿಗೆ ಸಂಬಂಧಿತ ಎಲ್ಲಾ ಮಾಹಿತಿಗಳು ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ದೊರೆಯುವಂತಾಗಬೇಕು. ಈ ಸಂದರ್ಭದಲ್ಲಿ ನಾನು ಉದಾಹರಣೆಯನ್ನು ನೀಡಬಯಸುತ್ತೇನೆ. ವಿಜಯಪುರದಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ. (ಹಾನರ್ಸ್ - ಕೃಷಿ) ಕೋರ್ಸ್ ಇದೆ. ಅಲ್ಲಿನ ಎಂ.ಎಸ್ಸಿ. - ಕೃಷಿ ಕೋರ್ಸ್‌ನಲ್ಲಿ M.Sc. (Agronomy), M.Sc. (Genetics and Plant Breeding), M.Sc. (Plant Pathology) M.Sc. (Agriculture Entomology) and M.Sc. (Seed Science and Technology) ಇಂತಿಷ್ಟೇ ಕೋರ್ಸ್‌ಗಳಿವೆ. ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸಹ ಕೃಷಿ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಬೇಕು ಹಾಗೂ ಅಲ್ಲಿ ಎಲ್ಲಾ ಕೋರ್ಸ್‌ಗಳನ್ನು ಅಧ್ಯಯನ ಮಾಡುವಂತಾಗಬೇಕು ಏಕೆಂದರೆ, ನಮ್ಮದು ಕೃಷಿ ಅವಲಂಬಿತ ದೇಶ. ಹೀಗಾಗಿ ಈ ಬಗ್ಗೆ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ತಮ್ಮ ಮೂಲಕ ಕೇಳುತ್ತೇನೆ.

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲಿನ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ 2019-20 ನೇ ಸಾಲಿನ ವರೆಗೆ 1,844 ಸೀಟುಗಳು ಮಾತ್ರವೇ ಇದ್ದವು. ನಮ್ಮ ನಿಕಟಪೂರ್ವ ಮುಖ್ಯಮಂತ್ರಿಗಳಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ದಿನಾಂಕ 08/03/2021 ರಂದು ಆಯವ್ಯಯವನ್ನು ಮಂಡನೆ ಮಾಡಿದ ಸಂದರ್ಭದಲ್ಲಿ ಈ ಹಿಂದೆ ಶೇಕಡಾ 40 ರಷ್ಟು ಮೀಸಲಾತಿ ಇರುವುದನ್ನು, ಮೊಟ್ಟಮೊದಲ ಬಾರಿಗೆ ಕೇವಲ ರೈತರ ಮಕ್ಕಳಿಗಾಗಿಯೇ ಶೇಕಡಾ 10 ರಷ್ಟು ಮೀಸಲಾತಿಯನ್ನು ಹೆಚ್ಚು ಮಾಡಿ, ಒಟ್ಟಾರೆಯಾಗಿ ಶೇಕಡಾ 50 ರಷ್ಟು ಮೀಸಲಾತಿಯನ್ನು ಒದಗಿಸಲಾಗುತ್ತಿದೆ. ಸದಸ್ಯರು ಪ್ರಸ್ತಾಪಿಸಿದಂತೆ, ಆಯಾ ವರ್ಗದ ಮೀಸಲಾತಿಯನ್ನು ಖಂಡಿತವಾಗಿಯೂ ಸಹ ನೀಡಲಾಗುತ್ತದೆ. ಅಂದರೆ ಮೀಸಲಾತಿ ಸೀಟುಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಂಚಿಕೆಯನ್ನು ಮೀಸಲಾತಿಯು ಅನುಪಾತದಲ್ಲಿಯೇ ನೀಡಲಾಗುತ್ತದೆ. ಹಾಲ ಇರುವ ಒಟ್ಟು 1,844 ಸೀಡುಗಳ ಪೈಕಿ ಶೇಕಡಾ 40 ರಷ್ಟು ಮೀಸಲಾತಿಯಂತೆ ಒಟ್ಟು 736 ಸೀಡುಗಳು ರೈತರ ಮಕ್ಕಳಿಗೆ ಮಾತ್ರವೇ ದೊರೆಯುತ್ತಿತ್ತು. ಆದರೆ ಮೀಸಲಾತಿಯ ಶೇಕಡಾವಾರು ಹೆಚ್ಚಳಕೆಯ ನಂತರ ಇವತ್ತಿನ ದಿವಸ 922 ಸೀಡುಗಳು ರೈತರ ಮಕ್ಕಳಿಗೆ ಮಾತ್ರವೇ ನೀಡಲಾಗುತ್ತದೆ. ಅಂದರೆ, ಹಿಂದಿನ ವರ್ಷವನ್ನು ಹೋಲಿಕೆ ಮಾಡಿದ್ದಲ್ಲಿ, ಮೀಸಲಾತಿಯ ಹೆಚ್ಚಳದ ನಂತರ ಕಳೆದ ವರ್ಷದಿಂದ 186 ಹೆಚ್ಚುವರಿ ಸೀಡುಗಳು ರೈತರ ಮಕ್ಕಳಿಗೆ ದೊರೆಯುತ್ತಿವೆ. ರೈತರ ಮಕ್ಕಳಿಗೆ ಸಿಗುವ ಸೀಡುಗಳ ಸಂಖ್ಯೆಯು ಜಾಸ್ತಿಯಾಗಿದೆ. ದಿನಾಂಕ 30/06/2021 ರಂದು ಇದಕ್ಕೆ ಸಂಬಂಧಿತ ಸರ್ಕಾರಿ ಆದೇಶವನ್ನು ಹೊರಡಿಸಿ, ಮೀಸಲಾತಿಯಡಿ ಸೀಡುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಇವತ್ತಿನ ದಿವಸ ರೈತರ ಮಕ್ಕಳು ಇದರ ಲಾಭವನ್ನು ಪಡೆದು, ಕೃಷಿ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ಶೇಕಡಾ 10 ರಷ್ಟು ಸೀಡುಗಳು ಹೆಚ್ಚಿಗೆ ಆಗುತ್ತಿರುತ್ತವೆ. ಪ್ರಸಕ್ತ ಸಾಲಿನಲ್ಲಿ 1,844 ಸೀಡುಗಳು ಲಭ್ಯವಿದ್ದರೆ, ಮುಂದಿನ ವರ್ಷ 184 ಸೀಡುಗಳು automatically ಜಾಸ್ತಿಯಾಗುತ್ತವೆ. ಇದು ಪ್ರತಿ ವರ್ಷವೂ ನಡೆಯುತ್ತದೆ. ನಮ್ಮ ರಾಜ್ಯದಲ್ಲಿನ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಈ ರೀತಿಯಾಗಿ ಸೀಡುಗಳು ಲಭ್ಯವಾಗುತ್ತವೆ.

ಮುಂದುವರೆದು, ಸದಸ್ಯರು ಹೊಸ ಕೃಷಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. 2020-21 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ಸಾಲಿಗೆ ಮಂಡಿಸಿರುವ ಆಯವ್ಯಯದಲ್ಲಿಯೂ ಸಹ ಈ ಬಗ್ಗೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ತಲಾ ಒಂದು ಕೃಷಿ ಕಾಲೇಜುಗಳನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗುವುದು. ಈ ಸಂಬಂಧ ಈಗಾಗಲೇ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ಕರೆದು ಸಭೆಗಳನ್ನು ನಡೆಸಲಾಗಿದ್ದು, ಪ್ರಸಕ್ತ ಸಾಲಿನಿಂದಲೇ ಕೃಷಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಎಲ್ಲಾ ಅವಶ್ಯಕ ಕ್ರಮಗಳನ್ನು ಜರುಗಿಸಲಾಗುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೃಷಿ ಸಂಬಂಧಿತ ಎಲ್ಲಾ ರೀತಿಯ ಮಾಹಿತಿಗಳು ಒಂದೇ ಕಡೆಯಲ್ಲಿಯೇ ದೊರೆಯಬೇಕು ಎನ್ನುವುದರ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ್ದು, ಕೃಷಿ ವಿಶ್ವವಿದ್ಯಾಲಯಕ್ಕೆ ಹೋದರೆ, ಎಲ್ಲಾ ಮಾಹಿತಿಗಳು ದೊರೆಯುತ್ತದೆ. ಒಂದು ವೇಳೆ, ಇದರಲ್ಲಿ ಸಮಸ್ಯೆಗಳಿದ್ದರೆ, ಅವುಗಳನ್ನು ಪರಿಶೀಲಿಸಲಾಗುವುದು. ಮುಂದುವರೆದು, ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ದೊರೆಯುವ ಕೆಲಸಗಳನ್ನು ಮಾಡಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2684

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, 2021ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಸಭೆ ಹಾಗೂ ಒಂದು ಕಾರ್ಯಾಗಾರ ಮಾಡಿರುವುದಾಗಿ ತಿಳಿಸಲಾಗಿದೆ. ಅವರುಗಳು ಯಾವ ರೀತಿಯ ಪಾಪ ಮಾಡಿ ಆ ಜನಾಂಗದಲ್ಲಿ ಹುಟ್ಟಿದ್ದಾರೆಯೋ ಗೊತ್ತಿಲ್ಲ. ಯಾರೂ ಸಹ ಇಂತಹುದೇ ಜಾತಿಯಲ್ಲಿ ಹುಟ್ಟಬೇಕೆಂದು ಕೋರಿರುವುದಿಲ್ಲ. 2019 ರಿಂದ 2021 ರ ವರೆಗೆ ದಾಖಲಾದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿರುವ ಪ್ರಮಾಣವು ಅನುಕ್ರಮವಾಗಿ ಶೇಕಡಾ 7, ಶೇಕಡಾ 10 ಮತ್ತು ಶೇಕಡಾ 7 ರಷ್ಟು ಇದೆ. ಒಂದು ವರ್ಷಕ್ಕೆ 8,484 ರಷ್ಟು ಪ್ರಕರಣಗಳು ದಾಖಲಾದರೆ, ಅಲ್ಲಿ ಕೇವಲ 97 ಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆಯಾಗುತ್ತದೆ. ಈ ರೀತಿಯಾದರೆ, ಜನರಿಗೆ ಯಾವ ರೀತಿಯ ನ್ಯಾಯ ದೊರೆಯುತ್ತದೆ ಎಂದು ನಾನು ಕೇಳಬಯಸುತ್ತೇನೆ. ಸರ್ಕಾರವು ಯಾವ ಕಾರಣಕ್ಕಾಗಿ ಸರಿಯಾದ ಅಭಿಯೋಜಕರುಗಳನ್ನು ನೇಮಿಸಿ, ಸರಿಯಾಗಿ ಪ್ರಕರಣಗಳನ್ನು ನಡೆಸುವುದಿಲ್ಲವೆಂದು ನಾನು ಪ್ರಶ್ನಿಸುತ್ತೇನೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳಿಗೆ ಸಂಬಂಧಪಟ್ಟಂತೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದಲ್ಲಿ 445 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 171 ಪ್ರಕರಣಗಳು ವಿಚಾರಣೆಯಲ್ಲಿವೆ.

(ಮುಂದು)

629/25-3-2022/11-20/bkp-gr

ಶ್ರೀ ಯು.ಬಿ. ವೆಂಕಟೇಶ್(ಮುಂದು):-

ಎರಡನೆಯದಾಗಿ, ಈ ಸಮಾಜ ಕಲ್ಯಾಣ ಇಲಾಖೆಯಲ್ಲಿ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ಆದಂತಹ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದಲ್ಲಿ 445 ಪ್ರಕರಣಗಳಿವೆ. 171 ಪ್ರಕರಣಗಳು ವಿಚಾರಣೆಯಲ್ಲಿವೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಯೋಗದಲ್ಲ 2755 ಪ್ರಕರಣಗಳಲ್ಲಿ ಆರೋಪಗಳು ಸಾಬೀತಾಗಿದ್ದರೂ ಈ ಸಂಬಂಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಸರ್ಕಾರ ಶಿಫಾರಸ್ಸಿನ ಮೇರೆಗೆ ಏನು ಕ್ರಮ ಕೈಗೊಂಡಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆಯೋಗ ಬರಿ ಶಿಫಾರಸ್ಸು ಮಾಡುತ್ತದೆ ಬಿಟ್ಟರೆ, ಅವರು ಅದರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಅವರಿಗೆ ಅಧಿಕಾರ ಇಲ್ಲ. ಪೊಲೀಸ್ ಇಲಾಖೆಯಲ್ಲಿಯೂ ಕೂಡ 'ಬಿ' ರಿಪೋರ್ಟ್ ಹಾಕುವುದಕ್ಕೆ ಮಾತ್ರ ಅವರು ಮಾನಿಟರ್ ಮಾಡುತ್ತಾರೆ. ಬೇರೆ ಯಾವುದಕ್ಕೂ ಅಧಿಕಾರ ಇರುವುದಿಲ್ಲ. ರಾಜ್ಯ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ಎಸ್.ಸಿ/ಎಸ್.ಟಿ.. ಯವರ ಮೇಲಿನ ದೌರ್ಜನ್ಯದ ಬಗ್ಗೆ ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರೂ ಸಹ ಈ ಬಗ್ಗೆ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಆಯೋಗದಿಂದಲೂ ಕ್ರಮ ಆಗುವುದಿಲ್ಲ, ಸರ್ಕಾರದಿಂದಲೂ ಕ್ರಮ ಆಗುವುದಿಲ್ಲವೆಂದರೆ ಈ ಜನರಿಗೆ ನ್ಯಾಯ ಯಾವ ರೀತಿ ಸಿಕ್ಕುತ್ತದೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಯು.ಬಿ. ವೆಂಕಟೇಶ್ ರವರು ಕೇಳಿದಂತಹ ಪ್ರಶ್ನೆಗೆ ನಿಖರವಾದಂತಹ ಉತ್ತರವನ್ನು ಕೊಡಲಾಗಿದೆ. ಆದರೂ ಕೂಡ ಅವರು ಈಗ ಉಪ ಪ್ರಶ್ನೆಯನ್ನು ಕೇಳಿದ್ದಾರೆ. ತಮಗೆ ಗೊತ್ತಿರುವಂತೆ ಅವರಿಗೆ ಮಾಹಿತಿ ಕೊಟ್ಟಿರುವಂತೆ 2019, 2020 ಮತ್ತು 2021ರಲ್ಲಿ ಅನುಕ್ರಮವಾಗಿ ಒಟ್ಟು 88, 69 ಮತ್ತು 97 ಆರೋಪ ಸಾಬೀತಾದ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಶಿಕ್ಷೆ ಕೊಡುವಂತಹ ಕೆಲಸಗಳಾಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಈ ದೌರ್ಜನ್ಯ ಪ್ರತಿಬಂಧಕ ಕಾಯಿದೆ ಹಿನ್ನೆಲೆಯಲ್ಲಿ ಬಂದಿರುವಂತಹ ದೂರುಗಳನ್ನು ಸಾಮಾನ್ಯವಾಗಿ ನಮ್ಮ ಗೃಹ ಇಲಾಖೆ 60 ದಿವಸಗಳ ಒಳಗೆ ಎಫ್‌ಐಆರ್ ಹಾಕಿ, ಚಾರ್ಜ್‌ಶೀಟ್ ಹಾಕಬೇಕಾ 'ಬಿ' ರಿಪೋರ್ಟ್ ಹಾಕಬೇಕು ಎನ್ನುವುದರ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಪ್ರಕರಣಗಳಲ್ಲಿ ಏನು ದಾಖಲಾಗಿದೆ, ಅದನ್ನೇ 6,7, 8, 10% ಮಾತ್ರ ಶಿಕ್ಷೆಯಾಗುತ್ತಿದೆ. ಉಳಿದ ಯಾವುದಕ್ಕೂ ಶಿಕ್ಷೆಯಾಗುತ್ತಿಲ್ಲ ಎನ್ನುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನ್ಯಾಯಾಲಯ ಕೊಡುವಂತಹ ತೀರ್ಪಿಗೆ ಸಂಬಂಧಪಟ್ಟಿರುತ್ತದೆ. ನಮ್ಮ ಇಲಾಖೆ ಪ್ರಕರಣ ದಾಖಲಾದ ಕೂಡಲೇ ಅವರಿಗೆ ಏನೇನು ಸವಲತ್ತು ಕೊಡಬೇಕೋ ಅದನ್ನೆಲ್ಲಾ ಕೊಡುವಂತಹ ಕೆಲಸ ಮಾಡುತ್ತಿದೆ. ಕೆಲವು ಜನರು ದೌರ್ಜನ್ಯಕ್ಕೆ ಒಳಗಾಗಿ ಮೃತರಾಗಿದ್ದಾರೆನ್ನುವ ಹಿನ್ನೆಲೆಯಲ್ಲಿ 99 ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. ಸುಮಾರು 188 ಮಂದಿಗೆ ದಾಖಲೆಯನ್ನು ಕೇಳುತ್ತಿದ್ದೇವೆ. ಅವರಿಗೂ ಕೂಡ ಉದ್ಯೋಗ ಕೊಡುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಹೀಗಾಗಿ, ಪ್ರತಿ 6 ತಿಂಗಳಿಗೊಮ್ಮೆ ಮಾನ್ಯ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಈ ದೌರ್ಜನ್ಯ ಪ್ರತಿಬಂಧಕ ತಡೆ ಕಾಯಿದೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನೆ ಮಾಡುವಂತಹ ಕೆಲಸಗಳು ನಡೆಯುತ್ತಿವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಯವರು ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಹೆಚ್ಚುವರಿಯಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಾಡಬೇಕೆಂದು ಆದೇಶವನ್ನು ಕೊಟ್ಟಿದ್ದೇವೆ. ಆದಾಗ್ಯೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲಕ್ಕೆ ಮತ್ತು ಅವರ ಪುನರ್ ವಸತಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಕೊಡಲಕ್ಕೆ ಸರ್ಕಾರ ಸಿದ್ಧವಿದೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೆ, ಕಳೆದ ಮೂರು ವರ್ಷಗಳದ್ದು, ಇನ್ನು 19 ಸಾವಿರ ಪ್ರಕರಣಗಳು ಪೆಂಡಿಂಗ್ ಇವೆ ಎಂದು ತಿಳಿದು ಬಂದಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ನ್ಯಾಯಾಲಯದಲ್ಲಿ ಪೆಂಡಿಂಗ್ ಇದೆ ಎಂದು ಹೇಳುತ್ತಿದ್ದಾರೆ. ಈ ಪ್ರಕರಣಗಳು ಏನು ಪೆಂಡಿಂಗ್ ಇವೆ, ಅದನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಹೇಳಿ ಹೆಚ್ಚುವರಿ P.P., ಗಳನ್ನು ನೇಮಕ ಮಾಡುವಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2688

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ವಿ. ಸಂಕನೂರ, (ಪದವೀಧರರ ಕ್ಷೇತ್ರ) (ಶ್ರೀ ಪ್ರದೀಪ ಶೆಟ್ಟರವರ ಪರವಾಗಿ) ಮಾನ್ಯ ಸಭಾಪತಿಯವರೆ, ಧಾರವಾಡ, ಗದಗ ಮತ್ತು ಹಾವೇರಿ, ಈ ಮೂರು ಜಿಲ್ಲೆಗಳಲ್ಲಿ ಇರುವ ಜನರಿಗೆ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಅವರು ಉತ್ತರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, D.B.O.T., (Design, Build, Operate and Transfer) ಯೋಜನೆ ಮತ್ತು ಇತ್ತೀಚೆಗೆ ಪ್ರಾರಂಭವಾಗಿರುವಂತಹ ಜಲ ಜೀವನ ಮಿಷನ್ ಯೋಜನೆ. ಈ ಮೂರು ಯೋಜನೆಗಳಡಿಯಲ್ಲಿ ನೀರನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾನು ವಿಶೇಷವಾಗಿ ಜಲ ಜೀವನ ಮಿಷನ್ ಯೋಜನೆ ಏನಿದೆ, ಈ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಯಶಸ್ವಿಗೊಳಿಸಲಕ್ಕೆ ಪ್ರಮಾಣಿಕ ಪ್ರಯತ್ನವನ್ನು ಮಾಡಿರತಕ್ಕಂತಹ ಹಿರಿಯ ಸಚಿವರಾದ ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪನವರನ್ನು ನಾನು ಅಭಿನಂದಿಸುತ್ತೇನೆ. ಈ ಯೋಜನೆಯನ್ನು ಇಡೀ ದೇಶಕ್ಕೆ ಜಾರಿ ಕೊಟ್ಟಂತಹ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೂ ಕೂಡ ನಾನು ಅಭಿನಂದಿಸುತ್ತೇನೆ. ಈ ಸಂದರ್ಭದಲ್ಲಿ ನನ್ನ ಎರಡು ಉಪ ಪ್ರಶ್ನೆಗಳಿವೆ. ಈ ಜಲ ಜೀವನ ಮಿಷನ್ ಯೋಜನೆ ಏನಿದೆ, ಇದಕ್ಕೆ ಸಂಬಂಧಪಟ್ಟಂತೆ ಇಡೀ ರಾಜ್ಯದ್ದು, total cost estimate ಎಷ್ಟು? ಮತ್ತೆ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ total cost estimate ಎಷ್ಟು ಆಗಿದೆ ಎನ್ನುವುದು ಒಂದು ಪ್ರಶ್ನೆ. ಎರಡನೆಯದಾಗಿ, ಯಾವ ನಿಗದಿತ ಅವಧಿಯೊಳಗಡೆ entire project ಮುಗಿಯುವಂತಹ ಒಂದು ನಿರ್ಧಾರವನ್ನು ತಾವು ಕೈಗೊಂಡಿದ್ದೀರಿ? ಮೂರನೆಯದಾಗಿ ಈ ಕೆಲಸದ ಪ್ರಗತಿ ಯಾವ ಹಂತದಲ್ಲಿದೆ? ಅದು 50% ಆಗಿದೆಯೋ ಅಥವಾ 60% ಆಗಿದೆಯೋ ಎನ್ನುವುದರ ಬಗ್ಗೆ ತಾವು ಉತ್ತರವನ್ನು ನೀಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎನ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೆ, ನಮ್ಮ ದೇಶಕ್ಕೆ ಒಂದು ಹೆಮ್ಮೆಯ ಯೋಜನೆ ಎಂದರೆ, ಜಲ ಜೀವನ ಮಿಷನ್ ಯೋಜನೆಯಾಗಿದೆ. ನಾವು ಇವತ್ತು “ಕರ್ನಾಟಕ ರಾಜ್ಯದ ಮನೆ ಮನೆಗೆ ಗಂಗೆ” ಎಂಬ ಹೆಸರಿನಲ್ಲಿ ಇದನ್ನು ಕರೆಯುತ್ತಿದ್ದೇವೆ. ರಾಜ್ಯದ 95 ಲಕ್ಷ ಮನೆಗಳಿಗೆ ಈ ನೀರನ್ನು ಕೊಡಬೇಕೆಂದು ಹೇಳಿ ಈಗಾಗಲೇ 45 ಲಕ್ಷ ಮನೆಗಳಿಗೆ ನಾವು ನೀರನ್ನು ಕೊಟ್ಟಾಗಿದೆ. ವಿಶೇಷವಾಗಿ ಮಾನ್ಯ ಸದಸ್ಯರು ಏನು ಕೇಳುತ್ತಿದ್ದಾರೆಂದರೆ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಎಷ್ಟು ನಲ್ಲಗಳು ಮತ್ತು ಎಷ್ಟು ಹಣ ಬೇಕಾಗುತ್ತದೆ ಎಂದು ಕೇಳಿದ್ದಾರೆ. ಧಾರವಾಡ ಜಿಲ್ಲೆಗೆ 1 ಲಕ್ಷ 100 ಮನೆಗಳಿಗೆ ನಲ್ಲ ನೀರು ಸಂಪರ್ಕ ನೀಡಬೇಕು. ಇದಕ್ಕೆ ಬೇಕಾಗಿರುವಂತಹ ಹಣ 385 ಕೋಟಿ 40 ಲಕ್ಷ ರೂಪಾಯಿಗಳು. ಗದಗ ಜಿಲ್ಲೆಗೆ 1 ಲಕ್ಷ 60 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು 881 ಕೋಟಿ ರೂಪಾಯಿಗಳಷ್ಟು ಹಣ ಬೇಕಾಗುತ್ತದೆ. ಅದೇ ರೀತಿ ಹಾವೇರಿ ಜಿಲ್ಲೆಗೆ 2 ಲಕ್ಷ 22 ಸಾವಿರ ಮನೆಗಳಿಗೆ ಈ ಸೌಲಭ್ಯವನ್ನು ಕಲ್ಪಿಸಲು 500 ಕೋಟಿ 55 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಹೀಗಾಗಿ ಈ ಮೂರು ಯೋಜನೆಗಳಿಗೆ ಸಂಬಂಧಪಟ್ಟಂತೆ ನಾನು ಈಗಾಗಲೇ ಮಾನ್ಯ ಸದಸ್ಯರಿಗೆ ಉತ್ತರವನ್ನು ಕೊಟ್ಟಿದ್ದೇನೆ. ಧಾರವಾಡ ಜಿಲ್ಲೆಗೆ ಸಂಬಂಧಪಟ್ಟಂತೆ ಸಮಗ್ರ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ರೂಪಿಸಿದ್ದು, ಯೋಜನೆಯು ಪ್ರಸ್ತುತ ಟೆಂಡರ್ ಪ್ರಕ್ರಿಯೆಯಲ್ಲಿದೆ. ಅದೇ ರೀತಿ ಗದಗ ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ 2018 ರಿಂದ 2 ಸಮಗ್ರ ಡಿಜಿಟಲಿಟಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಮೂಲಕ ಕುಡಿಯುವ ನೀರನ್ನು ನಾವು ಈಗಾಗಲೇ ಕೊಟ್ಟಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಅನುಷ್ಠಾನಗೊಳಿಸಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಒಟ್ಟು 237 ಜನವಸತಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಉಳಿದ 483 ಗ್ರಾಮೀಣ ಜನವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಲಭ್ಯ ಮೇಲ್ಮೈ ಜಲಮೂಲಗಳಿಂದ 3 ಹೊಸ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಜಿ.ಜಿ.ಎಂ ಯೋಜನೆಯಡಿ ರೂಪಿಸಲಾಗಿದೆ. ಈ ಪೈಕಿ 2 ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ. ಇನ್ನುಳಿದ 1 ಯೋಜನೆಯ ಪ್ರಾಥಮಿಕ ಯೋಜನಾ ವರದಿ ಸಿದ್ಧಪಡಿಸಲಾಗಿರುತ್ತದೆ. ಹೀಗೆ ಧಾರವಾಡ, ಗದಗ ಮತ್ತು ಹಾವೇರಿ ಈ ಮೂರು ಜಿಲ್ಲೆಗಳಿಗೂ ಕೂಡ ನೀರನ್ನು ಕೊಡುವ ದಿಕ್ಕಿನಲ್ಲಿ ಸಾಕಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಯತ್ನವನ್ನು ನಾವು ನಡೆಸಿದ್ದೇವೆ. ಮತ್ತೆ, ಮಾನ್ಯ ಶಾಸಕರು ಕೇಳಿದ ರೀತಿಯಲ್ಲಿ ಕರ್ನಾಟಕ ರಾಜ್ಯದ ಈ ಯೋಜನೆ 2023 ರೊಳಗಡೆ ಮುಗಿಯಬೇಕು. ಅಕ್ಟೋಬರ್ 5-6 ತಿಂಗಳು ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಅದರೂ ಕೂಡ 2024 ರೊಳಗಡೆ ಖಂಡಿತವಾಗಿಯೂ ಸಹ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಗಳ, ಎಲ್ಲಾ ಮನೆಗಳಿಗೂ ಕೂಡ ಕುಡಿಯುವ ನೀರನ್ನು ಕೊಡುವಲ್ಲಿ ಯಶಸ್ವಿಯಾಗುತ್ತೇವೆ ಎನ್ನುವ ಭರವಸೆ ನನಗೆ ಇದೆ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಹಾವೇರಿ ಜಿಲ್ಲೆಗೆ ಸಂಬಂಧಪಟ್ಟಂತೆ 237 ಜನವಸತಿಗಳಿಗೆ ಶುದ್ಧ ಕುಡಿಯುವ ನೀರನ್ನು ಕೊಟ್ಟಿದ್ದಾರೆ. ಉಳಿದ 493 ಗ್ರಾಮೀಣ ಜನವಸತಿಗಳಿಗೆ ನೀರು ಕೊಡುವಂತಹ ವ್ಯವಸ್ಥೆ ಇನ್ನೂ ಆಗಿರುವುದಿಲ್ಲ. ಈ ಬಗ್ಗೆ ಇನ್ನೂ ಟೆಂಡರ್ ಕರೆಯಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಮತ್ತೆ ಇನ್ನೊಂದು ಯೋಜನೆಯನ್ನು ಸಿದ್ಧಪಡಿಸಬೇಕೆಂದು ಹೇಳುತ್ತಿದ್ದಾರೆ. ಆದ್ದರಿಂದ, ಇದನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಇನ್ನೊಂದು ಈ ಜಲ ಜೀವನ ಮಿಷನ್ ಯೋಜನೆ ಏನಿದೆ, ಇದು ಸ್ಯಾಟಲೈಟ್ ಮೂಲಕ ಪ್ಲಾನ್ ಎಸ್ಟಿಮೇಟ್ ಆಗಿದೆ. ಈ ಸ್ಯಾಟಲೈಟ್ ಮೂಲಕ ಪ್ಲಾನ್ ಎಸ್ಟಿಮೇಟ್ ಮಾಡತಕ್ಕಂತಹ ಸಂದರ್ಭದಲ್ಲಿ ಕೆಲವು ಗ್ರಾಮಗಳ ಒಳಗೆ, ಕೆಲವು ಏರಿಯಾಗಳ ಒಳಗೆ ಮತ್ತು ಕೆಲವು ಓಣಿಗಳ ಒಳಗಡೆ ಈ ಯೋಜನೆ ಬಂದೇ ಇರುವುದಿಲ್ಲ. ಹೀಗಾಗಿ ಏನು ಉಳಿದಿವೆ, ಅದಕ್ಕೆ ಏನು ಮಾಡುತ್ತೀರಿ? ಅಲ್ಲಿಗೆ ನೀರು ಕೊಡುತ್ತೀರೋ ಇಲ್ಲವೋ ಹೇಳಿ. ಉದಾಹರಣೆಗೆ ಹೇಳಬೇಕೆಂದರೆ ಹೇಳುತ್ತೇನೆ. ಗದಗ ಜಿಲ್ಲೆಯೊಳಗೆ ಅಂತೂರು - ಗಂತೂರು ಗ್ರಾಮಗಳ ಕೆಲವು ಓಣಿಗಳ ಒಳಗೆ ಈಪ್ರಾಜೆಕ್ಟ್ ಇಲ್ಲ. ಈ ರೀತಿಯಲ್ಲಿ ಕೆಲವು ತಪ್ಪುಗಳಾಗಿವೆ. ಇದನ್ನು ಸ್ಯಾಟಲೈಟ್ ಮೂಲಕ ಪ್ಲಾನ್ ಎಸ್ಟಿಮೇಟ್ ಮಾಡಿರುವುದರಿಂದ ಕೆಲವು ಲೋಪದೋಷಗಳಾಗಿದ್ದು, ಅವುಗಳನ್ನು ಸರ್ಕಾರ ಸರಿಪಡಿಸಬೇಕೆಂದು ವಿನಂತಿಸುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈ ಯೋಜನೆ ಇಡೀ ದೇಶದ ಪ್ರತಿ ಗ್ರಾಮದ, ಪ್ರತಿ ಮನೆಗೂ ನಲ್ಲ ಕೊಡುವಂತಹ ಯೋಜನೆ ಆದಾಗಿದೆ. ಹೀಗಾಗಿ, ಮಾನ್ಯ ಸದಸ್ಯರು ಏನು ಅನುಮಾನ ಇಟ್ಟುಕೊಂಡಿದ್ದಾರೆ, ಆ ವಿಚಾರದಲ್ಲಿ ಆತಂಕ ಬೇಡ. ಯಾವುದೇ ಗ್ರಾಮದ, ಯಾವುದೇ ಓಣಿಯ ಒಂದು ಮನೆಯನ್ನೂ ಬಿಡದೆ ಎಲ್ಲಾ ಮನೆಗಳಿಗೂ ಕೂಡ ನೀರನ್ನು ಕೊಡುವಂತಹ ವ್ಯವಸ್ಥೆಯನ್ನು ಮಾಡುತ್ತೇವೆ. ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿಚಾರದಲ್ಲ ನಿರನ್ನು ಕೂಡದೇ ಇರುವುದು ಅವರ ಗಮನಕ್ಕೆ ಬಂದಿದ್ದರೆ ಆ ಬಗ್ಗೆ ನಮಗೆ ತಿಳಿಸಿದರೆ, ಅಲ್ಲಯೂ ನೀರು ಕೂಡುವಂತಹ ವ್ಯವಸ್ಥೆಯನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2687

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಬಿ.ಎಂ.ಟಿ.ಸಿ., ಯಲ್ಲ ಎಲೆಕ್ಟ್ರಿಕ್ಸ್ ಬಸ್‌ಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಬಸ್‌ಗಳನ್ನು ಬಿಎಂಟಿಸಿ. ಸಂಸ್ಥೆ ಸಂಪೂರ್ಣ ಖರೀದಿಸಿ, ಸಂಪೂರ್ಣ ಸ್ವಾಮಿತ್ವವನ್ನು ಹೊಂದಿದೆಯೇ?

(ಮುಂದು)

(630) 25.03.2022 11.30 ಎಸ್‌ವಿ-ಜಿಆರ್

ಶ್ರೀಮತಿ ಭಾರತಿ ಶೆಟ್ಟಿ (ಮುಂದು):-

ಹಾಗಿದ್ದಲ್ಲಿ ಕುರ್ಚಿಗಳನ್ನು ಹೊರತುಪಡಿಸಿ ಉಳಿದ ಕವಚ ವಿನ್ಯಾಸ ಮತ್ತು ನಿರ್ಮಾಣವನ್ನು ಎಲ್ಲ ಮಾಡುತ್ತಾರೆ. ಸದರಿ ಬಸ್ಸುಗಳ ಸ್ಥಿತಿಗತಿಗಳ ಬಗ್ಗೆ ಅವುಗಳ ಮಾನದಂಡ ಏನೆಂದು ನಾನು ಉಲ್ಲೇಖ ಮಾಡಿದಾಗ ಕಂಪನಿಯವರ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ದೈನಂದಿನ ಹಾಗೂ ವಾರದ ನಿರ್ವಹಣಾ ತಪಶೀಲನಾ ಪಟ್ಟಿಯನ್ನು ಮಾಡಿ ಸಂಸ್ಥೆಯು ಸರಿಯಿದೆ ಎಂದು ಖಾತರಿ ಪಡಿಸಿದ ನಂತರ ಅದನ್ನು ಆಚರಣೆಗೆ ಬಿಡಲಾಗುತ್ತದೆ. ಅಂತಹವುಗಳಲ್ಲ ಯಾವುದಾದರೂ ಲೋಪದೋಷ ಕಂಡು ಬಂದರೆ ಗುತ್ತಿಗೆ ವಹಿಸಿಕೊಂಡಿರುವ ಕಂಪನಿಯಿಂದ ಸರಿಪಡಿಸಲಾಗುವುದು ಎಂದು ಹೇಳಿದರು. ನಾನು ತಗಡಿನ ಡಬ್ಬ ಹಾಗೂ ವಿಶಾಲ ಗಾಜಿನ ಕ್ಷೇತ್ರ ಹೊಂದಿರುವ ಬಸ್‌ಗಳು ಇದೆಯೇ ಎಂದು ಕೇಳಿದೆನು. ಈ ಮಾದರಿಯ ಬಸ್ ಯಾವುದೂ ಇಲ್ಲ ಎಂದು ಹೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ನಾವೆಲ್ಲರೂ ನೋಡಿದ್ದೇವೆ. ಬಸ್ಸಿನೊಳಗೆ ಕುಳಿತಂತಹ ಪ್ರಯಾಣಿಕರಿಗೆ ಎಷ್ಟು ಹಿಂಸೆಯಾಗುತ್ತದೆಯೆಂದರೆ ಮುಂಚೆ ಎರಡು ಸೀಟಿಗೆ ಅಥವಾ ಒಂದು ಸೀಟಿಗೆ ಒಂದು ಕಿಟಕಿಯಿರುತ್ತಿತ್ತು. ಈಗ ಮೂರ್ನಾಲ್ಕು ಸೀಟುಗಳಿಗೆ ಒಂದೇ ಕಿಟಕಿಯಿರುತ್ತದೆ. ಕೆಲವು ಸದಸ್ಯರು ಬಸ್‌ನಲ್ಲಿ ಪ್ರಯಾಣ ಮಾಡಿರುವುದಿಲ್ಲ. ಗಡಗಡ ಎಂದು ಶಬ್ದ ಮಾಡುವುದು ಬಹಳ ದೊಡ್ಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿಂಸೆ. ಹೆಚ್ಚಿನ ಶಬ್ದ, ಗಾಜುಗಳು ಅಲ್ಲಾಡುವಿಕೆ ಇತ್ಯಾದಿ ದೋಷಗಳು ಕಂಡು ಬಂದಲ್ಲಿ ಸದರಿ ದೋಷಗಳನ್ನು ಸರಿಪಡಿಸಿ ಬಸ್‌ಗಳನ್ನು ಆಚರಣೆ ಮಾಡುತ್ತೇವೆಂದು ಹೇಳಿದ್ದಾರೆ. ಏಕೆಂದರೆ ಮೈಸೂರು ಗ್ರಾಮಾಂತರ ಭಾಗದಲ್ಲಿ ನಿತ್ಯ ಓಡಾಡುವ ಬಸ್ ಪ್ರಯಾಣಿಕರು ಸುಸ್ಥಿತಿಯಲ್ಲರದ ಬಹಳ ಶಬ್ದ ಬರುವ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಬಸ್ ಅನ್ನು ಏಕೆ ಈ ರೀತಿಯಿಟ್ಟಿದ್ದೀರಿ ಎಂದು ಕೇಳಿದರೆ ನೀವು 10-20 ಜನ ಓಡಾಡುವುದರಿಂದ ಇಲ್ಲ ಏನು ಆದಾಯವಿದೆ? ನಾವೇಕೆ ಬಸ್ ಅನ್ನು ಬಿಡಬೇಕು? ಎಂದು ಕೇಳುತ್ತಾರೆ. ಸರ್ಕಾರವು ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಕೊಟ್ಟಿದೆ. ಒಂದು ಕಡೆ ರೂ.51 ಮತ್ತೊಂದು ಕಡೆ ರೂ.48 ಅನ್ನು ಪ್ರತಿ ಕಿಲೋಮೀಟರ್‌ಗೆ ಕೊಡಲಾಗುತ್ತಿದೆ. ಇದರಿಂದ ಮಾಲೀಕನಿಗೆ ಏನೂ ನಷ್ಟವಾಗುವುದಿಲ್ಲ. ಸರ್ಕಾರ ಜನರಿಗೆ ಒಳ್ಳೆಯದಾಗಬೇಕೆಂದು ಸೇವೆಯನ್ನು ಮಾಡುತ್ತಿದೆ. ಬಸ್‌ಗಳು ಹೆಚ್ಚು ಕಿಲೋಮೀಟರ್‌ಗಳು ಓಡುವುದೂ ಇಲ್ಲ. 180 ಕಿಲೋಮೀಟರ್ ಓಡಬೇಕೆಂದಿದ್ದರೆ ಹಳ್ಳಿಯಲ್ಲಿ 20-30 ಕಿಲೋಮೀಟರ್‌ಗಳಲ್ಲಿ ಮುಗಿಸಿ ದುಡ್ಡನ್ನು ಸ್ವಾಹಾ ಮಾಡುವ ವ್ಯವಸ್ಥೆಯಿದೆ.

ಪ್ರಯಾಣಕ್ಕೆ ಯೋಗ್ಯವಲ್ಲದ ಬಸ್‌ಗಳನ್ನು ರಸ್ತೆಗೆ ಬಿಟ್ಟಿರುವುದಕ್ಕೆ ಯಾರು ಕಾರಣ? ಅದನ್ನು ತನಿಖೆ ನಡೆಸದೆ ಸಾರ್ವಜನಿಕ ಸಾರಿಗೆಗೆ ಈ ಬಸ್‌ಗಳನ್ನು ಬಳಸುವುದು ಅಪರಾಧವಲ್ಲವೆ? ಇದರ ಬಗ್ಗೆ ಸರ್ಕಾರದ ಕ್ರಮಗಳೇನು ಎಂದು ತಮ್ಮ ಮೂಲಕ ಸರ್ಕಾರವನ್ನು ಕೇಳಬಯಸುತ್ತೇನೆ.

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಬಿ.ಎಂ.ಟಿ.ಸಿ., ಯಿಂದ 90 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗಿದೆ. ಅವುಗಳನ್ನು NTPC Vidyut Vyapar Nigam Limited ಮೂಲಕ ಕಾರ್ಯಾಚರಣೆ ಮಾಡುವಂತಹ ಕೆಲಸವಾಗುತ್ತಿದೆ. 300 ಬಸ್‌ಗಳು ಅಶೋಕ್ ಲೈಲ್ಯಾಂಡ್ ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ಕೊಟ್ಟಿದ್ದು, ಅವರು ನಿರ್ವಹಣೆ ಮಾಡುತ್ತಿದ್ದಾರೆ. ಮಾನ್ಯ ಭಾರತಿ ಶೆಟ್ಟಿಯವರು ಹೇಳಿರುವ ಸುರಕ್ಷತೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿದಿನ, ಪ್ರತಿವಾರದ ಆಧಾರದಲ್ಲಿ ಪರಿಶೀಲನೆ ಮಾಡುವ ಮೂಲಕ ಸುರಕ್ಷತೆಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಬಿ.ಎಂ.ಟಿ.ಸಿ., ಮತ್ತು ಕೆ.ಎಸ್.ಆರ್.ಟಿ.ಸಿ., ಯ ಎಲ್ಲಾ ನಿಗಮಗಳು ನಮ್ಮ ಇಲಾಖೆಯ ಅಡಿಯಲ್ಲಿಯೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬರುತ್ತದೆ. ಅವರು ಕೇಳಿರುವ ತಗಡಿನ ಡಬ್ಬ ಹಾಗೂ ವಿಶಾಲವಾದ ಗಾಜಿನ ಕ್ಷೇತ್ರ ಹೊಂದಿರುವ ಬಸ್‌ಗಳು ಬಿ.ಎಂ.ಟಿ.ಸಿ., ಸಂಸ್ಥೆಯಲ್ಲಿ ಇರುವುದಿಲ್ಲ. ಗಾಜಿನ ಶಬ್ದ ಬರುತ್ತದೆ, ಬಾಗಿಲುಗಳ ಶಬ್ದ ಬರುತ್ತದೆ, ವಾಹನ ಕೆಟ್ಟು ಹೋದಂತಹ ಸಮಯದಲ್ಲಿ ಯಾವ ವರದಿಗಳು ಬರುತ್ತದೆಯೋ ಅದಕ್ಕೆ ಸಂಬಂಧಪಟ್ಟ ನಿಗಮದವರು ಸರಿಪಡಿಸಿಕೊಡುವಂತಹ ಕೆಲಸವನ್ನು ಮಾಡಲಾಗುತ್ತದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಚಿವರೇ, ಕುರ್ಚಿಗಳನ್ನು ಖರೀದಿ ಮಾಡಲಾಗುತ್ತದೆ. ಬಸ್‌ನ ನಿರ್ಮಾಣ ವಿನ್ಯಾಸವನ್ನು ಯಾರು ಮಾಡುತ್ತಿದ್ದಾರೆ? ಅದನ್ನು ಸಂಸ್ಥೆಯೇ ಮಾಡುತ್ತದೆಯೇ ಅಥವಾ ಏಜೆನ್ಸಿಗೆ ಕೊಡಲಾಗುತ್ತದೆಯೇ? ನನಗೆ ತಿಳಿದಂತೆ 10-15 ವರ್ಷಗಳ ಹಿಂದೆ ಕವಚ ನಿರ್ಮಾಣ ಸಂಸ್ಥೆ ಎಂದು ಇತ್ತು. ಈಗ ಅದನ್ನು ಏಜೆನ್ಸಿಗೆ ಕೊಟ್ಟು, ಆ ಡಬ್ಬ-ಗಾಜುಗಳನ್ನು ಹಾಕಿ ಪ್ರಯಾಣಿಕರ ಶೋಷಣೆಯಾಗುತ್ತದೆಯೇ?

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಹೇಳುವುದಾದರೆ ಇಂತಹ ಸಣ್ಣಪುಟ್ಟ ಕೆಲಸಗಳನ್ನು ನಮ್ಮ ನಿಗಮಗಳಿಂದಲೇ ಮಾಡಲಾಗುತ್ತದೆ. ಬಸ್ ಬಂದಂತಹ ಸಮಯದಲ್ಲಿ ಅಶೋಕ್ ಲೈಲ್ಯಾಂಡ್ ಅಥವಾ ಟಾಟಾ ತರಹದ ಬೇರೆ ಬೇರೆ ಕಂಪನಿಗಳು ಅವರದ್ದೇ ಆದ ಏಜೆನ್ಸಿಯ ಮೂಲಕ ಎಲ್ಲವನ್ನೂ ಸರಿಪಡಿಸಿಕೊಡುವಂತಹ ಕೆಲಸವನ್ನು ಮಾಡಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2297

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅ.ದೇವೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ. ರೈತರು, ರೈತ ಸಂಘಟನೆಗಳು, ಜನ ಪ್ರತಿನಿಧಿಗಳು ಹಿಂದಿನ ಸರ್ಕಾರಗಳನ್ನು ರಾಮನಗರ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಬೇಕೆಂದು ಒತ್ತಾಯ ಮಾಡಿಕೊಂಡು ಬರುತ್ತಲೇ ಇದ್ದರು. ಪ್ರತಿಭಟನೆಯನ್ನೂ ಸಹ ಮಾಡುತ್ತಿದ್ದರು. ನಮ್ಮ ಸರ್ಕಾರ ಮತ್ತು ಸಚಿವರು ಮಾವು ಸಂಸ್ಕರಣಾ ಘಟಕದ ಸ್ಥಾಪನೆಯ ಬಗ್ಗೆ ಹಾಗೂ ಅದರ ಜೊತೆಯಲ್ಲಿ ಬಹುಬೆಳೆಗಳ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಲು ತೋತಾಪುರಿ ಮತ್ತು ಬಾದಾಮಿ ಮಾವಿನ ಬೆಳೆಯ ಸಂಸ್ಕರಣೆಯನ್ನು ಮಾಡಲು ಯೋಜ್ಯವಾಗಿದೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಬೈರಾಪಟ್ಟಣದಲ್ಲಿ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಅದರ ಜೊತೆಗೆ ಕೋಲಾರ ಜಿಲ್ಲೆಯಲ್ಲಿ ಭಾರತ ಸರ್ಕಾರದ “ಗತಿ ಶಕ್ತಿ” ಯೋಜನೆಯಡಿ ಸ್ಥಾಪಿಸಲು ಜೋಡಿವಮ್ಮಸಂದ್ರ ತೋಟಗಾರಿಕಾ ಕ್ಷೇತ್ರ, ಮುಳಬಾಗಿಲು ತಾಲ್ಲೂಕು ಇಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಅದಕ್ಕಾಗಿ ರಾಮನಗರ ಜಿಲ್ಲೆಯ ರೈತ ಸಂಘಟನೆಗಳ ಪರವಾಗಿ, ರೈತರ ಪರವಾಗಿ ಹಾಗೂ ವೈಯಕ್ತಿಕವಾಗಿ ಸರ್ಕಾರಕ್ಕೆ ಮತ್ತು ತೋಟಗಾರಿಕಾ ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದನ್ನು ಯಾವಾಗ ಮಾಡಲಾಗುತ್ತದೆ ಎಂದು ನಾನು ಸಚಿವರಲ್ಲಿ ಕೇಳಬಯಸುತ್ತೇನೆ.

ಶ್ರೀ ಆರ್.ಮುನಿರತ್ನ:- ಮಾನ್ಯ ಸಭಾಪತಿಯವರೇ, ಈಗಾಗಲೇ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಬೈರಾಪಟ್ಟಣದಲ್ಲಿ ಸುಮಾರು 15 ಎಕರೆಗಳಷ್ಟು ಪ್ರದೇಶವನ್ನು ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ನಾವು ಗುರುತಿಸಿದ್ದೇವೆ. 4 ಎಕರೆ ಪ್ರದೇಶದಲ್ಲಿ ಸಂಸ್ಕರಣಾ ಘಟಕವನ್ನು ಪ್ರಾರಂಭ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ರೂ.10 ಕೋಟಿಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ. ಅದೇ ರೀತಿ ಇದನ್ನು ಆದಷ್ಟು ಶೀಘ್ರದಲ್ಲಿ ಪ್ರಾರಂಭ ಮಾಡಲು ಎಲ್ಲಾ ರೀತಿಯಲ್ಲಿಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2699

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಹರೀಶ್ ಕುಮಾರ್ (ಶ್ರೀಮತಿ ವಿಣಾ ಅಚ್ಚಯ್ಯ ಪರವಾಗಿ):- ಮಾನ್ಯ ಸಭಾಪತಿಯವರೇ, ಇಲ್ಲರುವುದು ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ವಿಚಾರ. ಆದರೆ ತುಮಕೂರಿನಲ್ಲಿ ಪಿ.ಪಿ.ಪಿ., ಮಾಡೆಲ್‌ನಲ್ಲಿ ಮಾಡಲಾಗುವುದು ಎಂದು ಉತ್ತರವನ್ನು ಕೊಟ್ಟಿದ್ದಾರೆ. ಅದಕ್ಕೆ ಖಾಸಗಿಯವರು ಮುಂದೆ ಬರುವ ಸಾಧ್ಯತೆ ಇಲ್ಲವೆಂದು ಉತ್ತರಿಸಿದ್ದಾರೆ.

ಮಡಿಕೇರಿ ಜಿಲ್ಲೆ ಸಣ್ಣ ಜಿಲ್ಲೆಯಾದರೂ ಕ್ರೀಡೆ ಮತ್ತು ಮಿಲಿಟರಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಮಿಲಿಟರಿಗೆ ಹೋಗುವವರಿಗೂ ಫಿಟ್‌ನೆಸ್ ಬೇಕು. ಆದ್ದರಿಂದ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಅದು ಸಣ್ಣ ಜಿಲ್ಲೆಯಾದರೂ ಅಂತರರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳು ಮಡಿಕೇರಿಯಲ್ಲಿ ತುಂಬಾ ಜನ ಇದ್ದಾರೆ. ಕ್ರೀಡೆಗೂ, ಅಲ್ಲಿನ ಜನರಿಗೂ ಒಳ್ಳೆಯ ಸಂಬಂಧವಿದೆ. ಆದ್ದರಿಂದ ಮಡಿಕೇರಿಯಲ್ಲಿ ಪಿ.ಪಿ.ಪಿ., ಮಾದರಿ ಅಲ್ಲದೆ ಸರ್ಕಾರದ ವತಿಯಿಂದಲೇ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎನ್ನುವುದು ನಮ್ಮ ಬೇಡಿಕೆ. ಇತ್ತೀಚೆಗೆ ಕ್ರೀಡೆಯ ಬಗ್ಗೆ ಚರ್ಚೆಯಾದಂತಹ ಸಂದರ್ಭದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಮಾಡುವುದಾಗಿ ಮಾನ್ಯ ಸಚಿವರು ಹೇಳಿದ್ದರು.

ಸಭಾಪತಿಯವರು:- ಈ ವಿಷಯ ಚರ್ಚೆಯಾಗಿದೆ. ಮಾನ್ಯ ಸಚಿವರೇ, ಉತ್ತರ ಹೇಳಿ.

ಡಾ: ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ವಿಣಾ ಅಚ್ಚಯ್ಯನವರು ಕೇಳಿದ ಹಾಗೆ ಈ ವಿಷಯದಲ್ಲಿ ಕಳೆದ ಬಾರಿ ಎರಡು ಗಂಟೆಗಿಂತಲೂ ಹೆಚ್ಚು ಚರ್ಚೆಯಾಗಿದೆ. ಪಿ.ಪಿ.ಪಿ., ಮಾಡೆಲ್‌ನಲ್ಲಿ ತುಮಕೂರಿನಲ್ಲಿ ಈಗಾಗಲೇ ಒಂದು ವಿಶ್ವವಿದ್ಯಾಲಯವನ್ನು ಮಾಡಬೇಕೆಂದು ಉದ್ದೇಶಿಸಿದ್ದೆವು. ಆದರೆ ಯಾರೂ ಮುಂದೆ ಬಂದಿರುವುದಿಲ್ಲ. ಇದೇ ರೀತಿ ನಾವು ಕೊಡಗಿನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರೆದರೂ ಯಾರೂ ಬರುವುದಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿ ಏರ್‌ಪೋರ್ಟ್‌ಗೆ ಹತ್ತಿರವಾಗುವಂತೆ ಸುಮಾರು 100 ಎಕರೆ ಜಾಗವನ್ನು ಗುರುತಿಸಿದ್ದೇವೆ. ಶೀಘ್ರದಲ್ಲ ಇಲ್ಲಿಯೇ ಮಾಡುತ್ತೇವೆ.

(ಮುಂದು)

(631) 25-03-2022 (11.40) ಕೆಜಿ-ಎಂಡಿ

ಡಾ: ಕೆ.ಸಿ.ನಾರಾಯಣಗೌಡ (ಮುಂದು):-

ಇದು ನಮ್ಮ ರಾಜ್ಯಕ್ಕೆ ಅನುಕೂಲವಾಗುತ್ತದೆ. ಮಾನ್ಯ ಸದಸ್ಯರು ಹೇಳಿದಂತೆ, ಕೊಡಗಿನಲ್ಲಿ ಬಹಳ ಬೇಡಿಕೆ ಇದೆ. ಹಾಗಾಗಿ, ಇದಾದ ನಂತರ ಕೊಡಗಿನಲ್ಲಿಯೂ ಸಹ ಒಂದು ಚಿಕ್ಕ ಶಾಖೆಯನ್ನು ಮಾಡುವಂತಹ ಪ್ರಯತ್ನವನ್ನು ಮಾಡುತ್ತೇವೆ. ನಾನು ಮಾಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕೊಡಗಿನಲ್ಲಿ ಸುಮಾರು 120 ಹಾಕಿ ಉದ್ಯೋಗವಿದೆ. ಇದು ಮಾನ್ಯ ಸಚಿವರಿಗೆ ಗೊತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಅಲ್ಲಿ ಪ್ರತಿ ವರ್ಷ ಒಂದೊಂದು ಕುಟುಂಬದವರು ಒಂದೊಂದು ಹಾಕಿ ಉದ್ಯೋಗವನ್ನು sponsor ಮಾಡುತ್ತಾರೆ. ಹಾಕಿಗೆ “ಮಕ್ಕಾ” ಎಂದು ಕೊಡಗನ್ನು ಕರೆಯುತ್ತಾರೆ. ಹಾಗಾಗಿ, ಕೊಡಗಿಗೆ ಆದ್ಯತೆ ಕೊಡುವುದು ಒಳ್ಳೆಯದು. PPP (Public-private participation) model, ಇಲ್ಲದಿದ್ದರೂ ಸರ್ಕಾರದ ವತಿಯಿಂದ ಕೊಡಗಿನಲ್ಲಿ ಮಾಡುವುದು ಒಳ್ಳೆಯದು. ಕೊಡಗಿನವರು ಒಳ್ಳೆಯ sportswomen, sportsmen ಗಳನ್ನು ಕೊಟ್ಟಿದ್ದಾರೆ. ಆದ್ದರಿಂದ, ತುಮಕೂರಿನಲ್ಲಿ ಮಾಡುವ ಬದಲು ಕೊಡಗಿನಲ್ಲಿ ಮಾಡಿದರೆ, ಬಹಳ ಒಳ್ಳೆಯದು ಎಂದು ನಾನು ತಮ್ಮ ಮೂಲಕ ಮಾನ್ಯ ಸಚಿವರನ್ನು ಒತ್ತಾಯಿಸುತ್ತೇನೆ.

ಡಾ: ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ನಾವು ತುಮಕೂರಿನಲ್ಲಿ ಇದನ್ನು ಮಾಡುತ್ತಿಲ್ಲ. ಇದಕ್ಕೆ ಯಲಹಂಕದಲ್ಲ ಜಮೀನನ್ನು ಗುರುತಿಸಿದ್ದೇವೆ. ಆ ಜಮೀನು ಒಳ್ಳೆಯ location ನಲ್ಲಿದೆ. ಆದ್ದರಿಂದ, ಇಲ್ಲಿ university ಅನ್ನು ಮಾಡಿ ಕೊಡಗಿನಲ್ಲಿ ಬೇಕಾದರೆ, ಒಂದು sub-branch ಅನ್ನು ಮಾಡೋಣವೆಂದು ಪ್ರಯತ್ನ ಪಡುತ್ತಿದ್ದೇವೆ. ಇದಕ್ಕೆ ತುಂಬ ಸೌಲಭ್ಯಗಳನ್ನು ಕೊಡುತ್ತಿದ್ದೇವೆ. ಈಗ ಮೊನ್ನೆ ದಿವಸ ಹಾಕಿಗೆ 18 ಲಕ್ಷ ರೂಪಾಯಿಗಳನ್ನು ನೀಡಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡಗಿನಲ್ಲರುವಂತಹ ಈ ಕ್ರೀಡೆಗೆ ತುಂಬ ಗೌರವವನ್ನು ಕೊಡುತ್ತಿದ್ದೇವೆ ಹಾಗೂ ಇದಕ್ಕೆ ಹೆಚ್ಚು ಉತ್ತೇಜನ ಕೊಡುವಂತಹ ಕೆಲಸವನ್ನು ಮಾಡುತ್ತೇವೆಂಬ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ಚುಕ್ಕೆ ಗುರ್ತುಗಳ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು:- ಮಾನ್ಯ ಸಭಾಪತಿಯವರೇ, ದಿನಾಂಕ 25 ಮಾರ್ಚ್, 2022, ಸಮೂಹ-5ರ ಅಖತ ಮೂಲಕ ಉತ್ತರಿಸುವ ಒಟ್ಟು 70 ಪ್ರಶ್ನೆಗಳ ಪೈಕಿ 25 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಗಳನ್ನು ಲಗತ್ತಿಸಲಾಗಿದೆ)

ಸಭಾಪತಿಯವರು:- ಮಂಡಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇಂದು ಸಹ ಅಖತ ಮೂಲಕ ಉತ್ತರಿಸುವ ಒಟ್ಟು 70 ಪ್ರಶ್ನೆಗಳ ಪೈಕಿ 25 ಪ್ರಶ್ನೆಗಳಿಗೆ ಮಾತ್ರ ಉತ್ತರಗಳನ್ನು ಮಂಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರು ಇದರ ಬಗ್ಗೆ ನಿರ್ದೇಶನ ಮಾಡಿದ ಮೇಲೆಯೂ ಸಹ, ಈ ಪರಿಸ್ಥಿತಿ ಇದೆ ಎಂದರೆ, ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂದು ನಮಗೆ ಅರ್ಥವಾಗುವುದಿಲ್ಲ. ಪ್ರತಿ ದಿವಸ ಇದೇ ರೀತಿಯಾದರೆ ಹೇಗೆ? ಅದಕ್ಕೆ ದಯವಿಟ್ಟು ಅಖತ ಮೂಲಕ ಉತ್ತರ ಕೊಡುವುದನ್ನು ನಿಲ್ಲಿಸಿಬಿಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಾನೇ ಪ್ರತಿಯೊಬ್ಬ ಪ್ರಧಾನ ಕಾರ್ಯದರ್ಶಿಯವರಿಗೆ ಮತ್ತು ಸಚಿವರಿಗೆ ಕರೆ ಮಾಡಿ ಮಾಹಿತಿಗಳನ್ನು ಕೊಡುವುದಕ್ಕೆ ತಿಳಿಸಿದ್ದೇನೆ. ಈಗಲೂ ಸಹ ಮಾಹಿತಿಗಳನ್ನು ಕಳುಹಿಸುತ್ತಿದ್ದಾರೆ. ಅವೆಲ್ಲವೂ ಬಂದ ಮೇಲೆ ಮಂಡಿಸುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಇದರ ಬಗ್ಗೆ ಸೋಮವಾರದಂದು ಒಂದು ಸಭೆ ಮಾಡಿ ಎಲ್ಲಾ ಅಧಿಕಾರಿಗಳಿಗೆ ತಿಳಿಸಿ.

ಮಾನ್ಯ ಮರಿತಿಬ್ಬೇಗೌಡರವರೇ, ಆಗಲೇ confusion ಆಯಿತು, ನಾನು ಮಾತನಾಡಲಿಲ್ಲ. ಈಗ ತಾವು ದಯಮಾಡಿ ಮಾತನಾಡಿ. ನಾನು ಎತ್ತಿನಹೊಳೆ confuse ಮಾಡಿಕೊಂಡೆ.

(ಗೊಂದಲ)

ಶ್ರೀ ಪ್ರಾಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರರು): ಮಾನ್ಯ ಸಭಾಪತಿಯವರೇ, ಅದು ಎತ್ತಿನಹೊಳೆ ಬಗ್ಗೆ ಅಲ್ಲ. ಮೇಕೆದಾಟನ ವಿಷಯದ ಬಗ್ಗೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, sorry ಮೇಕೆದಾಟನ ಬಗ್ಗೆ ಮಾತನಾಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಮಾತನಾಡುವುದಿಲ್ಲ. ಅದು ನಿರ್ಣಯ ಆಗಿ ಹೋಗಿದೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮರಿತಿಬ್ಬೇಗೌಡರವರೇ, ನಿರ್ಣಯ ಆಗಿಲ್ಲ. ತಾವು ಮಾತನಾಡಿ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಅದು ಸಭೆಯಲ್ಲಿ ಮಂಡನೆಯಾದ ಮೇಲೆ ಮಾತನಾಡುವುದು ಚೆನ್ನಾಗಿ ಕಾಣುವುದಿಲ್ಲ. ತಾವು ಶೂನ್ಯವೇಳೆ ಪ್ರಸ್ತಾವಕ್ಕಾಗಿ ಕರೆದಿದ್ದೀರಿ ಎಂದು ನಾನು ಬಂದೆ.

(ಗೊಂದಲ)

ಸಭಾಪತಿಯವರು:- ಮರಿತಿಬ್ಬೇಗೌಡರವರೇ, ಇಲ್ಲ. ಈಗ ನಾನು ಮಾತನಾಡಿ ಎಂದು ಹೇಳಿದ್ದೇನೆ ಅಲ್ಲವೇ; ತಾವು ಮಾತನಾಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಎಲ್ಲವೂ ಮುಗಿಯಿತು. ಈಗ ಶೂನ್ಯ ವೇಳೆಯನ್ನು ತೆಗೆದುಕೊಳ್ಳಬೇಕು.

ಸಭಾಪತಿಯವರು:- ಮರಿತಿಬ್ಬೇಗೌಡರವರೇ, sorry.

೦೩.ಪ್ರಕಟಣೆ

ಮಾನ್ಯ ಸಭಾಪತಿಯವರು:- ಮಾನ್ಯ ಸಭಾಧ್ಯಕ್ಷರಿಂದ ಈ ಮುಂದಿನ ಸಂದೇಶ ಬಂದಿರುತ್ತದೆ:-

ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 104ನೇ ನಿಯಮದ ಮೇರೆಗೆ ವಿಧಾನಸಭೆಯು ದಿನಾಂಕ 24.03.2022 ರಂದು ಈ ಕೆಳಕಂಡ ವಿಧೇಯಕಗಳನ್ನು ಅಂಗೀಕರಿಸಿರುತ್ತದೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

1. ಕರ್ನಾಟಕ ಧನವಿನಿಯೋಗ ವಿಧೇಯಕ, 2022
2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2022

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೪. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ:- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ ಕರ್ನಾಟಕ ಧನವಿನಿಯೋಗ ವಿಧೇಯಕ, ೨೦೨೨ ಅನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

೦೫.ವರದಿಯನ್ನೊಪ್ಪಿಸುವುದು

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಅಧ್ಯಕ್ಷನಾದ ನಾನು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ ೨೧೫ ರ ರೀತ್ಯಾ ಸಮಿತಿಯ ಮೂರನೇ ವರದಿಯನ್ನು ಸದನಕ್ಕೆ ಒಪ್ಪಿಸುತ್ತಿದ್ದೇನೆ.

ಸಭಾಪತಿಯವರು:- ವರದಿಯನ್ನೊಪ್ಪಿಸಲಾಯಿತು.

೦೬. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ವಿಷಯ: ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್.ಕೆ ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎಸ್.ಕೆ. ಅಂಗಡಿರವರನ್ನು ಸೇವೆಯಿಂದ ವಜಾ ಮಾಡಿರುವ ಬಗ್ಗೆ.

— — —

ಶ್ರೀ ಕೆ.ಉ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಗದಗ ಜಿಲ್ಲೆಯ ಶಿರಹಟ್ಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾಲ್ಲೂಕಿನ ಶಿಗ್ಗಿ ಗ್ರಾಮದ ಭಾರತಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಕೆ, ಅನುದಾನಿತ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಬಿ.ಬಿ.ಅಂಗಡಿಯವರು ದಿನಾಂಕ 12.06.2010 ರಿಂದ ರಜೆಯ ಮೇಲಿದ್ದ ಸಮಯದಲ್ಲಿ ಸದರಿಯವರನ್ನು ಆಡಳಿತ ಮಂಡಳಿಯವರು ನಿಯಮಾನುಸಾರ ಯಾವುದೇ ಕ್ರಮವನ್ನು ಅನುಸರಿಸದೇ ನಿಯಮಬಾಹಿರವಾಗಿ ಸೇವೆಯಿಂದ ವಜಾಗೊಳಿಸಿರುತ್ತಾರೆ. ಸದರಿಯವರು ಈ ಮುಂಚೆ 10 ವರ್ಷಗಳ ಕಾಲ ಸಮರ್ಪಕವಾದ ಸೇವೆಯನ್ನು ಸಲ್ಲಿಸಿ ವೇತನವನ್ನು ಪಡೆದಿರುತ್ತಾರೆ. ಸದರಿಯವರನ್ನು ಸೇವೆಯಲ್ಲಿ ಪುನರ್ ಸ್ಥಾಪಿಸುವ ಕುರಿತು ಇದುವರೆಗೆ ಯಾವುದೇ ಕ್ರಮವನ್ನು ಜರುಗಿಸಿರುವುದಿಲ್ಲ.

ಶ್ರೀ ಬಿ.ಬಿ.ಅಂಗಡಿ, ಸಹ ಶಿಕ್ಷಕರು, ಇವರು ಆರ್ಥಿಕವಾಗಿ ಹಿಂದುಳಿದಿದ್ದು ಮತ್ತು ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿರುವುದರಿಂದ, ಸದರಿಯವರನ್ನು ಸೇವೆಗೆ ಪುನರ್ ಸ್ಥಾಪಿಸಿ ಅಂಗಡಿಯವರ ಮತ್ತು ಅವರ ಕುಟುಂಬದ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಮ್ಮ ಮೂಲಕ ಮಾನ್ಯ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

(ಈ ಹಂತದಲ್ಲಿ ವೈಸ್ ಛೀಮನ್‌ರವರಾದ ಡಾ||ತೇಜಸ್ವಿನಿಗೌಡರವರು ವಿಲಂಬವನ್ನು
ಅಲಂಕರಿಸಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ವಿಷಯ:- ದಾವಣಗೆರೆ ಜಿಲ್ಲೆ ಚೆನ್ನಗಿರಿಯಲ್ಲಿ ರಾಗಿ ಖರೀದಿ ಕೇಂದ್ರ ನಿಲ್ಲಿಸಿರುವ ಬಗ್ಗೆ.

- - -

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಪ್ರತಿ ವರ್ಷದಂತೆ ಈ ವರ್ಷವೂ ಸಹ ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಆರಂಭಿಸಲಾಯಿತು. ಆದರೆ, ರೈತರಿಗೆ ಯಾವುದೇ ಸೂಚನೆ ನೀಡದೆ ಖರೀದಿ ಮತ್ತು ನೋಂದಣಿಯನ್ನು ದಿನಾಂಕ 21.01.2022 ರಿಂದ ನಿಲ್ಲಿಸಲಾಗಿದೆ. ಪ್ರತಿ ವರ್ಷ ಮಾರ್ಚ್ 31 ರವರೆಗೂ ನೋಂದಣಿ ಹಾಗೂ ಖರೀದಿ ಕಾರ್ಯ ಇರುತ್ತಿತ್ತು. ಪ್ರತಿ ವರ್ಷ ರಾಗಿ ಬೆಳೆದ ಎಲ್ಲಾ ರೈತರಿಂದ ರಾಗಿಯನ್ನು ಖರೀದಿಸಲಾಗುತ್ತಿತ್ತು. ಆದರೆ, ಈ ವರ್ಷ ಸಣ್ಣ ರೈತರಿಂದ ಮಾತ್ರ ರಾಗಿಯನ್ನು ಖರೀದಿಸಲಾಗುತ್ತಿದ್ದು, ದೊಡ್ಡ ರೈತರಿಂದ ರಾಗಿಯನ್ನು ಖರೀದಿಸುತ್ತಿಲ್ಲ. ಈ ರೀತಿ ವ್ಯತ್ಯಾಸ ಮಾಡದೇ ಎಲ್ಲಾ ರೈತರಿಂದ ಖರೀದಿಸಬೇಕೆಂಬುದು ನಮ್ಮ ವಿನಂತಿ. ಖರೀದಿ ನೋಂದಣಿ ನಿಲ್ಲಿಸಿದ ಮೇಲೆ ಎಪಿಎಂಸಿ ಮಾರ್ಕೆಟ್‌ನಲ್ಲಿ ರಾಗಿ ಬೆಲೆ ಕುಸಿತಗೊಂಡಿದ್ದು ಕೇವಲ ರೂ.1600/- ಗಳಿಗೆ ಇಳಿದಿದೆ. ಸರ್ಕಾರದ ಬೆಂಬಲ ಬೆಲೆ ಎಂಎಸ್‌ಪಿ ರೂ.3370/-ಗಳಿದ್ದು, ಈಗ ರಾಗಿ ದರ ಕುಸಿತ ಕಂಡಿದೆ. ಈ ಕುರಿತು ದಾವಣಗೆರೆ ಚೆನ್ನಗಿರಿ, ಕಡೂರು, ತುಮಕೂರು, ಹೊಸದುರ್ಗ, ಕೆ.ಆರ್.ಪೇಟೆ ಮುಂತಾದ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಇನ್ನೂ 3.00 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾನ್ಯ ಆಹಾರ ಸಚಿವರಾದ ಶ್ರೀ ಉಮೇಶ್ ವಿ.ಕತ್ತಿಯವರು ಫೆಬ್ರವರಿ 21 ರಂದು ತಿಳಿಸಿದ್ದರು ಹಾಗೂ 10 ದಿನಗಳೊಳಗೆ ನೋಂದಣಿ ಮತ್ತು ಖರೀದಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಇದುವರೆವಿಗೂ ಈ ಪ್ರಕ್ರಿಯೆ ಪ್ರಾರಂಭವಾಗಿರುವುದಿಲ್ಲ. 2020-21 ರಲ್ಲಿ ಒಟ್ಟು 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲಾಗಿದೆ. ಮಾರ್ಚ್ 31 ರವರೆಗೂ ನೋಂದಣಿ ಹಾಗೂ ಖರೀದಿ ನಡೆಸಲಾಗಿತ್ತು. ಈ ವರ್ಷ ಕೇವಲ 2.20 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದುವರೆವಿಗೂ ಚನ್ನಗಿರಿಯಲ್ಲಿ 30 ಜನ ರೈತರು, ಹೊನ್ನಾಳಿಯಲ್ಲಿ 15 ಜನ ರೈತರು, ದಾವಣಗೆರೆಯಲ್ಲಿ 58 ಜನ ರೈತರು ಮಾತ್ರ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇನ್ನೂ ಸಾವಿರಾರು ರೈತರು ನೋಂದಣಿಗೆ ಕಾಯುತ್ತಿದ್ದಾರೆ. ನೋಂದಣಿ ಸ್ಥಗಿತದ ಬಗ್ಗೆ ಯಾವುದೇ ಮಾಹಿತಿ ರೈತರಿಗೆ ತಿಳಿದಿಲ್ಲ. 2.5 ಮೆಟ್ರಿಕ್ ಟನ್ ಎಂದರೆ, ಏನೆಂದು ಎಷ್ಟೋ ಜನ ರೈತರಿಗೆ ಗೊತ್ತಿಲ್ಲ. ಆದ್ದರಿಂದ, ಪನಃ ರಾಗಿ ಖರೀದಿ ನೋಂದಣಿಯನ್ನು ಪ್ರಾರಂಭಿಸಬೇಕು ಹಾಗೂ ರೈತರನ್ನು ರಕ್ಷಿಸಬೇಕು. ರಾಗಿಯನ್ನು ಯಾವಾಗ ಖರೀದಿಸಲಾಗುವುದೆಂದು ಖಚಿತ ಮಾಹಿತಿಯನ್ನು ತಿಳಿಸಬೇಕೆಂದು ಮಾನ್ಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ಗಮನಕ್ಕೆ ತರಲು ಬಯಸುತ್ತೇನೆ,

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಡಿ.ಎಸ್.ಅರುಣ್‌ರವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಅರಣ್ಯ ಹಾಗೂ ಆಹಾರ, ಪಡಿತರ ವಿತರಣೆ, ಗ್ರಾಹಕರ ವ್ಯವಹಾರಗಳ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಇ) ವಿಷಯ:- ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಘದ ವಸತಿ ಶಾಲೆಗಳಿಗೆ ಖಾಲಿ ಇರುವ 230 ಹುದ್ದೆಗಳನ್ನು ನೇಮಕಾತಿ ಮಾಡುವ ಬಗ್ಗೆ.

- - -

ಶ್ರೀ ಅರವಿಂದ ಕುಮಾರ್ ಅರಳ (ವಿಧಾನಸಭೆಯಿಂದ ಚುನಾಯಿತರಾದವರು) :- ಮಾನ್ಯ ಸಭಾಪತಿಯವರೇ, ಸಾರ್ವಜನಿಕ ಮಹತ್ವದ ಜರೂರು ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಘವು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016ರಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿಗಾಗಿ 230 ಹುದ್ದೆಗಳಿಗೆ ಪದವೀಧರರಿಂದ ಅರ್ಜಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರೆಯಲಾಗಿತ್ತು. ಅರ್ಜಿಗಳನ್ನು ಸ್ವೀಕರಿಸಿದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ದಾಖಲೆಗಳನ್ನು ಪರಿಶೀಲಿಸಿದ ನಂತರ ದಿನಾಂಕ 27-10-2021 ರಂದು ಪದವೀಧರ ಚಿತ್ರಕಲಾ ಶಿಕ್ಷಕರ 230 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಆ ಬಗ್ಗೆ ಆಕ್ಷೇಪಣೆ ಸಲ್ಲಿಸುವವರಿಗೆ 7 ದಿನ ಕಾಲಾವಕಾಶ ಕೊಡುವ ಮೂಲಕ ಕರ್ನಾಟಕ ಲೋಕಸೇವಾ ಆಯೋಗವು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿರುತ್ತದೆ. ತದನಂತರ ಸುಮಾರು 5 ತಿಂಗಳು ಗತಿಸಿದರು ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲು ವಿಳಂಬ ನೀತಿ ಅನುಸರಿಸುತ್ತಿದೆ. ಆದಕಾರಣ ಅಂತಿಮ ಆಯ್ಕೆಪಟ್ಟಿಯನ್ನು ಶೀಘ್ರವಾಗಿ ಪ್ರಕಟಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸರ್ಕಾರ ಮಾರ್ಗದರ್ಶನ ನೀಡುವುದರೊಂದಿಗೆ ಸುಮಾರು 230 ಪದವೀಧರರ ನಿರುದ್ಯೋಗಿಗಳಿಗೆ ಸಹಾಯ ಮತ್ತು ಮಕ್ಕಳಿಗೆ ಅನುಕೂಲ ಮಾಡುವಂತೆ ತಮ್ಮ ಮೂಲಕ ಸರ್ಕಾರದ ಗಮನವನ್ನು ಸೆಳೆಯುತ್ತೇನೆ.

(ಮುಂದು)

(632) 25-03-2022 (11.50) ಎಂವಿ-ಎಂಡಿ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಅರವಿಂದ ಕುಮಾರ ಅರಳಯವರು ಕೇಳಿದ ಶೂನ್ಯವೇಳೆ ಪ್ರಶ್ನೆಗೆ, ವಸತಿ ಶಾಲೆಯಲ್ಲಿ ಸುಮಾರು 230 ಚಿತ್ರಕಲಾ ಪದವಿ ಶಿಕ್ಷಕರು ಮತ್ತು 230 ಡಿಪ್ಲೊಮಾ ಆಗಿರುವಂತಹ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಗಳು ಆಗಿರುತ್ತವೆ. ಈ ಮಧ್ಯೆ ನ್ಯಾಯಾಲಯದ ತಡೆಯಾಜ್ಞೆಯನ್ನು ಅವಲಂಬಿಸಿ ಇಲಾಖೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತು. ಈಗ ಆದೇಶ ಪ್ರಕಟವಾಗಿ ಅವರಿಗೆ ಆದೇಶದ ಪ್ರತಿ ನೀಡುವ ಮುಂಚೆ, ಧಾರವಾಡದ ಉಚ್ಚ ನ್ಯಾಯಾಲಯದಲ್ಲ ಮಾರಿರುವಂತಹ ಒಂದು ರಿಟ್ ಅರ್ಜಿಗೆ ಸಂಬಂಧಪಟ್ಟಂತೆ ಪ್ರಕರಣ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರಕಲಾ ಡಿಪ್ಲೊಮಾ ಆಗಿರುವಂತಹ 230 ಮಂದಿಯ ಆಯ್ಕೆ ಪ್ರಕ್ರಿಯೆಗಳು ನಮ್ಮ ಮುಂದೆ ಇದೆ. ಅದನ್ನು ಕರ್ನಾಟಕ ಲೋಕಸೇವಾ ಆಯೋಗದವರು ಪ್ರಕಟಿಸಬೇಕೆಂದು 22ನೇ ತಾರೀಖನಂದು ವಿನಂತಿ ಮಾಡಿದ್ದೇವೆ. ಚಿತ್ರಕಲಾ ಡಿಪ್ಲೊಮಾ ವಿಚಾರಕ್ಕೆ ಸಂಬಂಧಪಟ್ಟಿರುವಂತಹ ಶಿಕ್ಷಕರ 230 ಹುದ್ದೆಗಳಿಗೆ ಸದ್ಯದಲ್ಲಯೇ ಪ್ರಕಟಣೆ ಹೊರಡಿಸಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇನ್ನು ಮಾನ್ಯ ಉಚ್ಚ ನ್ಯಾಯಾಲಯದ ತಡಯಾಜ್ಞೆ ಇರುವುದರಿಂದ, ಅದಾದ ನಂತರವೇ ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಇದು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವಂತಹ ಪ್ರಕರಣ, ಆದಷ್ಟು ಬೇಗ ಇದರ ಪ್ರಕ್ರಿಯೆಯನ್ನು ಮುಗಿಸುತ್ತೇವೆ. ಮಾನ್ಯ ಅರವಿಂದ ಕುಮಾರ ಅರಳಯವರಿಗೆ ಇದಕ್ಕೆ ಸಂಬಂಧಪಟ್ಟಂತಹ ವಿವರವಾದ ಮಾಹಿತಿಯನ್ನು ಒದಗಿಸಿಕೊಡುತ್ತೇನೆ.

ಈ) ವಿಷಯ: ಪ್ರಾಂಶುಪಾಲರ ಗ್ರೇಡ್-1 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ:121:ಡಿಇ:2018, ದಿನಾಂಕ 21.03.2022ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ ಗ್ರೇಡ್-1 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಏಕೆಂದರೆ, ಯು.ಜಿ.ಸಿ. ನಿಯಮಾವಳಿ ಪ್ರಕಾರ ಕಾಲೇಜು ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ 7ನೇ ವೇತನ ಜಾರಿಯಲ್ಲಿರುತ್ತದೆ. ಸದರಿ ನಿಯಮಾವಳಿಗಳಲ್ಲಿ ಪ್ರಾಂಶುಪಾಲರ ಗ್ರೇಡ್-1 ಹುದ್ದೆಯೇ ಇರುವುದಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೇಷ್ಠತೆಯಲ್ಲಿ ಹಿರಿಯರಾದ ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರನ್ನು ಐದು ವರ್ಷಗಳ ಕಾಲ ಪ್ರಾಂಶುಪಾಲರ ಕಾರ್ಯಗಳನ್ನು ನಿರ್ವಹಿಸಲು ಯು.ಜಿ.ಸಿ. ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಮುಂದುವರೆದು, ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೇಷ್ಠತೆಯಲ್ಲಿ ಹಿರಿಯರಾದ ಪ್ರಾಧ್ಯಾಪಕರನ್ನು ಐದು ವರ್ಷಗಳ ಕಾಲ ಪ್ರಾಂಶುಪಾಲರ ಕಾರ್ಯಗಳನ್ನು ನಿರ್ವಹಿಸಲು ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಿದ್ದರೂ ನಿಯಮಾವಳಿಗಳ ವಿರುದ್ಧವಾಗಿ ಪ್ರಾಂಶುಪಾಲರ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಕಾರಣ, ಯು.ಜಿ.ಸಿ. ನಿಯಮಾವಳಿಗಳನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಬರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದಕಾರಣ, ಸದರಿ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸಿ, ಯು.ಜಿ.ಸಿ. ನಿಯಮಾವಳಿಗಳಲ್ಲಿ ಇಲ್ಲದೆ ಇರುವ ಪ್ರಾಂಶುಪಾಲರ ಗ್ರೇಡ್-1 ಹುದ್ದೆ ಹಾಗೂ ಪದನಾಮಕ್ಕೆ ನೇರ ನೇಮಕಾತಿ ಮಾಡಲು ಹೊರಟಿರುವುದನ್ನು ಕೂಡಲೇ ರದ್ದುಪಡಿಸಿ, ಚಾಲ್ತಿಯಲ್ಲಿರುವ 7ನೇ ವೇತನ ಯು.ಜಿ.ಸಿ. ನಿಯಮಾವಳಿ ಪ್ರಕಾರ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ, ನಿಗದಿತ ಸಂಶೋಧನಾ ಪೇಪರ್ ಪಬ್ಲಿಕೇಷನ್ ಹಾಗೂ ಸೇವಾನುಭವ ಹಾಗೂ ಕಾಲೇಜಿನಲ್ಲಿ ಜೈಷ್ಠತೆಯನ್ನು ಹೊಂದಿರುವ ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರುಗಳಲ್ಲಿ ಇವರುಗಳಲ್ಲಿ ಪ್ರಾಂಶುಪಾಲರ ಕಾರ್ಯಗಳನ್ನು ನಿರ್ವಹಿಸಲು ನೇಮಿಸುವ ಸಲುವಾಗಿ ನಿಯಮಾವಳಿಗಳನ್ನು ರೂಪಿಸುವಂತೆ ಮಾನ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರನ್ನು ತಮ್ಮ ಮೂಲಕ ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಕೇಳಿದ ಶೂನ್ಯವೇಳೆ ಪ್ರಶ್ನೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರ ಕಡೆಯಿಂದ ಉತ್ತರವನ್ನು ಮಂಡಿಸಲಾಗುವುದು.

ಉ) ವಿಷಯ: ಬೆಂಗಳೂರು ನಗರದಲ್ಲಿ ಮಾಸ್ಕ್ ಧರಿಸುವ ಬಗ್ಗೆ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಮುನ್ಸಿಪಲ್ ಕೌನ್ಸಿಲ್ (ಬಿಎಂಸಿ), ಮಾಸ್ಕ್ ಹಾಕುವ ಕಡ್ಡಾಯದಿಂದ ಮುಕ್ತಿಗೊಳಿಸಿದೆ. ಇನ್ನು ಮೇಲೆ ಮುಂಬೈಯಲ್ಲಿ ಮಾಸ್ಕ್ ಹಾಕುವ ಅಗತ್ಯವಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಂಗಳೂರು ಮೆಟ್ರೋದಲ್ಲ ಮಾರ್ಕ್ ಹಾಕದಿದ್ದರೆ ದಂಡವನ್ನು ವಿಧಿಸುತ್ತಿದ್ದಾರೆ. ಈಗ ಕೋವಿಡ್-19 ಪ್ರಮಾಣ ಕಡಿಮೆಯಾಗಿರುವುದರಿಂದ ಇಲ್ಲೂ ಕೂಡ ಮಾರ್ಕ್ ಕಡ್ಡಾಯದಿಂದ ಮುಕ್ತಿಗೊಳಿಸಬೇಕೆಂದು ಸರ್ಕಾರಕ್ಕೆ ಶೂನ್ಯ ವೇಳೆಯಲ್ಲಿ ಒತ್ತಾಯಿಸಲು ಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಭಾರತಿ ಶೆಟ್ಟಿಯವರು ಕೇಳಿದ ಶೂನ್ಯವೇಳೆ ಪ್ರಶ್ನೆಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಕಡೆಯಿಂದ ಉತ್ತರ ಮಂಡಿಸಲಾಗುವುದು.

ಊ) ವಿಷಯ: ಅಮೃತ ಗ್ರಾಮೀಣ ವಸತಿ ಯೋಜನೆಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅರಣಿ ಹೊಣಕೆರೆ ಗ್ರಾಮ ಪಂಚಾಯತಿಗಳಿಗೆ ವಿಸ್ತರಿಸುವ ಬಗ್ಗೆ.

ಶ್ರೀ ದಿನೇಶ್ ಗೋಳಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವದ ದಿನಾಚರಣೆಯ ಅಂಗವಾಗಿ ಅಮೃತ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಮಂಡ್ಯ ಜಿಲ್ಲೆ, ನಾಗಮಂಗಲ ವಿಧಾನಸಭಾ ವ್ಯಾಪ್ತಿಯಲ್ಲಿ ಎರಡು ಗ್ರಾಮ ಪಂಚಾಯತಿಗಳಾದ ಅರಣಿ ಮತ್ತು ಹೊಣಕೆರೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಅರ್ಹರಿಗೆ ವಸತಿ ಮತ್ತು ನಿವೇಶನ ಒದಗಿಸಿಕೊಡುವ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಈಗ ದಿಢೀರ್ ಎಂದು ಅರಣಿ ಮತ್ತು ಹೊಣಕೆರೆ ಗ್ರಾಮ ಪಂಚಾಯತಿಗಳನ್ನು ಕೈಬಿಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಆದ್ದರಿಂದ ಸರ್ಕಾರವು ಈ ಕೂಡಲೇ ಪ್ರಸ್ತುತ ಅಯ್ಕೆಯಾಗಿರುವ ಅರಣಿ ಮತ್ತು ಹೊಣಕೆರೆ ಗ್ರಾಮ ಪಂಚಾಯತಿಗಳಲ್ಲಿ ವಸತಿರಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸದರಿ ಗ್ರಾಮ ಪಂಚಾಯತಿಗಳಿಗೆ ಅಮೃತ ಗ್ರಾಮಪಂಚಾಯತಿ ವಸತಿ ಯೋಜನೆಯನ್ನು ಮುಂದುವರಿಸಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ದಿನೇಶ್ ಗೊಳಗೌಡರು ಅರಣಿ ಮತ್ತು ಹೊಣಕೆರೆ ಗ್ರಾಮಪಂಚಾಯತಿಗಳನ್ನು ಈ ಅಮೃತ ಗ್ರಾಮಪಂಚಾಯತಿ ವಸತಿ ಯೋಜನೆ ಮುಖಾಂತರ ಕೈಬಿಡಲಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ನಾವು ಕರ್ನಾಟಕ ರಾಜ್ಯದ ಸುಮಾರು 750 ಗ್ರಾಮ ಪಂಚಾಯತಿಗಳನ್ನು ಈ ಬಾರಿ ಅಮೃತ ಗ್ರಾಮ ಪಂಚಾಯತಿಯ ಯೋಜನೆಯಲ್ಲಿ ತೆಗೆದುಕೊಂಡಿದ್ದೆವು. ಆದರೆ, ಯಾವ ಕಾರಣದಿಂದ ಬಿಟ್ಟುಹೋಗಿದೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆ. ಮತ್ತೆ ಈ ಬಜೆಟ್‌ನಲ್ಲಿ ಸುಮಾರು 750 ಗ್ರಾಮ ಪಂಚಾಯತಿಗಳನ್ನು ತೆಗೆದುಕೊಂಡಿದ್ದೇವೆ. ಖಂಡಿತವಾಗಿ ಮಾನ್ಯ ಸದಸ್ಯರು ತಿಳಿಸಿರುವ ಈ ಎರಡು ಗ್ರಾಮ ಪಂಚಾಯತಿಗಳನ್ನು ಸಹ ಇದರಲ್ಲಿ ಸೇರಿಸಿಕೊಳ್ಳುತ್ತೇವೆ.

ಶ್ರೀ ದಿನೇಶ್ ಗೊಳಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಧನ್ಯವಾದಗಳು.

ಋ) ವಿಷಯ: ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೃಷಿ ಅರಣ್ಯ ಭೂಮಿ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದು ನಮೂದಿಸಬೇಕೆಂದು ಹೈಕೋರ್ಟ್ ಆದೇಶ ನೀಡಿರುವ ಬಗ್ಗೆ.

ಶ್ರೀ ಮಂಜುನಾಥ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅರಣ್ಯ ಭೂಮಿ ಹಕ್ಕು ರದ್ದು. 1978ರ ಪೂರ್ವದಂತೆ ಆರ್‌ಐಸಿ ಇಂದೀಕರಣಕ್ಕೆ ಕೋರ್ಟ್ ಸೂಚನೆ ಬಳಿಕ ನಡೆದ ಮಂಜೂರಾತಿ ಒತ್ತುವರಿಗೆ ಸಂಕಷ್ಟ ಸಾಧ್ಯತೆ ಎಂದು ದಿನಾಂಕ 25.03.2022ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ರಾಜ್ಯ ಹೈಕೋರ್ಟ್ ಆದೇಶ ಅರಣ್ಯ ಪ್ರದೇಶದ ಮೇಲಿನ ಇಲಾಖೆ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಶಿವಮೊಗ್ಗ ಅರಣ್ಯ ಸಂರಕ್ಷಣೆ ವೃತ್ತ ವ್ಯಾಪ್ತಿಯ ಅಧಿಸೂಚಿತ ಅರಣ್ಯ ಪ್ರದೇಶದ ಕುರಿತು ಹಕ್ಕು ದಾಖಲೆಗಳಾದ ಮುಬೀಷನ್ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆರ್‌ಟಿಸಿ ದಾಖಲೆಯಲ್ಲಿ ನಮೂದು ಮಾಡುವಂತೆ ಹೈಕೋರ್ಟ್ ಸರಕಾರಕ್ಕೆ ಸೂಚಿಸಿದ್ದು, ಅಧಿಸೂಚಿತ ಅರಣ್ಯ ಪ್ರದೇಶದ ಒತ್ತುವರಿ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ.

ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವೆಡೆ ಸುಮಾರು 8 ವರ್ಷದಿಂದ ಅರಣ್ಯ ಪ್ರದೇಶದ ಮುಟೇಷನ್ ಮತ್ತು ಆರ್‌ಟಿಸಿ ಇಂದೀಕರಣ ಪ್ರಕ್ರಿಯೆ ಸ್ಥಗಿತವಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೆ ಇಂದೀಕರಣ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಮಧ್ಯೆ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಜಾಗದ ಹಕ್ಕು ಕೂಡ ರದ್ದಾಗಲಿದ್ದು, ಈ ಪ್ರಕ್ರಿಯೆ ವಿವಾದದ ಭುಗಿಲೇಳುವಂತೆ ಮಾಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಅನೇಕ ವರ್ಷದಿಂದ ಇರುವ ಅರಣ್ಯ ಪ್ರದೇಶ ವಿವಾದದ ಸ್ವರೂಪ ಬದಲಾಗುವುದು ಖಚಿತ ಎಂಬಂತಾಗಿದೆ.

ಅಧಿಸೂಚಿತ ಅರಣ್ಯ ಪ್ರದೇಶದ ಇಂದೀಕರಣ ವಿಳಂಬ ಕುರಿತು 2020 ಮೇ 19ರಂದು ಹೈಕೋರ್ಟ್‌ಗೆ ಹೊಸನಗರ ತಾಲ್ಲೂಕಿನ ಮಾನ್ಯ ಗಿರೀಶ್ ಆಚಾರ್ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಂತರ ಮುಟೇಷನ್ ಮತ್ತು ಆರ್‌ಟಿಸಿ ಇಂದೀಕರಣ ಮಾಡುವಂತೆ ಕೋರ್ಟ್ 2022 ಮಾರ್ಚ್ 15ರಂದು ಆದೇಶಿಸಿದೆ. ನೈಸರ್ಗಿಕ ಅರಣ್ಯ ಸಂಪತ್ತು ಸಂರಕ್ಷಣೆ ಹಿನ್ನೆಲೆಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದ ಮೇಲಿನ ಹಕ್ಕು ದಾಖಲೆಗಳು ಅಗತ್ಯವಾಗಿ ರೂಢಿಗೊಳ್ಳಬೇಕಿದೆ.

ರಿಟ್ ಅರ್ಜಿ ವಿಚಾರಣೆಯಲ್ಲಿ ಮುಟೇಷನ್ ಮತ್ತು ಆರ್‌ಟಿಸಿ ದಾಖಲೆ ನಮೂದು ವಿಳಂಬ, ದಾಖಲೆ ಪರಿಶೀಲನೆಯಲ್ಲಿ ಗಮನಕ್ಕೆ ಬಂದಿದೆ ಎಂದು ಕೋರ್ಟ್ ಹೇಳಿದೆ. ತಕ್ಷಣ ಮುಟೇಷನ್ ಮತ್ತು ಆರ್‌ಟಿಸಿ ನಮೂದು ಮಾಡುವಂತೆ ಕೋರ್ಟ್ ಖಡಕ್ ಸೂಚನೆ ನೀಡಿದೆ.

1978ರ ಅರಣ್ಯ ಸಂರಕ್ಷಣೆ ಕಾಯಿದೆ ಜಾರಿಗೆ ಮೊದಲು ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಖಾಸಗಿ, ಸಾರ್ವಜನಿಕ ಉದ್ದೇಶಕ್ಕಾಗಿ ಸರಕಾರ ಭೂ ಮಂಜೂರಾತಿ ಮಾಡಿದೆ. ಘೋಷಿತ ಅರಣ್ಯ ಪ್ರದೇಶದ ಭೂ ಮಂಜೂರಾದ ಪ್ರಕರಣವನ್ನು ಪತ್ತೆ ಹಚ್ಚುವ ಅನಿವಾರ್ಯ ಸಂದರ್ಭ ಕೋರ್ಟ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದೇಶದಿಂದ ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ಭೂ ಮಂಜೂರನ್ನು ಕಾನೂನುಬಾಹಿರ ಎಂದು ಪರಿಗಣಿಸಲು ಕೋರ್ಟ್ ಸೂಚಿಸಿದೆ.

1950ರ ಪೂರ್ವದಲ್ಲಿನ ಮನೆಗಳ ಮಂಜೂರು, 1972ರಲ್ಲಿ ನೀಡಿದ 25ನೇ ವರ್ಷದ ಸ್ವಾತಂತ್ರ್ಯೋತ್ಸವ ನಿವೇಶನ ಹಕ್ಕು ಪತ್ರ, ದರಬಾಸ್ತು ಮಂಜೂರು ಜಮೀನು, ಪಾರಂಪರಿಕ ಅರಣ್ಯ ಹಕ್ಕು ಕಾಯಿದೆ, ಬಗರ್‌ಹುಕುಂ ಸಾಗುವಳಿ ಅಕ್ರಮ, ಆಶ್ರಯ ವಸತಿ ಯೋಜನೆ, 94ಸಿ, 9ಸಿಸಿ ಅಕ್ರಮ ಕಟ್ಟಡ ಸಕ್ರಮ ನಿವೇಶನ ಹಕ್ಕುಪತ್ರ ಹಂಚಿಕೆಯ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶ ಕಂಡು ಬಂದರೆ ಕೋರ್ಟ್ ಆದೇಶದಂತೆ ಮಂಜೂರು ಹಕ್ಕು ರದ್ದಾಗಲಿದೆ. ಇದಕ್ಕೆ ಕಂದಾಯ ಮಂತ್ರಿಗಳು ಸ್ಪಷ್ಟೀಕರಣ ನೀಡಬೇಕೆಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮಂಜುನಾಥ ಭಂಡಾರಿಯವರು ಕೇಳಿದ ಶೂನ್ಯವೇಳೆ ಪ್ರಶ್ನೆಗೆ ಮಾನ್ಯ ಕಂದಾಯ ಸಚಿವರ ಕಡೆಯಿಂದ ಉತ್ತರ ಮಂಡಿಸಲಾಗುವುದು.

ಎ) ವಿಷಯ: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ವಡ್ಡೋಡಗಿ ಗ್ರಾಮದಲ್ಲಿ ಬಾಲಕನನ್ನು ಬೆತ್ತಲೆ ಮಾಡಿ ಹಿಂಸೆ ಮಾಡಿರುವ ಬಗ್ಗೆ.

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ ಶೂನ್ಯವೇಳೆಯಡಿಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಿರುವುದಕ್ಕೆ ತಮಗೆ ಧನ್ಯವಾದಗಳು. ಬಸವನಬಾಗೇವಾಡಿ ತಾಲ್ಲೂಕಿನ ವಡ್ಡೋಡಗಿ ಗ್ರಾಮದಲ್ಲಿ ಏಳು ವರ್ಷದ ಬಾಲಕನನ್ನು ಬೆತ್ತಲೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಗೂ ಆಯಿಲ್ ಸುರಿದು ಸುಟ್ಟಿರುವ ಪ್ರಕರಣವು ಬೆಳಕಿಗೆ ಬಂದಿದೆ. ಇದರಿಂದ ಬಾಲಕನ ಮುಖ ಹಾಗೂ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದ್ದು, ಆತನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕನಿಗೆ ಈ ರೀತಿ ಘೋರವಾಗಿ ಹಿಂಸಿಸುವವರನ್ನು ಕೂಡಲೇ ಬಂಧಿಸಬೇಕು ಹಾಗೂ ಚಿಕಿತ್ಸಾ ವೆಚ್ಚವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರವೇ ಭರಿಸಬೇಕು ಎಂಬ ವಿಚಾರವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

(ಮುಂದು)

(633) 25.03.2022 12.00 LL-AK

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ಇದೊಂದು ಸಣ್ಣ ಮಗುವನ್ನು ಕಂಬಕ್ಕೆ ಕಟ್ಟಿ ಚಿತ್ರಹಿಂಸೆ ಕೊಟ್ಟಿರುವಂತಹ ವಿಚಾರವಾಗಿದೆ. ಘಟನೆ ನಡೆದು ಎರಡೂ ದಿವಸ ಆದರೂ ಸಹ ಇದುವರೆವಿಗೂ ಪೊಲೀಸ್‌ನವರಾಗಲಿ ಅಥವಾ ಅಲ್ಲರುವಂತಹ ಆಡಳಿತವಾಗಲಿ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಇದು ಬಹಳ ಖಂಡನೀಯ. ಸಂಪೂರ್ಣ ಸದನ ಇದನ್ನು ಖಂಡನೆ ಮಾಡಬೇಕಾಗುತ್ತದೆ. ಏಕೆಂದರೆ, 8 ವರ್ಷದ ಸಣ್ಣ ಮಗುವಿಗೆ ಹೋಳಿ ಹಬ್ಬದ ದಿವಸ ಆ ಮಗುವನ್ನು ಕಂಬಕ್ಕೆ ಕಟ್ಟಿ ಚಿತ್ರಹಿಂಸೆ ಕೊಟ್ಟಿರುವಂತಹ ಉದಾಹರಣೆಯನ್ನು ನಾವು ಯಾವತ್ತೂ ಸಹ ನೋಡಿರುವುದಿಲ್ಲ. ಇದು ಬಸವನ ಬಾಗೇವಾಡಿಯಲ್ಲಿ ಆಗಿರುವಂತಹ ವಿಚಾರ ಆಗಿರಬಹುದು. ಆದರೆ, ಇದು ದಿನಪತ್ರಿಕೆಯಲ್ಲಿ ಹಾಗೂ ಟಿ.ವಿ. ಮಾಧ್ಯಮದಲ್ಲಿ ವರದಿಯಾಗಿರುತ್ತದೆ. ಇದುವರೆವಿಗೂ ಸಹ ಸರ್ಕಾರವಾಗಲಿ ಅಥವಾ ಅಲ್ಲರುವಂತಹ ಪೊಲೀಸ್‌ನವರಾಗಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಆದುದರಿಂದ, ತತ್ಕ್ಷಣವೇ ಈ ಘಟನೆಯಲ್ಲಿ ಯಾರು ಅಪರಾಧಿಗಳಿದ್ದಾರೆ, ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಸದರಿ ಘಟನೆಯ ಚಿತ್ರವನ್ನು ತಾವು ಗಮನಿಸಬೇಕು. ಅದರಲ್ಲಿ ಆ ಸಣ್ಣ ಮಗುವನ್ನು ಬೆತ್ತಲೆ ಮಾಡಿ, ಚಿತ್ರಹಿಂಸೆ ನೀಡಿ ಯಾವ ರೀತಿ ಸುಟ್ಟಿದ್ದಾರೆಂಬುದನ್ನು ತಾವು ಗಮನಿಸಬೇಕು. ಇದು ಬಹಳ ಅಮಾನವೀಯವಾದ ಘಟನೆಯಾಗಿದೆ. ಈ ರೀತಿಯ ಘಟನೆಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಸವನ ಬಾಗೇವಾಡಿಯಲ್ಲಿ ನಡೆಯುತ್ತಿರುತ್ತವೆ. ಇತ್ತೀಚೆಗೆ ಪರಿಶಿಷ್ಟ ಪಂಗಡದ ಇಬ್ಬರು ಯುವತಿಯರನ್ನು ಅತ್ಯಾಚಾರ ಮಾಡಿ, ನಂತರ ಅವರನ್ನು ಸಾಯಿಸಿ, ಬಾವಿಯಲ್ಲಿ ಎಸೆದಿರುತ್ತಾರೆ. ಬಸವನ ಬಾಗೇವಾಡಿಯಲ್ಲಿ ಈ ರೀತಿಯ ಅಮಾನವೀಯ ಕೃತ್ಯಗಳು ಈಗಲೂ ಸಹ ನಡೆಯುತ್ತಿರುತ್ತವೆ. ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸದಂತೆ ತಡೆಹಿಡಿಯಬೇಕು. ಮಾನ್ಯ ಗೃಹ ಸಚಿವರು ಸಹ ಈ ಸದನದಲ್ಲಿ ಹಾಜರಿದ್ದು, ದಯಮಾಡಿ ಈ ಘಟನೆ ಬಗ್ಗೆ ಅವರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.

ಶ್ರೀ ಆರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಈ ಘಟನೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ಬಂದಿರುವಂತಹ ವಿಡಿಯೋ ಅನ್ನು ನೋಡಿದ್ದು, ನನಗೆ ಬಹಳ ನೋವಾಗಿರುತ್ತದೆ. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಲಾಗಿರುತ್ತದೆ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತವಾದಂತಹ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಾನು ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ. ಈ ಘಟನೆಗೆ ಸಂಬಂಧಪಟ್ಟಂತೆ, ಎಷ್ಟು ಜನರನ್ನು ಅರೆಸ್ಟ್ ಮಾಡಲಾಗಿದೆ ಮತ್ತು ಅವರ ವಿರುದ್ಧ ಯಾವ ಸೆಕ್ಷನ್ ಹಾಕಲಾಗಿದೆ ಎಂಬ ಬಗ್ಗೆ ವರದಿಯನ್ನು ನೀಡಬೇಕೆಂದು ಸಹ ಸೂಚನೆ ನೀಡಿರುತ್ತೇನೆ. ಆ ವರದಿಯನ್ನು ತರಿಸಿಕೊಂಡು ಮಾನ್ಯ ಸದಸ್ಯರಿಗೂ ಸಹ ಒಂದು ಪ್ರತಿಯನ್ನು ಕಳುಹಿಸಿಕೊಡುತ್ತೇನೆ.

ವೈಸ್ ಛೀಮನ್:- ಮಾನ್ಯ ಸಚಿವರೇ, ಇದು ಬಹಳ ಗಂಭೀರವಾದ ವಿಚಾರ ಮಾತ್ರವಲ್ಲ. ಇಂತಹ ಘಟನೆಗಳು ಕರ್ನಾಟಕದಂತಹ ರಾಜ್ಯದಲ್ಲಿ ನಡೆಯಬಾರದು. ಆ ನಿಟ್ಟಿನಲ್ಲಿ ಅದರ ಸಾಮಾಜಿಕ ಕಾರಣ ಅಥವಾ ಇಂತಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಕಾರ್ಯಪ್ರವೃತ್ತರಾಗಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಿ) ವಿಷಯ:- ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಟಿಪ್ಪು ಸುಲ್ತಾನರವರ ಚರಿತ್ರೆ

ಬಗ್ಗೆ ಹಲವಾರು ಸಂಗತಿಗಳನ್ನು ತೆಗೆದು ಹಾಕುತ್ತಿರುವ ಬಗ್ಗೆ

- - -

ಶ್ರೀ ಸಅಲಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಮೈಸೂರು ಹುಲಿ ಎಂದೇ ಪ್ರಖ್ಯಾತವಾಗಿರುವ ಟಿಪ್ಪು ಸುಲ್ತಾನರವರ ಚರಿತ್ರೆಯ ಹಲವಾರು ವಿಷಯಗಳನ್ನು ತೆಗೆದು ಹಾಕುತ್ತಿರುವ ಸಂಗತಿಯು ಸಾರ್ವಜನಿಕವಾಗಿ ಮಹತ್ವವಾದ್ದರಿಂದ, ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ಕೋರುತ್ತೇನೆ.

ದೂರ ದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ, ಪ್ರಗತಿಪರ ಆಡಳಿತಗಾರರಾಗಿ, ಬ್ರಿಟಿಷರೊಂದಿಗೆ ಯುದ್ಧಗಳನ್ನು ಮಾಡಿ, ಸ್ವಾತಂತ್ರ್ಯಕ್ಕಾಗಿ ರಣಾಂಗಣದಲ್ಲಿ ಹೋರಾಡುತ್ತಲೇ ಮಡಿದ ಭಾರತದ ಮೊದಲ ರಾಜ, ವೀರ ಸೇನಾನಿ, ಮೈಸೂರು ಹುಲಿ ಎಂದು ಪ್ರಖ್ಯಾತಿಯಾಗಿದ್ದ ಟಿಪ್ಪು ಸುಲ್ತಾನರವರ ಇತಿಹಾಸವನ್ನು ನಮ್ಮ ನಾಡಿನ ಮಕ್ಕಳಿಗೆ ತಿಳಿಸುವುದು ಹಾಗೂ ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆದ್ದರಿಂದ, ನಿರ್ದಿಷ್ಟ ಸಮಾಜವನ್ನು ಗುರಿಯಾಗಿಸಿಕೊಂಡು ತಯಾರು ಮಾಡಿರುವ ಈ ವರದಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ಬದಲಿಸುವಂತೆ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಸಅಲಂ ಅಹಮದ್‌ರವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ನಂತರ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೭. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ

ಹೇಳಿಕೆಗಳು

ಅ) ವಿಷಯ:- ಆಧಾರ ದತ್ತಾಂಶಗಳನ್ನು ಸಂಗ್ರಹಿಸಿರುವ ಕಂಪ್ಯೂಟರ್

ಚಿಪ್ಪುಗಳು ಕಳುವಾಗಿರುವ ಬಗ್ಗೆ

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗೃಹ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಜಿ. ವೆಂಕಟೇಶ್‌ವರವರು ದಿನಾಂಕ: 21.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಸದನದಲ್ಲಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ವಿಷಯ:- ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿರುವ ಟೋಲ್‌ಗಳಲ್ಲಿ ಗಣ್ಯರ
ವಾಹನಗಳಿಗೆ ಆಗುತ್ತಿರುವ ಅಡಚಣೆ ಬಗ್ಗೆ

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಲೋಕೋಪಯೋಗಿ ಸಚಿವರ
ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಶಾಂತಾರಾಮ್ ಬುಡ್ಡೆ ಸಿದ್ದಿ ಅವರು ದಿನಾಂಕ:
22.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಸದನದಲ್ಲಿ
ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ರಾಜ್ಯ ಸರ್ಕಾರದ ಉಗ್ರಾಣ ನಿಗಮಕ್ಕೆ ರೈತ ಕಣಜ ಯೋಜನೆ

ಪೂರ್ಣಗೊಳ್ಳದೇ ಇರುವ ಬಗ್ಗೆ

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಸಹಕಾರ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎ. ತಿಪ್ಪೇಸ್ವಾಮಿ ಅವರು ದಿನಾಂಕ: 24.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:- ಪಾವಗಡದ ಅಪಘಾತದ ಹಿನ್ನೆಲೆಯಲ್ಲಿ ಬೆಳಗ್ಗೆ ಮತ್ತು ಪೀಕ್

ಅವರೊಂದಿಗೆ ಸರ್ಕಾರಿ ಬಸ್‌ಗಳ ಟ್ರಿಪ್ ಹೆಚ್ಚು ಮಾಡುವ ಬಗ್ಗೆ

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ. ಹರೀಶ್ ಕುಮಾರ್ ಅವರು ದಿನಾಂಕ: 24.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಸದನದಲ್ಲಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಕರ್ನಾಟಕ ಧನವಿನಿಯೋಗ ವಿಧೇಯಕ, 2022

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಜೆ.ಸಿ. ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2022ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕ, 2022 ನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದೊಂದು ಗಂಭೀರವಾದಂತಹ ವಿಷಯವಾಗಿದೆ. ಇದು ಪ್ರತಿ ವರ್ಷ ನಡೆಯುವಂತಹ ವಿಚಾರ. ಇಂತಹ ಒಂದು ಗಂಭೀರವಾದಂತಹ ವಿಚಾರವನ್ನು ಕಾರ್ಯಕಲಾಪ ಪಟ್ಟಿಯಲ್ಲಿ ತಂದಿದ್ದರೆ, ನಾವು ಆ ವಿಷಯದ ಮೇಲೆ ಇವೊತ್ತಿನ ದಿವಸ ಸಂಪೂರ್ಣವಾಗಿ ಚರ್ಚೆ ಮಾಡಿ ಆ ವಿಧೇಯಕವನ್ನು ಪಾಸ್ ಮಾಡಿಕೊಡಬಹುದಾಗಿತ್ತು. ಈಗ ನಾವು ಆ ವಿಧೇಯಕವನ್ನು ಪಾಸ್ ಮಾಡಿಕೊಡುವುದಿಲ್ಲವೆಂದು ಹೇಳುತ್ತಿಲ್ಲ. ಈ ವಿಧೇಯಕವನ್ನು ಪಾಸ್ ಮಾಡಿಕೊಡುವುದು ಅನಿವಾರ್ಯವಾಗಿರುತ್ತದೆ. ಹಾಗಾಗಿ, ನಾವು ಅದನ್ನು ಪಾಸ್ ಮಾಡಿಕೊಡುತ್ತೇವೆ. ಆದರೆ, ಇದು ಒಂದು ಕೆಟ್ಟ ಸಂಪ್ರದಾಯ. ಇದು ಆಗಬಾರದು. ಮಾನ್ಯ ಮುಖ್ಯಮಂತ್ರಿಗಳು ಈ ಸದನಕ್ಕೆ ಬಂದು, ವಿಧೇಯಕವನ್ನು ಮಂಡಿಸಬೇಕಾಗಿತ್ತು. ಮಾನ್ಯ ಕಾನೂನು ಸಚಿವರು ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ವಿಧೇಯಕ ಮಂಡಿಸುತ್ತಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ, ಈ ರೀತಿಯ ಕೆಟ್ಟ ಸಂಪ್ರದಾಯಗಳು ಈ ಸದನದಲ್ಲಿ ಬರಬಾರದು. ಇನ್ನು ಮುಂದೆ ಈ ರೀತಿಯ ಸಂಪ್ರದಾಯಗಳು ಆಗಬಾರದೆಂದು ತಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೂಲಕ ಸರ್ಕಾರದ ಗಮನಕ್ಕೆ ತರುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಇದು ಧನವಿನಿಯೋಗ ಆಗಿರುವುದರಿಂದ ಈ ವಿಧೇಯಕವನ್ನು ಪಾಸ್ ಮಾಡಿಕೊಡುವುದು ಅನಿವಾರ್ಯವಾಗಿದೆ. ನಾವು ಅದನ್ನು ಪಾಸ್ ಮಾಡಲೇಬೇಕು. ಈ ಬಗ್ಗೆ ಸ್ವಲ್ಪ ಚರ್ಚೆ ಮಾಡಿ, ಪಾಸ್ ಮಾಡಿದ್ದರೆ ಅನುಕೂಲವಾಗುತ್ತಿತ್ತು. ನಿನ್ನೆಯ ದಿವಸ ಕಾರ್ಯಕಲಾಪ ಪಟ್ಟಿಯಲ್ಲಿ ನಮಗೆ ಬಂದಿರಲಿಲ್ಲ. ನಿನ್ನೆಯ ದಿವಸ ವಿಧೇಯಕವನ್ನು ಈ ಸದನದಲ್ಲಿ ಮಂಡಿಸಿದ್ದಾರೆ ನಿಜ. ಆದರೆ, ಕಾರ್ಯಕಲಾಪ ಪಟ್ಟಿಯಲ್ಲಿ ಬಂದಿದ್ದರೆ, ಚರ್ಚೆ ಮಾಡುವುದಕ್ಕೆ ನಾವು ಸಹ ತಯಾರಾಗಿ ಬರುತ್ತಿದ್ದೆವು. ಆದರೆ, ಇವೊತ್ತಿನ ದಿವಸ ಪೂರಕ ಕಾರ್ಯಕಲಾಪ ಪಟ್ಟಿಯಲ್ಲಿ ಈ ವಿಷಯ ತಂದಿರುವುದು ಕೆಟ್ಟ ಸಂಪ್ರದಾಯ. ಇದು ಆಗಬಾರದು. ಈ ವಿಚಾರದ ಬಗ್ಗೆ ನಮ್ಮ ವಿರೋಧ ಪಕ್ಷದಿಂದ ಕೆಲವು ಸದಸ್ಯರು ಮಾತನಾಡುತ್ತಾರೆ. ಅದಕ್ಕೆ ತಾವು ಅವಕಾಶ ನೀಡಬೇಕು.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಧನವಿನಿಯೋಗ ವಿಧೇಯಕವನ್ನು ಪಾಸ್ ಮಾಡಲೇಬೇಕು. ಅದರ ಬಗ್ಗೆ ನಮ್ಮದು ಯಾವುದೇ ತಕರಾರು ಇರುವುದಿಲ್ಲ. ಆದರೆ, ನಾನು ಕಳೆದ 22 ವರ್ಷದಿಂದ ಈ ಮನೆಯ ಸದಸ್ಯನಾಗಿದ್ದೇನೆ. ಪ್ರತಿ ಸಾಲಿನಲ್ಲಿಯೂ ಸಹ ಮಾನ್ಯ ಮುಖ್ಯಮಂತ್ರಿಗಳೇ ಈ ವಿಧೇಯಕವನ್ನು ಎರಡೂ ಸದನಗಳಲ್ಲಿ ಪಾಸ್ ಮಾಡಿಕೊಂಡು ಬಂದಿರುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಇರಲೇಬೇಕು ಎಂಬ ನಿಯಮ ಏನು ಇರುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ಮಾನ್ಯ ಸಚಿವರು ಕೂಡ ಇದನ್ನು ಮಂಡನೆ ಮಾಡಬಹುದು. ಆದರೆ, ವಿಧಾನಸಭೆಯಲ್ಲಿ ಧನವಿನಿಯೋಗ ವಿಧೇಯಕವನ್ನು ಮಂಡನೆ ಮಾಡಿ, ನಂತರ ಅದಕ್ಕೆ ಅನುಮೋದನೆ ಪಡೆದ ನಂತರ, ನಿನ್ನೆಯ ದಿವಸವೇ ಈ ಸದನದ ಕಾರ್ಯಕಲಾಪ ಪಟ್ಟಿಯಲ್ಲಿಯೇ ತಾವು ನಮಗೆ ಕಳುಹಿಸಿಕೊಟ್ಟಿದ್ದರೆ, ಈ ವಿಧೇಯಕದ ಮೇಲೆ ಚರ್ಚೆ ಮಾಡುವುದಕ್ಕೆ ತಯಾರಾಗಿ ಬಂದು ಚರ್ಚೆ ಮಾಡಬಹುದಾಗಿತ್ತು. ಆದರೆ, ಈಗ ಪೂರಕ ಕಾರ್ಯಸೂಚಿ ಪಟ್ಟಿಯಲ್ಲಿ ಸದನ ಪ್ರಾರಂಭವಾದ ನಂತರ, ಈ ಧನವಿನಿಯೋಗ ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಇಂತಹ ಸಂಪ್ರದಾಯಗಳು ಶಾಸನಸಭೆಯಲ್ಲಿ ಆಗಬಾರದು. ಏಕೆಂದರೆ, ಇದು ರಾಜ್ಯದ ಸಮಗ್ರ ಆಡಳಿತ ಮತ್ತು ನಿರ್ವಹಣೆ ಮತ್ತು ಅಭಿವೃದ್ಧಿಗೆ ಪೂರಕವಾದಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿಧೇಯಕವಾಗಿರುತ್ತದೆ. ನಾವು ಒಂದು ರೂಪಾಯಿ ಹಣ ಖರ್ಚು ಮಾಡಬೇಕೆಂದರೆ, ಈ ವಿಧೇಯಕವನ್ನು ಪಾಸ್ ಮಾಡಲಾಗುವೆಂದರೆ, ಯಾವುದೇ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ. ಇಂತಹ ಒಂದು ಮಹತ್ವದ ವಿಧೇಯಕವನ್ನು ನಾವು ಪಾಸ್ ಮಾಡುವಾಗ ಕ್ರಮಬದ್ಧವಾಗಿ ಕಾರ್ಯಸೂಚಿಯಲ್ಲಿ ತಂದು, ಪಾಸ್ ಮಾಡಬೇಕಾಗಿತ್ತು. ಇನ್ನು ಮುಂದೆ ಈ ರೀತಿಯ ಸಂಪ್ರದಾಯಗಳು ಆಗಬಾರದು ಎನ್ನುವುದು ನನ್ನ ಸಲಹೆ.

ವೈಸ್ ಛೀಮನ್:- ಸರ್ಕಾರ ಮಾನ್ಯ ಸದಸ್ಯರ ಭಾವನೆಯನ್ನು ಗಮನಿಸಬೇಕು.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಭಾರತ ಸಂವಿಧಾನದ ಆರ್ಟಿಕಲ್ 205 (1)(ಎ)ರ ಪ್ರಕಾರ, additional expenditure ಇದೆ. ಅಂದರೆ ಮೊದಲು ನಾವು ಏನು ಖರ್ಚು ಮಾಡುತ್ತೇವೆಂದು ಪರಿಶೀಲನೆಯನ್ನು ಮಾಡಿರಲಿಲ್ಲ, ಎಲ್ಲ ಹಣ ಕಡಿಮೆ ಆಗಿದೆ ಮತ್ತು ಘೋಷಣೆ ಮಾಡಿರುವ ಯಾವ ಯೋಜನೆಗಳನ್ನು ಜಾಲನೆಗೆ ತರಲಿಲ್ಲ. ಅದರ ಬಗ್ಗೆ ತಾವು Supplementary Estimates ಇವೊತ್ತಿ ದಿವಸ ಮಂಡಿಸಿದ್ದಾರೆ ಹಾಗೂ ಸದರಿ ವಿಧೇಯಕ ಕೆಳಮನೆಯಲ್ಲಿ ಪಾಸ್ ಆಗಿರುತ್ತದೆ. ಅದೇ ರೀತಿ ಮೇಲ್ಮನೆಯಲ್ಲಿ ಪಾಸ್ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಆದರೆ, ಇವೊತ್ತಿನ ದಿವಸ Supplementary Estimates ನಲ್ಲಿ ಬಹಳ ವಿಶೇಷತೆ ಇದೆ. ಅದೇನೆಂದರೆ, ಇಷ್ಟು ವರ್ಷದಲ್ಲ ಅತಿ ಹೆಚ್ಚು ಗಾತ್ರದ Supplementary Estimates ನ್ನು ಈ ಸದನದಲ್ಲಿ ಮಂಡನೆ ಮಾಡಿದ್ದಾರೆ. ಇದರಲ್ಲಿ ವಿಶೇಷವಾಗಿ ಕೆಲವು ಜಿ.ಎಸ್.ಟಿ. ಪರಿಹಾರ ಲೋನ್ ಮುಖಾಂತರ ಬಂದಿರುತ್ತದೆ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾಗಿರುವ ಹಣ ಕೊಟ್ಟಿರುವುದಿಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದಂತಹ ಹಣವನ್ನು ಲೋನ್ ಮುಖಾಂತರ ಅದನ್ನು ತೆಗೆದುಕೊಂಡು...

ವೈಸ್ ಛೀಮನ್:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, actually, ಮಾನ್ಯ ಸಚಿವರು ವಿಧೇಯಕದ ಮೇಲೆ ವಿವರಣೆ ಕೊಟ್ಟ ನಂತರ, ತಮಗೆ ಅವಕಾಶ ನೀಡಬೇಕು. ಆದರೆ, ಮಾನ್ಯ ಸಚಿವರು ತಮ್ಮ ಮಾತುಗಳನ್ನು ಕೇಳುವ ಸೌಜನ್ಯ ತೋರಿರುತ್ತಾರೆ. ಏಕೆಂದರೆ, ತಾವು ವಿಧೇಯಕದ ಮೇಲೆ ವಿವರಕ್ಕೆ ಹೋಗುತ್ತಿದ್ದೀರಿ. ಹಾಗಾಗಿ, ಮಾನ್ಯ ಸಚಿವರು ಮೊದಲು ವಿಧೇಯಕದ ಮೇಲೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿವರಣೆ ನೀಡಲಿ. ಆ ನಂತರ ತಮಗೆ ಏನಾದರೂ ಸ್ಪಷ್ಟೀಕರಣ ಕೇಳುವುದು ಇದ್ದರೆ ತಮಗೆ ಅವಕಾಶ ನೀಡುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಆಯಿತು. ಮಾನ್ಯ ಸಚಿವರು ಮಾತನಾಡಿದ ನಂತರ ನಾನು ಮಾತನಾಡುತ್ತೇನೆ. ಅದರಲ್ಲಿ ನನ್ನ ಅಭ್ಯಂತರವೇನು ಇಲ್ಲ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್‌ರವರು ಹಾಗೂ ಮಾನ್ಯ ಮರಿತಿಬ್ಬೇಗೌಡರವರು ಮಾತನಾಡಿದ್ದರಲ್ಲಿ ಟಿಕ್ಸಿಕಲ್ ಇಶ್ಯೂ ಇದೆ ಎಂದು ನಾನು ಕಾದಿರುತ್ತೇನೆ. ಆದರೆ, ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಹೆಚ್ಚಿನ ವಿವರಣೆಗೆ ಹೋಗಿರುತ್ತಾರೆ.

ವೈಸ್ ಛೇರ್ಮನ್:- ನಾನು ಸಹ ಅದೇ ರೀತಿ ಭಾವಿಸಿರುತ್ತೇನೆ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಸದನ ಒಪ್ಪಿದರೆ ನಾನು ವಿಧೇಯಕದ ಮೇಲೆ ವಿವರಣೆ ನೀಡುವುದಕ್ಕೆ ಬಯಸುತ್ತೇನೆ. ಈ ವರ್ಷ ನಮ್ಮ ಸರ್ಕಾರ ಬಹಳ ದೊಡ್ಡ ಗಾತ್ರದ Supplementary Estimates ತಮ್ಮ ಮುಂದೆ ಇಟ್ಟಿರುತ್ತದೆ. ಇದಕ್ಕೆ ಕಾರಣ ಕೂಡ ತಾವು ಪ್ರಶಂಶಿಸುತ್ತೀರೆಂದು ನಾವು ಭಾವಿಸಿರುತ್ತೇವೆ. ಏಕೆಂದರೆ, ಸರ್ಕಾರಕ್ಕೆ ರೆವಿನ್ಯೂ ಮತ್ತು ಇನ್‌ಕಮ್ ಜಾಸ್ತಿಯಾಗಿ ಸುಮಾರು 27 ಸಾವಿರ ಕೋಟಿ ರೂಪಾಯಿ ಹಣವನ್ನು ಬೇರೆ ಬೇರೆ ಬಾಜಿನಲ್ಲಿ ಖರ್ಚು ಮಾಡುವುದಕ್ಕೆ ಶಕ್ತಿ ಬಂದಿರುತ್ತದೆ. ನಾವು ಒರಿಜಿನಲ್ ಬಜೆಟ್ ಮಂಡನೆಗೆ ಇಟ್ಟಾಗ ಏನು anticipate ಮಾಡಿದ್ದೇವೆ, ಅದರಲ್ಲಿ ಸ್ವಲ್ಪ conservative ಆಗಿ ಮಾಡಿದ್ದೇವೆ. ನಮಗೆ ಕೋವಿಡ್ ಹೆಚ್ಚಾದ ಪರಿಣಾಮ ಇನ್‌ಕಮ್ ಕಡಿಮೆ ಆಗಬಹುದೆಂಬ ಕಾರಣದಿಂದ ಕೆಲವು ಬಾಜುಗಳಲ್ಲಿ ಸ್ವಲ್ಪ ಕಡಿಮೆ ಎಸ್ಟಿಮೇಟ್ ಅನ್ನು ಇಲಾಖೆಯವರು ಕಟ್ಟುನಿಟ್ಟಾಗಿ ಮಾಡಿದ್ದರು. ಇವೊತ್ತಿನ ದಿವಸ ತಮ್ಮ ಮುಂದೆ ಇರುವ ಧನವಿನಿಯೋಗ ವಿಧೇಯಕದಲ್ಲಿ 3-4 ಪ್ರಮುಖವಾದ ಅಂಶಗಳು ಇರುತ್ತವೆ. ಮೊದಲನೆಯದಾಗಿ, ಕೇಂದ್ರ ಸರ್ಕಾರದಿಂದ ಬರಬೇಕಾದ ವಿವಿಧ ಬಾಜುಗಳಲ್ಲಿ ಬರಬೇಕಾದ ಹಣ ಜಾಸ್ತಿಯಾಗಿರುತ್ತದೆ. ಅದರ ವಿವರಣೆಯನ್ನು ನಾನು ನಂತರ ಓದುತ್ತೇನೆ. ಎರಡನೆಯದಾಗಿ, ನಾವು ರಾಜ್ಯದ ಹಣಕಾಸು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆಯನ್ನು ಇವೊತ್ತಿನ ದಿವಸ ಶ್ಲಾಘಿಸಬೇಕಾಗುತ್ತದೆ. ಏಕೆಂದರೆ, ನಮಗೆ ಈ ವರ್ಷ ರೆವೆನ್ಯೂ ಕಲೆಕ್ಷನ್ ಸಹ ಜಾಸ್ತಿಯಾಗಿರುತ್ತದೆ. (ಮುಂದು)

(634) 25.03.2022 12.10 ವೈಎಲ್-ಎಕೆ

ಶ್ರೀ ಜಿ.ಸಿ.ಮಾಧುಸ್ವಾಮಿ (ಮುಂದು):-

ಸುಮಾರು 10,700 ಕೋಟಿ ರೂಪಾಯಿಗಳಷ್ಟು ಆದಾಯ ಸಂಗ್ರಹಣೆ ಸಹ ನಿರೀಕ್ಷೆಗಿಂತ ಹೆಚ್ಚಾಗಿಯೇ ಜನರೇಟ್ ಆಗಿದ್ದು, ಆ ಹಣವನ್ನು ಸಹ ಖರ್ಚು ಮಾಡಬೇಕಾಗಿದೆ. ಬಹುತೇಕವಾಗಿ ಶೇಕಡ 10 ರಷ್ಟು ನಿರೀಕ್ಷೆಗಿಂತ ಜಾಸ್ತಿ ನಾವು receipts develop ಮಾಡಿಕೊಂಡು ಹೋದ ಪ್ರಯುಕ್ತ ಎಲ್ಲೆಲ್ಲ ಹಣದ ಕೊರತೆ ಇತ್ತು, ಅವುಗಳಿಗೆ ಬಜೆಟ್‌ನಲ್ಲಿ ಅನುವು ಮಾಡಲು ಸಾಧ್ಯವಾಗಿರಲಿಲ್ಲ ಮತ್ತು ಯಾವ್ಯಾವ ಆದ್ಯತಾನುಸಾರ ಯೋಜನೆಗಳಿತ್ತು, ಯಾವುದಕ್ಕೆ ಭರವಸೆ ನೀಡಲಾಗಿತ್ತು, ಆ ಕಡೆಗೆ ಪೂರಕ ಅಂದಾಜನ್ನು ಡೈವರ್ಲ್ ಮಾಡಿ, ಈ ವರ್ಷದಲ್ಲ ಖರ್ಚು ಮಾಡಬೇಕೆಂದು ಈ ಧನವಿನಿಯೋಗ ವಿಧೇಯಕವನ್ನು ಜಾರಿಗೆ ತಂದಿದ್ದೇನೆ. ಅದರ ಸಂಪೂರ್ಣ ವಿವರವನ್ನು ಸಹ ಹೇಳಬಯಸುತ್ತೇನೆ. ವಾಣಿಜ್ಯ ತೆರಿಗೆಯಲ್ಲಿ 63,765 ಕೋಟಿ ರೂಪಾಯಿಗಳ ನಿರೀಕ್ಷೆ ಮಾಡಲಾಗಿತ್ತು, ಆದರೆ, ಅದರಲ್ಲಿ 69,349 ಕೋಟಿ ರೂಪಾಯಿ ಜನರೇಟ್ ಆಗಿ, 5,584 ಕೋಟಿ ರೂಪಾಯಿಗಳು ನಿರೀಕ್ಷೆಗಿಂತ ಹೆಚ್ಚು ಬಂದಿದೆ. ಅಬಕಾರಿ ತೆರಿಗೆಯಲ್ಲಿ ಸಾವಿರದ ಮುನ್ನೂರ ತೊಂಭತ್ತಾರು ಕೋಟಿ ರೂಪಾಯಿ ಹೆಚ್ಚು ತೆರಿಗೆ ಬಂದಿದೆ. Stamps and Registration ನಲ್ಲಿ ರೂ.600 ಕೋಟಿ ಬಂದಿದೆ. ತೆರಿಗೆಯೇತರದಿಂದ ರೂ.742 ಕೋಟಿ ಹೆಚ್ಚಾಗಿ ಬಂದಿದೆ.

ಹಾಗೆಯೇ ಕೇಂದ್ರ ಸರ್ಕಾರ ನೀಡಬೇಕಾದ ತೆರಿಗೆ ಪಾಲನ ಹಣವೇನಿತ್ತು, ಅದರಿಂದ 24,273 ಕೋಟಿ ರೂಪಾಯಿಗಳು ಬರುತ್ತದೆ ಎಂದು ಭಾವಿಸಿದ್ದೆವು. ಆದರೆ, ನಮ್ಮ ಪುಣ್ಯಕ್ಕೆ 27,145 ಕೋಟಿ ರೂಪಾಯಿ ಬಂದಿದ್ದು, 2,872 ಕೋಟಿ ರೂಪಾಯಿ ಜಾಸ್ತಿ ಇಟ್ಟಿದ್ದೇವೆ. Grant-in-aid, centrally aided schemes ನಿಂದ ಬರಬೇಕಾದ ಸಹಾಯಧನ ಏನಿದೆ, ಅದರಿಂದ 15,538 ಕೋಟಿ ರೂಪಾಯಿಗಳ ನಿರೀಕ್ಷೆ ಮಾಡಿದ್ದೆವು. ಆದರೆ, 17,741 ಕೋಟಿ ರೂಪಾಯಿಗಳಷ್ಟು ಹೆಚ್ಚು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಣವನ್ನು ತೆಗೆದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚುವರಿಯಾಗಿ 2,203 ಕೋಟಿ ರೂಪಾಯಿ ಆಗಿದೆ. ಹಾಗೆಯೇ ಜಿ.ಎಸ್.ಟಿ. ಪರಿಹಾರ ಏನು ಕೊಡಬೇಕಾಗಿತ್ತು, ಅದರಲ್ಲಿ ಸಹ 12,708 ಕೋಟಿ ರೂಪಾಯಿಗಳ ನಿರೀಕ್ಷೆ ಮಾಡಿದ್ದೆವು. ಜೊತೆಗೆ ಜಿ.ಎಸ್.ಟಿ. ಪರಿಹಾರ ಜಾಸ್ತಿ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಸಹ ಇತ್ತು ಹಾಗೂ ಈ ಸಂದನದಲ್ಲೆಯೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬೇಕೆಂದು ಬಹಳಷ್ಟು ಚರ್ಚೆಯಾಗಿತ್ತು. ಇತ್ಯಾದಿಗಳ ಖಾತೆಗಳ ಸಮಾಲೋಚನೆ ಮಾಡಿ, ಅಂತಿಮವಾಗಿ ಕೇಂದ್ರ ಸರ್ಕಾರವು 27,085 ಕೋಟಿ ರೂಪಾಯಿಗಳಷ್ಟು ಜಿ.ಎಸ್.ಟಿ. ಪರಿಹಾರ ನೀಡಿದೆ. As you rightly said, ಇದರಲ್ಲಿ loan component ಸಹ ಇದೆ, ಇಲ್ಲವೆಂದು ನಾನು ಹೇಳುವುದಿಲ್ಲ. In no way it affects the financial position of the state. ಮುಂದೆ ಬರುವಂಥ ಜಿ.ಎಸ್.ಟಿ. ಸೆಸ್‌ನಲ್ಲಿ ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡಿಕೊಳ್ಳಬೇಕಾಗುತ್ತದೆ. ನಾವೇನು discharge ಮಾಡಬೇಕಾದ liability ಇಲ್ಲ. ನಾವು ಸಹ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ, “ಬಹಳ ಕಷ್ಟದಲ್ಲಿದ್ದೇವೆ, ಜಿ.ಎಸ್.ಟಿ. ಪರಿಹಾರ ನೀಡಬೇಕು, ಏತಕ್ಕೆ ಜಿ.ಎಸ್.ಟಿ. ಪರಿಹಾರ ನೀಡುತ್ತಿಲ್ಲ” ಎಂದು ಕೇಳಿದಕ್ಕಾಗಿ ಇಷ್ಟರ ಮಟ್ಟಿಗೆ ಅನುಕೂಲವಾಗಿತ್ತು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, loan component ಏನೆಂದು ಹೇಳಿ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆ):- ಮಾನ್ಯ ಸಭಾಪತಿಯವರೇ, ಇವತ್ತು ಜಿ.ಎಸ್.ಟಿ. ಯಿಂದ ಸೆಸ್ ಪರಿಹಾರ ನೀಡಿದ್ದು, ಈ ಹಿಂದೆಯೇ loan raise ಮಾಡಿಕೊಳ್ಳಿ ಎಂದು ಹೇಳಿದರು. ಈ ಮೊದಲು ವಿರೋಧ ಪಕ್ಷದ ನಾಯಕರು ಸಹ ಶೇಕಡ 25 ರಷ್ಟು ಇರುವುದನ್ನು ಶೇಕಡ 27 ರಷ್ಟು ಮಾಡಬೇಕೆಂದು ಹೇಳಿದರು. ನಾವು ಸಹ 12,708 ಕೋಟಿ ರೂಪಾಯಿಗಳ ಜಿ.ಎಸ್.ಟಿ. ಪರಿಹಾರ ನೀಡಬಹುದೆಂದು ಭಾವಿಸಿದ್ದೆವು. Loan raise ಮಾಡುವುದನ್ನು ಸೇರಿಸಿ, 27,085 ಕೋಟಿ ರೂಪಾಯಿಗಳಷ್ಟು ಜಿ.ಎಸ್.ಟಿ. ಪರಿಹಾರ ನೀಡಿದ್ದು, 1,350 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ನೀಡಿರುವುದರಿಂದ ನಮ್ಮ ಆರ್ಥಿಕ ಸಮಸ್ಯೆ ಸ್ವಲ್ಪ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಟ್ಟಿಗೆ ಸುಧಾರಣೆ ಆಗುತ್ತದೆ. ನಿನ್ನೆ ದಿವಸ ವಿರೋಧ ಪಕ್ಷದವರು ಮಾತನಾಡುವಾಗ “ಒಂದು ಸಲ ಸರ್ಕಾರದಲ್ಲ ಬಜೆಟ್ ಇಟ್ಟ ಮೇಲೆ ಇಷ್ಟೊಂದು additional resources create ಆಗುವುದು” ಎಂದು ಶ್ಲಾಘಿಸಿದರು. Loan component 18000 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ನಾನು ಸ್ಪಷ್ಟಪಡಿಸುವುದೇನೆಂದರೆ, ಕೇಂದ್ರ ಸರ್ಕಾರವೇ ಮುಂದಿನ ವರ್ಷದಲ್ಲಿ discharge ಮಾಡಿಕೊಳ್ಳುತ್ತಾರೆ. ರಾಜ್ಯದ ಹೆಸರಿನಲ್ಲಿ ಕೇಂದ್ರ ಸರ್ಕಾರವು raise ಮಾಡಿ, ಸೆಸ್ ಮೇಲೆ ಲೋನ್ ನೀಡಿದ್ದಾರೆ. ಹಾಗಾಗಿ ಆ ಹಣವನ್ನು reappropriate ಮಾಡುವುದು, ತಮ್ಮ ಮುಂದೆ ತರಬೇಕಾಗಿರುವುದು ಸರ್ಕಾರದ ಕೆಲಸವೆಂದು ಭಾವಿಸಿ, ಇವತ್ತಿನ ದಿವಸ supplementary demands ಅನ್ನು ತಂದು ಇಟ್ಟಿದ್ದೇವೆ. ಪೂರಕ ಅಂದಾಜನ್ನು ಯಾವುದಕ್ಕೆ ಖರ್ಚು ಮಾಡಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಪುಸ್ತಕದಲ್ಲಿ ಪಟ್ಟಿ ತಯಾರಿಸಲಾಗಿದೆ.

ಬಹಳ ಒತ್ತನ್ನು ಕೆಲವು sectors ಗೆ ಈ ಪೂರಕ ಅಂದಾಜಿನಲ್ಲಿ ಖರ್ಚಿಗಾಗಿ ನೀಡಿದ್ದೇವೆ. ಬಹುಪಾಲು ಜಲಸಂಪನ್ಮೂಲ ಇಲಾಖೆಗೆ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ಇನ್ನಿತರಗಳಿಗೆ ಅಂದರೆ ಸಜ್ಜಿಡಿ 5,000 ಕೋಟಿ ರೂಪಾಯಿ ಹೋಗುತ್ತದೆ. ಹಾಗಾಗಿ 27,000 ಕೋಟಿ ರೂಪಾಯಿಗಳಿಗೆ ಸಂಬಂಧಿಸಿದಂತೆ ಪೂರಕ ಅಂದಾಜು ಪಟ್ಟಿಯಲ್ಲಿ ತೋರಿಸಲಾಗಿದ್ದು, ಅದರಂತೆ ಖರ್ಚು ಮಾಡಲಾಗುತ್ತದೆ. ರಾಜ್ಯಕ್ಕೆ ಅಷ್ಟು ಹಣ ಬರುತ್ತದೆ ಎಂದು ನಾವು ಯಾರು ನಿರೀಕ್ಷೆ ಮಾಡಿರಲಿಲ್ಲ. ನಾವು ಎಸ್ಟಿಮೇಟ್ ಮಾಡುವ ಸಂದರ್ಭದಲ್ಲಿ ಸಹ ಇಷ್ಟೊಂದು ಹಣ ಸಂಗ್ರಹವಾಗುತ್ತದೆ, receipts ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಇಂತಹ ಕಷ್ಟದ ಕಾಲದಲ್ಲಿ ಸ್ವಲ್ಪ ಮಟ್ಟಿಗಾದರೂ ease out ಆಗುವಂಥಹ ಪರಿಷ್ಕಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರವು ನಮ್ಮ ನೆರವಿಗೆ ಬಹಳಷ್ಟು ಮುಟ್ಟಿಗೆ ಬಂದಿದೆ. ಹಾಗಾಗಿ ಎಸ್ಟಿಮೇಟ್ ಏನಿದೆ, ಅದನ್ನು ಒಳ್ಳೆಯದಕ್ಕಾಗಿ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಬೇರೆ ಬೇರೆ ಇಲಾಖೆಗಳಿಗೆ ಎಲ್ಲೆಲ್ಲ ಹಣ provide ಮಾಡಬಹುದಾಗಿತ್ತು, ಅಂತಹ ಇಲಾಖೆಗಳಿಗೂ ಹಣ ನೀಡಲು ಸಾಧ್ಯವಾಗಿದೆ ಎಂದು ಹೇಳುತ್ತಾ, ಈ ವಿಧೇಯಕದ ಮೇಲೆ ವಿರೋಧ ಪಕ್ಷದವರು ಚರ್ಚೆ ಮಾಡಬಹುದು. ಆದರೆ, ನಮ್ಮ ದೃಷ್ಟಿಯಲ್ಲಿ ಈ ಪೂರಕ ಅಂದಾಜನ್ನು ಸದನ ಶ್ಲಾಘಿಸಬೇಕಾದಂಥದಾಗಿದೆ. ನಿನ್ನೆ ದಿವಸ ಸಹ ವಿಧಾನಸಭೆಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ವಿಧೇಯಕದ ಮೇಲೆ ಚರ್ಚೆ ಮಾಡುವಾಗ ಒಳ್ಳೆಯ ಕೆಲಸವಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಇಲಾಖೆಯವರನ್ನು ಸಹ ಶ್ಲಾಘಿಸಬೇಕಾಗುತ್ತದೆ. ಏಕೆಂದರೆ, pilferage cut ಮಾಡಿದ್ದಾರೆ. ಸೆಪ್ಟೆಂಬರ್ ಮಾಹೆಯಿಂದ ಇಲ್ಲಯವರೆಗೂ ಕೋವಿಡ್-19 ನಿಂದಾಗಿ ನಮ್ಮ ರಾಜ್ಯ ತುಂಬಾ ಕಷ್ಟವನ್ನು ಅನುಭವಿಸಿತು. ಸೆಪ್ಟೆಂಬರ್ ಮಾಹೆಯಿಂದ ಇಲ್ಲಯವರೆಗೂ ಎಲ್ಲಯೋ ಒಂದು ಕಡೆ ಈ ರೀತಿಯಾದರೆ ನಮ್ಮ ರಾಜ್ಯದ ಕಥೆ ಮುಗಿದೇ ಹೋಗುತ್ತದೆ ಎನ್ನುವಂಥ ಚಿಂತೆ ಇತ್ತು. ಆದರೆ, ನಿರೀಕ್ಷೆಗೂ ಮೀರಿ ರಾಜ್ಯವು ಆದಾಯವನ್ನು ಸಂಗ್ರಹಣೆ ಮಾಡಿ ಕೊಟ್ಟಿದ್ದಾರೆ. ಮುಂದಿನ ದಿವಸಗಳಲ್ಲಿ ಇದೇ ರೀತಿ ಇಲಾಖೆಗಳು ಮುಂದುವರೆದರೆ, ಕರ್ನಾಟಕ ರಾಜ್ಯವು ತನ್ನ ಕಾಲ ಮೇಲೆ ತಾನು ನಿಲ್ಲಲು ಸಮರ್ಥವಾಗುತ್ತದೆ. ಸ್ವಲ್ಪ ಮಟ್ಟಿಗೆ ಆರ್ಥಿಕ ಶಿಸ್ತು ಬರುತ್ತದೆ. Again, ನಮ್ಮ instalments clear ಮಾಡುವುದಕ್ಕೆ ಮತ್ತು borrowings reduce ಮಾಡಿಕೊಂಡು ಹೋಗುವುದಕ್ಕೆ ಅನುಕೂಲವಾಗುತ್ತದೆ.

ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಈ ಸದನದಲ್ಲಿ ಭಾಷಣ ಮಾಡುವಾಗ, “Though we are empowered, 67,000 ಕೋಟಿ ರೂಪಾಯಿ ಲೋನ್ ತೆಗೆದುಕೊಳ್ಳಲು ಅವಕಾಶ ಇತ್ತು. ಆದರೂ 63,000 ಕೋಟಿ ರೂಪಾಯಿಗಳನ್ನು ಮಾತ್ರ ಸಾಲ ತೆಗೆದುಕೊಂಡು, ಉಳಿದ 4000 ಕೋಟಿ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳಲಿಲ್ಲ” ಎನ್ನುವಂಥ ಮಾತನ್ನು ಹೇಳಿದರು. ಏಕೆಂದರೆ, ಅಂದಿನ ದಿವಸ ಸಹ ನಮಗೆ ಮಾರ್ಚ್ 25ನೇ ತಾರೀಖಿನೊಳಗೆ ಇನ್ನು ಸ್ವಲ್ಪ ಫಂಡ್ pool ಆಗಬಹುದೆಂಬ ಆಶಾಕಿರಣ ಇದ್ದು, ಅದು ನಿಜವಾಗಿದೆ. As such, this is a very good Supplementary Estimate. ನಾವೇನು ಈ ವಿಧೇಯಕದಲ್ಲಿ ಹಣದ ಕೊರತೆ ಬಗ್ಗೆ ಹೇಳಿಲ್ಲ. ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಆದಾಯವನ್ನು ತಮ್ಮ ಮುಂದೆ ತಂದು, ಯಾವ ರೀತಿ ಖರ್ಚು ಮಾಡುತ್ತೇವೆ ಎಂಬುದನ್ನು ಹೇಳಿದ್ದೇವೆ. ದಯವಿಟ್ಟು ಈ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ವೈಸ್ ಛೀಮನ್:- ಆರ್ಥಿಕ ಇಲಾಖೆ ಬಹುತೇಕ ಸಂದರ್ಭದಲ್ಲಿ ಕಠಿಣವಾದ ಪ್ರಶ್ನೆಗಳನ್ನು ಎದುರಿಸುತ್ತದೆ. ಅದರಂತೆ ವಿರೋಧ ಪಕ್ಷದವರ ನಿರೀಕ್ಷೆಗೂ ಮೀರಿ ಒಳ್ಳೆಯ ಸಂಪನ್ಮೂಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಗ್ರಹವಾಗಿದೆ ಎಂದು ಒಳ್ಳೆಯ ಮಾತನು ಹೇಳಿದ್ದಾರೆ. ಹಾಗಾಗಿ ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ, ಮಾನ್ಯ ಸಚಿವರು ಉತ್ತರ ನೀಡಿದ ಮೇಲೆಯೂ ತಮಗೆ ಇನ್ನು ಏನಾದರೂ ಈ ವಿಧೆಯಕದ ಮೇಲೆ ಮಾತನಾಡಲು ಅನುಮಾನ ಬಾಕಿ ಇದೆಯೇ?

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಹೌದು.

ವೈಸ್ ಛೀರ್ಮನ್:- ಆಯಿತು. ಸ್ವಲ್ಪ ಸಂಕ್ಷಿಪ್ತವಾಗಿ ಮಾತನಾಡಿ.

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಕಾನೂನು ಸಚಿವರು “ಕೇಂದ್ರ ಸರ್ಕಾರದಿಂದ ಜಿ.ಎಸ್.ಟಿ. ಪರಿಹಾರ ನಿರೀಕ್ಷೆಗಿಂತ ಜಾಸ್ತಿ ಬಂದಿದೆ” ಎಂದು ಹೇಳಿದರು. ಆದರೆ, ಅದರಲ್ಲಿನ ಸೂಕ್ಷ್ಮತೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. 18,109 ಕೋಟಿ ರೂಪಾಯಿ ಏನಿದೆ it is a loan on cess. ಆದರೆ, ಮಾನ್ಯ ಸಚಿವರು ಕೇಂದ್ರ ಸರ್ಕಾರದಿಂದ ಜಾಸ್ತಿ composition ಬಂದಿದೆ ಎಂದು ಹೇಗೆ ಯೋಚನೆ ಮಾಡುತ್ತಿದ್ದಾರೆ ಎಂಬುದು ಅವರಿಗೆ ಚಿಟ್ಟು ವಿಚಾರ. ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಿದಾಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ 56,000 ಕೋಟಿ ರೂಪಾಯಿಗಳ ಸುಧಾರಣೆ ಮಾಡುವುದಕ್ಕಾಗಿ ಹೆಚ್ಚು ಹಣವನ್ನು ನೀಡಿದ್ದರು. ಹಾಗೆಯೇ ಈಗಾಗಲೇ ಆ ಇಲಾಖೆಯ ಸುಧಾರಣೆ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದ್ದೆ ಎನ್ನುವ ವಿಚಾರದ ಕುರಿತು ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ಓದಿದ್ದೆವು. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದು, ಅದರಂತೆ ಮಾಡಲಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತೇವೆ. 56,000 ಕೋಟಿ ರೂಪಾಯಿಗಳಷ್ಟು ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟು, ತದನಂತರ ಸುಧಾರಣೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಹಾಗಾಗಿ ನಾನು ಮಾನ್ಯ ಸಚಿವರಿಗೆ ಶ್ಲಾಘನೆ ಮಾಡುವುದೇನೆಂದರೆ, ಹೆಚ್ಚುವರಿ ಪೂರಕ ಅಂದಾಜಿನಲ್ಲಿ ಕಾನೂನು ಇಲಾಖೆಗೆ ಕೇವಲ ರೂ.400 ಲಕ್ಷ ನೀಡಿದೆ. ಬೇರೆ ಬೇರೆ ಇಲಾಖೆಗಳಲ್ಲಿ ಅಂದರೆ, ವಿಶೇಷವಾಗಿ ಕಂದಾಯ ಇಲಾಖೆಗೆ 4,000 ಕೋಟಿ ಪೂರಕ ಅಂದಾಜಿನಲ್ಲಿ allow ಮಾಡಿದ್ದಾರೆ. ಇಂಥನ ಇಲಾಖೆಗೆ 5,100 ಕೋಟಿ ರೂಪಾಯಿಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆಗೆ 3,000 ಕೋಟಿ ರೂಪಾಯಿಗಳು, Food and Civil Supplies Department ಗೆ 2,699 ಕೋಟಿ ರೂಪಾಯಿ, ಜಲ ಸಂಪನ್ಮೂಲ ಇಲಾಖೆಗೆ 1,800 ಕೋಟಿ ರೂಪಾಯಿಗಳನ್ನು ಮಾಡಿದ್ದಾರೆ.

ಈ ರೀತಿಯಾಗಿ ಹಲವಾರು ಇಲಾಖೆಗೆ ಹಣವನ್ನು ಹಂಚಿಕೆ ಮಾಡಲಾಗಿದೆ. ಪೂರಕ ಅಂದಾಜಿನಲ್ಲಿ ಕೆಲವು ಇಲಾಖೆಗೆ ಹೆಚ್ಚು ಹಣವನ್ನು ಮತ್ತು ಇನ್ನು ಕೆಲವು ಇಲಾಖೆಗೆ ಕಡಿಮೆ ಹಣವನ್ನು ಹಂಚಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಹಾಗೆಯೇ ಆಗುವುದು. ಆದರೆ, ಅವಶ್ಯಕವಾಗಿರುವಂಥ ಇಲಾಖೆಗೆ ಹೆಚ್ಚು ಹಣವನ್ನು ಖರ್ಚು ಮಾಡಿದರೆ ಅನುಕೂಲವಾಗುತ್ತಿತ್ತು ಎನ್ನುವುದು ನನ್ನ ಭಾವನೆ. ಉದಾಹರಣೆಗೆ ಹೇಳುವುದಾದರೆ, ಜಲಸಂಪನ್ಮೂಲ ಇಲಾಖೆಗೆ ಹೆಚ್ಚು ಹಣವನ್ನು ಖರ್ಚು ಮಾಡಿದರೆ ಅನುಕೂಲವಾಗುತ್ತಿತ್ತು. ಯಾವ ರೀತಿ ಇಲಾಖೆಯಲ್ಲಿ ಹಣ ಖರ್ಚು ಮಾಡಬೇಕೋ, ಅದರ ಪ್ರಕಾರ ಪೂರಕ ಅಂದಾಜಿನಲ್ಲಿ ಮಾಡಲಾಗಿದೆ. ನಮಗೆ ಒಂದು ಆತಂಕವೇನೆಂದರೆ, ಬಜೆಟ್‌ನ ಶೇಕಡ 10 ರಷ್ಟು ಪೂರಕ ಅಂದಾಜು ಏನಿದೆ, ಅದು ಬಹಳ ದೊಡ್ಡ ಲೋನ್ ಆಗಿದೆ. ಯಾವತ್ತು ಅಷ್ಟು ಲೋನ್ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಹೇಳುತ್ತೇನೆ. Because, the more discipline you have in the departments, the government will have less supplementary expenditure. ಈ ಪೂರಕ ಅಂದಾಜಿನಲ್ಲಿ ಸಾಮಾನ್ಯವಾಗಿ ಆಗುವ ಸಮಸ್ಯೆಯೇನೆಂದರೆ, ಕೊನೆಯ ಹಂತದಲ್ಲಿ ಇಲಾಖೆಗಳಿಗೆ ಹಣವನ್ನು ಸರಿಯಾಗಿ spend ಮಾಡಿರುವುದಿಲ್ಲ. ಆ ಹಣಕ್ಕಾಗಿ ಇಲಾಖೆಗಳಲ್ಲಿ ಒತ್ತಡ ಇರುತ್ತದೆ. ಏಕೆಂದರೆ, ಆ ಇಲಾಖೆಗಳಲ್ಲಿ ಹೆಚ್ಚು ಖರ್ಚಾಗಿರುತ್ತದೆ. ಹಾಗಾಗಿ ಪೂರಕ ಅಂದಾಜಿನ ಮೂಲಕ ಇಲಾಖೆಗಳಿಗೆ ಹಣವನ್ನು ಒದಗಿಸುವಂಥ ಕೆಲಸ ಮಾಡುತ್ತಾರೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(635) 25.03.2022/12.20/ಎಸ್‌ಕೆ-ಆರ್‌ಎನ್

ಶ್ರೀ ಪ್ರಕಾಶ್ ಕೆ. ರಾಥೋಡ್ (ಮುಂದು):-

ಅಗತ್ಯವಿದ್ದಷ್ಟು ತಾವು supplementary expenditure ಮಾಡಿದರೆ, ನಮ್ಮ Fiscal Policy ಅನ್ನು ಪಾಲನೆ ಮಾಡಿರುವುದರಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನದಲ್ಲರುತ್ತದೆ. ಆದರೆ ಇವತ್ತು fiscal deficit ಅನ್ನು ಮಾಡುವುದಕ್ಕೆ ಹೋರಾಡಿದ್ದೀರಿ. ಬಜೆಟ್ surplus ಇಲ್ಲ. ಬಹಳ ದಿವಸಗಳಾದ ಮೇಲೆ deficit budget ಬರುತ್ತಿದೆ. Because of pandemic. ಈ pandemic ಕೋವಿಡ್‌ನಿಂದಾಗಿ, ಸಾಕಷ್ಟು ಸಂಪನ್ಮೂಲ ಕಡಿಮೆಯಾಯಿತು. Obviously the economic is going to rebound. Because economy ಅನ್ನು open ಮಾಡಿದ ತಕ್ಷಣ ಈ ಎರಡು ವರ್ಷ pandemic ನಲ್ಲಿ ಜನರು ವ್ಯಾಪಾರ ಮಾಡುವುದನ್ನು ನಿಲ್ಲಿಸಿದರು. Obviously ಅದನ್ನು ಜಾಸ್ತಿ ಮಾಡಿಯೇ ಮಾಡುತ್ತಾರೆ. So the economy is bound to rebound and bound to be robust. Because, ನಮ್ಮ ಕೈಗಾರಿಕೆಗಳು ಈ ತರಹ ಇವೆ. ನಮ್ಮ ಜನ ಅಷ್ಟೊಂದು ಕೆಲಸ ಮಾಡುತ್ತಾರೆ. It is bound to increase. We will see that it is bound to be increases more. ಅದರಲ್ಲೇನೂ ಸಂದೇಹವಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಇದನ್ನು ಜಾಸ್ತಿ ಮಾಡೋಣ. Let us curtail the unwanted expenditure. ನಾವೇನೂ spend ಮಾಡುತ್ತೇವೆ, ಅದನ್ನು ಕಡಿಮೆ ಮಾಡೋಣ ಎಂದು ನಾನು ಸಲಹೆ ಕೊಡುತ್ತೇನೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಮಾನ್ಯ ಕಾನೂನು ಸಚಿವರು ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು Appropriation ಕೂಡ ಸುಮಾರು 26,95,332.83 ಲಕ್ಷ ರೂಪಾಯಿಗಳ Appropriation Bill ಅನ್ನು ಏನು ತಂದಿದ್ದಾರೆ, ಅದಕ್ಕೆ ನಾನು ಸ್ವಾಗತ ಮಾಡುತ್ತೇನೆ. ಇದರ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಭಾಗಿಗಳಾಗಿ ನಿಭಾಯಿಸಿರುವ ಮಾನ್ಯ ವಿತ್ತ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಶ್ಲಾಘನೆ ಮಾಡುತ್ತಾ, ಅದೇ ರೀತಿ ವಿತ್ತೀಯ ನಿರ್ವಹಣೆಯಲ್ಲಿ ಕೂಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಭಾಗಿಯಾಗಿರುವಂತಹ ಆರ್ಥಿಕ ಇಲಾಖೆ, ಸಂಪನ್ಮೂಲ ಕ್ರೋಢಿಕರಿಸಿದಂತಹ ಇತರ ಇಲಾಖೆಗಳು ಇರಬಹುದು. ಅವರ ಬಗ್ಗೆ ನಾನು ಶ್ಲಾಘನೆ ಮಾಡುತ್ತೇನೆ. ಇದರಲ್ಲಿ ಸುಮಾರು ಇಪ್ಪತ್ತು ಸಾವಿರ ಕೋಟಿಗೂ ಹೆಚ್ಚು ಹಣ ಬಂದಿದೆ. ಇದರಲ್ಲಿ ಬಹುತೇಕವಾಗಿ ರಾಜಸ್ವ ವೆಚ್ಚ ಸುಮಾರು ರೂ.10,700 ಕೋಟಿಗಳು ಮತ್ತು ಕೇಂದ್ರ ಸರ್ಕಾರದಿಂದ ಸುಮಾರು ರೂ. 5,072 ಕೋಟಿಗಳು ಬಂದಿದೆ. ಇತರೆ ಇದರಲ್ಲಿ ಬರುವಂತಹ receipts ಗಳು ಕೂಡ ಸೇರಿವೆ. ಆದರೆ ಒಂದು ಆತಂಕಕಾರಿ ಬೆಳವಣಿಗೆ ಎಂದರೆ, ತಾವು expenditure ಮಾಡುವುದಕ್ಕೆ ರೂ. 26,95,414.33 ಲಕ್ಷ ರೂಪಾಯಿಗಳನ್ನು ಕೇಳಿದಿರಿ. ಇದರಲ್ಲಿ ರಾಜಸ್ವ expenditure ಸುಮಾರು ರೂ. 19,10,382.41 ಲಕ್ಷ ರೂಪಾಯಿಗಳು ಏನಿದೆ, ಇದು capital expenditure. ಕೇವಲ capital ಇರುವಂತಹದ್ದು ರೂ.7,84,731 ಮಾತ್ರ ಇದೆ. ಬಾಕಿದೆಲ್ಲವೂ ಕೂಡ ರೆವಿನ್ಯೂ expenditure. ಇದನ್ನು avoid ಮಾಡುವುದಕ್ಕೆ ಸಾಧ್ಯವಾಗಲಿಲ್ಲವೇ? ಏಕೆಂದರೆ ರೆವಿನ್ಯೂ expenditure ಕೂಡ ಯಾವುದೇ ರೀತಿಯಾದಂತಹ assets ನ್ನು create ಮಾಡುವಂತಹದ್ದಲ್ಲ. ಇದನ್ನು ಕೂಡ ತಾವು avoid ಮಾಡಬಹುದಿತ್ತು. Capital expenditure ಜಾಸ್ತಿ ಕೊಡಬಹುದಿತ್ತಲ್ಲ ಎನ್ನವಂತಹ ನನ್ನ ಒಂದು clarification ಗೆ ದಯವಿಟ್ಟು ಉತ್ತರ ಕೊಡಿ. ಇನ್ನು ಕಂದಾಯ ಇಲಾಖೆಯಲ್ಲಿ ರೂ. 4,036 ಕೋಟಿ ರೂಪಾಯಿಗಳ ವೆಚ್ಚ ತೋರಿಸಿದ್ದೀರಿ. ಕೇಂದ್ರ ಸರ್ಕಾರದ NDRF (National Disaster Response Force) ನಿಂದು ಸುಮಾರು ರೂ. 1,222 ಕೋಟಿಗಳು ಬಂದಿದೆ. ಅದನ್ನು ಸೇರಿಸಿ ತೋರಿಸಿದ್ದೀರಾ ಅಥವಾ ಅದನ್ನು ಹೊರತುಪಡಿಸಿ ತೋರಿಸುತ್ತಿದ್ದೀರಾ ಎನ್ನುವುದರ ಬಗ್ಗೆ ತಾವು clarify ಮಾಡಿ. ಇನ್ನು ಸಾಲದ ದೃಷ್ಟಿಯಲ್ಲಿ ಹೇಳಬೇಕೆಂದರೆ, GST ಪರಿಹಾರವೂ ಸೇರಿದಂತೆ ರೂ. 1,207 ಕೋಟಿಗಳು ಎಂದು ಒಟ್ಟಾರೆಯಾಗಿ ರೂ. 27,785 ಕೋಟಿ ರೂಪಾಯಿಗಳು ಕೇಂದ್ರ ಸರ್ಕಾರದಿಂದ ಬಂದಿದೆ. ಕಳೆದ ವರ್ಷದಲ್ಲಿ ನಾವು ನೋಡಿದಾಗ, ಸುಮಾರು ರೂ. 16,000 ಕೋಟಿಗಳು ಎಂದಿದ್ದರು, ಬಹುಶಃ ನಾವು ತಿಳಿದುಕೊಂಡ ಮಟ್ಟಿಗೆ ಕೇಂದ್ರ ಸರ್ಕಾರ RBI Special Window ನಲ್ಲಿ ನಮಗೆ ಸುಮಾರು ರೂ. 12,407 ಕೋಟಿಗಳು arrange ಮಾಡಿಕೊಟ್ಟಿರುವಂತಹದ್ದು. ಇದರ ಮರು ಪಾವತಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳುತ್ತದೆ. ಅದರೆ ಮುಂಬರುವಂತಹ GST compensation ಸೆಸ್‌ನಲ್ಲಿ ಕೊಡುತ್ತಾರೆ. ಹಾಗಾದರೆ, ಮುಂದಿನ ವರ್ಷದಲ್ಲಿ ಪರಿಹಾರ ಬರುವುದಿಲ್ಲವೇ? ತಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರ ಸರ್ಕಾರದಿಂದ anticipate ಮಾಡಿರುವಂತಹದ್ದು, ಮುಂದಿನ 2022-23 ನೇ ಸಾಲಿನಲ್ಲಿ ಕೇವಲ ರೂ.5,000/- ವಿತ್ತೀಯ ಕೊರತೆಯನ್ನು ಏಕೆ ನಿವಾರಣೆ ಮಾಡುತ್ತೀರಿ? ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್‌ರವರು ಹೇಳಿದ ಹಾಗೇ ಆರ್ಥಿಕ ಚೇತರಿಕೆ ಆಗುತ್ತಿದೆ. ಆದರೆ ನಮ್ಮ commitment ಕೂಡ ಅಷ್ಟೇ ಇದೆ. ಸಂಬಳ, ಸಾರಿಗೆ ಮತ್ತೊಂದು ಈ ರೀತಿ social comits ಇದೆ. ಇದೆಲ್ಲಾ ನಿವಾರಣೆ ಮಾಡಬೇಕೆಂದರೆ, revenue expenditure ಜಾಸ್ತಿಯಾಗುತ್ತವೆ. ದಯವಿಟ್ಟು, ತಾವು ಕೇಂದ್ರ ಸರ್ಕಾರಕ್ಕೆ ಒತ್ತಾಯ ಹಾಕಿ, GST compensation and Cess Act ಏನಿದೆ, ಅದನ್ನು ಐದು ವರ್ಷಗಳವರೆಗೆ ಮುಂದುವರಿಸುವುದಕ್ಕೆ ಕೂಡ ಪ್ರಯತ್ನ ಮಾಡಿ. ಅದರಿಂದ ಆದಾಯ ಬರುವುದರಿಂದ ರಾಜ್ಯ ಸರ್ಕಾರಕ್ಕೆ ಒಳ್ಳೆಯದಾಗುತ್ತದೆ. ನಾವು ಎಷ್ಟೇ ಬೆಳವಣಿಗೆಯಾದರೂ ಕೂಡ ಶೇಕಡಾ 14 ರಿಂದ ಶೇಕಡಾ 17-18 ರ ವರೆಗೂ ಹೋದರೂ ಕೂಡ ನಮಗೆ ಬರುವಂತಹ devolution ಅಷ್ಟೊಂದು ಬರುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ಅದು ಶೇಕಡಾ 40 ಕ್ಕೆ ಸೀಮಿತವಾಗುತ್ತದೆ. ಈ ದೃಷ್ಟಿಯಲ್ಲಿಯೂ ಕೂಡ ತಾವು ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹಾಕಿ, GST compensation ಏನು cess ಆಗುತ್ತಿದೆ, ಅದನ್ನು ಮುಂದುವರಿಯದೇ ಇರುವ ರೀತಿಯಲ್ಲಿ ಮಾಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ.

ಶ್ರೀ ಡಿ.ಎಸ್. ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. 26,953,332.83 ಲಕ್ಷಗಳು ಹೆಚ್ಚಿನ ಸಂಗ್ರಹಣೆಯಾಗಿದೆ. ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಹೇಳುತ್ತೇನೆ. ಮಾನ್ಯ ಸಭಾಪತಿಯವರೇ, ಇದರೊಳಗೆ ಬಜೆಟ್ ಮತ್ತು expenditure ನ್ನು ನೋಡಿದರೆ, ಕರ್ನಾಟಕದ ರೆವಿನ್ಯೂ, ಕೇಂದ್ರ ಸರ್ಕಾರದ ಜಿ.ಎಸ್.ಟಿ. ಮತ್ತು ಕೇಂದ್ರ ಸರ್ಕಾರದ ಸಹಾಯಧನ ಬಿಟ್ಟರೆ, major ಇರುವಂತಹದ್ದು, ಮೂರು category. ಒಂದು ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆಯನ್ನು ಬಿಟ್ಟರೆ, ಉಳಿದ ಇಲಾಖೆಗಳಾದ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇವೆರಡರಲ್ಲಿ ಹೆಚ್ಚಿನದಾಗಿ ಆದಾಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬರುವಂತಹದ್ದು. ಈ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸುಮಾರು ರೂ. 600 ಕೋಟಿಗಳಷ್ಟು ಹೆಚ್ಚು ಆದಾಯ ಬರುತ್ತಿದೆ. ನಾವು ಯಾವುದೇ ಊರನ್ನು ತೆಗೆದುಕೊಂಡರೂ ಕೂಡ ಉಪ ನೋಂದಣಿ ಕಛೇರಿಯಿಂದಲೇ ಹೆಚ್ಚು ಆದಾಯ ಬರುವಂತಹದ್ದು. ಹೆಚ್ಚು ಆದಾಯ ಎಲ್ಲ ಬರುತ್ತದೆಯೋ, ಅಲ್ಲ ಹೆಚ್ಚಿನ ಆದ್ಯತೆಯನ್ನು ಸರ್ಕಾರ ಕೊಡಬೇಕು. ಏಕೆಂದರೆ, ಅಲ್ಲ ಸಮಸ್ಯೆಗಳು ಇರುತ್ತವೆ. ಅಲ್ಲ network problem ಈ ರೀತಿಯ ಹಲವಾರು ಸಮಸ್ಯೆಗಳ ಬಗ್ಗೆ ನಾವು ಕೇಳಿದ್ದೇವೆ. ಉಪ ನೋಂದಣಿ ಇಲಾಖೆಗೆ ಹೆಚ್ಚು ಒತ್ತು ಕೊಟ್ಟರೆ, ಸರ್ಕಾರಕ್ಕೆ ಹೆಚ್ಚು ಆದಾಯ ಆಗುತ್ತದೆ. ಎರಡನೆಯದಾಗಿ, ಅಬಕಾರಿ ಇಲಾಖೆಯಲ್ಲಿ ಸುಮಾರು ರೂ. 25,976 ಕೋಟಿಗಳಷ್ಟು ಆದಾಯ ಬಂದಿದೆ. ಅಬಕಾರಿ ಇಲಾಖೆಯಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಆಗಬೇಕು. ಇದಕ್ಕೆ ಸಣ್ಣ ಉದಾಹರಣೆ ಕೊಟ್ಟು, ನನ್ನ ಮಾತಿಗೆ ವಿರಾಮ ನೀಡುತ್ತೇನೆ. ಅದೇನೆಂದರೆ, ಅಬಕಾರಿ ಇಲಾಖೆಯಲ್ಲಿ promotion ಮಾಡುವಂತಿಲ್ಲ ಎಂದು ಹೇಳುತ್ತಾರೆ. ಬೆಳಗ್ಗೆ 10 ಗಂಟೆಗೆ ಯಾವುದಾದರೂ ಬಾರ್, ವೈನ್ ಅಂಗಡಿಗಳನ್ನು ತೆರೆದು, ಆಕಸ್ಮಿಕವಾಗಿ ಅವನೇನಾದರೂ ಮಧ್ಯಾಹ್ನದಲ್ಲ ಅಂಗಡಿಯನ್ನು ಮುಚ್ಚಿದರೆ, ಅಬಕಾರಿ ಇಲಾಖೆಯವರು ದಂಡವನ್ನು ವಿಧಿಸುತ್ತಾರೆ. ಅದೇ ರೀತಿ promotion ಮಾಡಿದರೆ, ಅವರ ಮೇಲೆ ದಂಡವನ್ನು ಕೂಡ ವಿಧಿಸಲಾಗುತ್ತದೆ. ಅದರ product ಮೇಲೆ promotion ಅನ್ನು ಮಾಡಿದರೂ ಕೂಡ ಅವರ ಮೇಲೆ ದಂಡವನ್ನು ವಿಧಿಸಲಾಗುತ್ತದೆ. ಹಾಗಾಗಿ ಇವೆರಡು ಇಲಾಖೆಗಳಿಗೆ ಇನ್ನು ಹೆಚ್ಚು ಒತ್ತನ್ನು ಕೊಟ್ಟರೆ, ಇನ್ನು ಹೆಚ್ಚಿನದಾಗಿ ಸರ್ಕಾರಕ್ಕೆ ಆದಾಯ ಬರುತ್ತದೆ ಎಂಬುದು ನನ್ನ ಅನಿಸಿಕೆ. ತಮಗೆ ಧನ್ಯವಾದಗಳನ್ನರ್ಪಿಸುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಪಿ.ಆರ್. ರಮೇಶ್ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ಇವತ್ತು ಕರ್ನಾಟಕ ಧನವಿನಿಯೋಗ ವಿಧೇಯಕ, 2022 ಅನ್ನು ತಾವು ಮಂಡಿಸಿದ್ದೀರಿ, ಇಲ್ಲ ಸುಮಾರು ಆರು-ಏಳು components ನಲ್ಲ ಹೆಚ್ಚಿಗೆ ಆದಾಯ ಬರುವಂತಹದ್ದನ್ನು ತೋರಿಸಿದಿರಿ. ನಮ್ಮ ರಾಜ್ಯಕ್ಕೆ ವಾಣಿಜ್ಯ ತೆರಿಗೆ ಎಂದರೆ, ಈ ಪೆಟ್ರೋಲ್‌ನಿಂದಲೇ ಹೆಚ್ಚು ತೆರಿಗೆಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇವತ್ತು ಹೆಚ್ಚಿಗೆ ಆದಾಯ ಬಂದಿದೆ ಎಂದು ತಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂತೋಷದಿಂದ ಹೇಳಿದ್ದೀರಿ. ಇವತ್ತು ಪೆಟ್ರೋಲ್ ಬೆಲೆ ರೂ.103/- ಇದೆ. ಜನರಿಗೆ ಹೆಚ್ಚು ಹೊರೆಯಾಗುತ್ತಿರುವುದೇನೆಂದರೆ, ಹಣದುಬ್ಬರದ ಮೇಲೆ ಸೀಮೆಎಣ್ಣೆ ಮತ್ತು ಪೆಟ್ರೋಲ್ ಹಾಕಿ ಉರಿಸುವಂತಹ ರೀತಿಯಲ್ಲಿ, ಇವತ್ತು ಏನಾದರೂ ಆಗುತ್ತಿದೆ ಎಂದರೆ, ಇಂಧನ ಮತ್ತು ಅಡುಗೆ ಬಳಸುವಂತಹ ಗ್ಯಾಸ್. ಇವು ಬಹಳ ಪ್ರಮುಖವಾದವುಗಳು. ಈ ರೀತಿ ತೆರಿಗೆಯಲ್ಲಿ ಸುಮಾರು ರೂ. 5,584 ಕೋಟಿಗಳು ಹೆಚ್ಚಿಗೆ ಆಗಿದೆ ಎಂದು ತೋರಿಸಿರುವಂತಹದ್ದು. Why cannot you shift it the people. ಈ ತರಹ ಸಹಜವಾಗಿ ಬಂದಾಗ, ಹಿಂದಿನ ದಿವಂಗತ ಶ್ರೀ ದೇವರಾಜ ಅರಸುರವರ ಸರ್ಕಾರದಲ್ಲ ಬೆಲೆಗಳನ್ನು ಕಡಿಮೆ ಮಾಡಿದರು, ತೆರಿಗೆಗಳನ್ನು ಕಡಿಮೆ ಮಾಡಿದರು. Surcharges, duties ಕಡಿಮೆ ಮಾಡಿದರು. ಆ ರೀತಿ ತಾವು shift ಮಾಡುವಂತಹದ್ದಕ್ಕೆ, ತಾವು ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿದೆ.

(ಮುಂದು)

(636) 25-03-2022 12.30 ಟಿಸಿಹೆಚ್-ಆರ್‌ಎನ್

ಶ್ರೀ ಪಿ.ಆರ್.ರಮೇಶ್ (ಮುಂದು):-

ಇವತ್ತಿನ ದಿವಸ ಕೇಂದ್ರ ಸರ್ಕಾರಕ್ಕೆ ಒಂದು ಅಟರ್ ಪೆಟ್ರೋಲ್‌ಗೆ ಸುಮಾರು ರೂ. 27 ಗಳಿಂದ ರೂ. 30 ಗಳ excise ಕೊಡುತ್ತಿದ್ದೇವೆ. ಆ ಪೆಟ್ರೋಲ್ ಬೆಲೆಯನ್ನೂ ಸೇರಿಸಿಕೊಂಡಿದ್ದೇವೆ. ಮತ್ತೆ refine ಮಾಡುವಂಥ amount ಏನಿದೆ, ಅದನ್ನೂ ಸೇರಿಸಿಕೊಂಡು ಅವೆಲ್ಲದಕ್ಕೂ ಸೇರಿ ಒಟ್ಟು ಸುಮಾರು ಶೇ.25 ರಿಂದ 26 excise ಕೊಡುತ್ತಿದ್ದೇವೆ. ಅದಕ್ಕೆ ನಾನು ಹೇಳುವುದೇನೆಂದರೆ, ಈ ರೀತಿ ತೆರಿಗೆ ರೂಪದಲ್ಲಿ ಇಷ್ಟೊಂದು ಹಣ ಹೆಚ್ಚಿಗೆ ಬರುತ್ತಿದ್ದಾಗ ಸರ್ಕಾರ ಅದನ್ನು ಜನರಿಗೆ shift ಮಾಡುವುದು ಬಹಳ ಮುಖ್ಯ. ಮತ್ತೆ 2021-22ನೇ ಹಣಕಾಸು ವರ್ಷದಲ್ಲಿ ರೂ.27,00,000 ಕೋಟಿಗಳಿಗಿಂತಲೂ ಹೆಚ್ಚುವರಿ ಹಣವನ್ನು ಖರ್ಚು ಮಾಡುತ್ತೀರಿ. ಇವತ್ತಿನ ದಿವಸ ನೀವು SCP/TSP ಗೆ ಶೇ.24 ರಿಂದ 25 ಮೀಸಲಾತಿ ಇದೆ. ಈ ಹೆಚ್ಚುವರಿ ಹಣದಲ್ಲಿ ನೀವು ಅವರಿಗೆ ಶೇ.25ರಷ್ಟು ಮೀಸಲಾತಿ ಕೊಡುತ್ತಿದ್ದೀರಾ? SCP & STP ಗೆ ಒಂದು ಆಕ್ಟ್ ಇದೆ. Overall budget ನಲ್ಲಿ ನೀವು ಶೇ.25ರಷ್ಟು ನೀವು ಆ caste ನವರಿಗೆ ಮೀಸಲು ಇಡಬೇಕೆಂದು ಇದೆ. ನೀವು ಈ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

supplementary budget ನಲ್ಲಿ ಶೇ.25ರಷ್ಟು ಮೀಸಲಾತಿ ಕೊಡುತ್ತಿದ್ದೀರಾ? That is very important. ಮತ್ತೆ ಇವತ್ತಿನ ದಿವಸ GST ಏನು ಶ್ರೇಣಿ ಇದೆಯೋ ಅದನ್ನು ವಿಲೀನ ಮಾಡುವ ಕ್ರಮಗಳಾಗುತ್ತಿದೆ. ಅಂದರೆ table change ಮಾಡುತ್ತಿದ್ದಾರೆ. There is a proposal. ಈಗ ನನಗೆ ಏನು ಅನಿಸುತ್ತಿದೆಯೆಂದರೆ, ಕುಂಟೆ, ನದಿಗಳು ಮತ್ತು ದೊಡ್ಡ-ದೊಡ್ಡ ಕೆರೆಗಳಲ್ಲಿ ಸಣ್ಣ-ಸಣ್ಣ ಮೀನು ಮರಿಗಳನ್ನು ತಂದು ಬಿಡುತ್ತೇವೆ.

ವೈಸ್ ಛೀಮನ್:- ಮಾನ್ಯ ಪಿ.ಆರ್.ರಮೇಶ್‌ವರೇ, ಅದು ಕುಂಟೆ.

ಶ್ರೀ ಪಿ.ಆರ್.ರಮೇಶ್:- ಸಣ್ಣ-ಸಣ್ಣ ಮೀನುಗಳನ್ನು ಬಿಟ್ಟು, ದೊಡ್ಡ-ದೊಡ್ಡ ಮೀನುಗಳನ್ನು ಹಿಡಿಯುತ್ತೇವೆ. ಆ ರೀತಿ ಕೇಂದ್ರ ಸರ್ಕಾರದವರು ರಾಜ್ಯ ಸರ್ಕಾರಕ್ಕೆ GST ಪಾಲು ಕೊಡುತ್ತಿದ್ದಾರೆ. ನನಗೆ ಅನಿಸುವುದೇನೆಂದರೆ ರಾಜ್ಯ ಸರ್ಕಾರಕ್ಕೆ GST compensation ಕೊಡುವಂತಹ ಅವಧಿ ಜೂನ್ ತಿಂಗಳಿಗೆ ಮುಗಿಯುತ್ತದೆ. ಆ period ಮುಗಿದ ನಂತರ, ಕೇಂದ್ರ ಸರ್ಕಾರ ಒಂದು ಹೊಸ GST form ತರಬಹುದು. ಅದು ಜನರಿಗೆ ಹೊರೆಯಾಗುವಂಥದ್ದೇ ಇರಬಹುದು. ಇಂತಹದ್ದನ್ನೂ ಸರ್ಕಾರ ಏನಾದರೂ ಜಾರಿಗೆ ತರುತ್ತಿದೆಯೇ? ಪ್ರಸ್ತುತ ಜಿಎಸ್‌ಟಿ ತೆರಿಗೆ ಶೇ.12 ಇರುವುದು ಶೇ.18ಕ್ಕೆ ಹೋಗಬಹುದು ಎಂದು ಕೆಲವು ತಜ್ಞರು ಹೇಳಿಕೆ ಕೊಟ್ಟಿರುವುದನ್ನು ಕೆಲವು paper ಗಳಲ್ಲಿ ಹಾಕಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಹಾಗಾಗಿ, ಈ ಒಂದು ವಿಷಯವನ್ನೂ ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇವತ್ತಿನ ದಿವಸ ಸರ್ಕಾರ ಏನು ಈ ಧನವಿನಿಯೋಗ ವಿಧೇಯಕವನ್ನು ತಂದಿದೆ ಅದಕ್ಕೆ ನಮ್ಮ ಸಹಮತ ಕೊಡುವುದಕ್ಕೆ ಏನೂ problem ಇಲ್ಲ. ಆದರೆ, ರಾಜ್ಯ ಸರ್ಕಾರದ ಜಿಎಸ್‌ಟಿ ಪಾಲು ಏನಿದೆಯೋ ಅದು ಜನರಿಗೆ shift ಆಗಬೇಕು. ಅದು shift ಆದಾಗ ಮಾತ್ರ meaningful. ಸರ್ಕಾರ ಜನರಿಗೆ ಅದನ್ನು shift ಮಾಡುತ್ತಿಲ್ಲ. ಸರ್ಕಾರ ಜನರಿಗೆ ಹೆಚ್ಚಿಗೆ ಜಿಎಸ್‌ಟಿ ಹಾಕುತ್ತಿದೆ. ಇದನ್ನು ಬಜೆಟ್‌ನಲ್ಲಿ ಯಾವುದನ್ನೂ ತೋರಿಸುವುದಿಲ್ಲ. ಆದರೆ ಬೆಲೆ ಏರಿಕೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಹೇಗೆ ಸಾಧ್ಯ? ಸರ್ಕಾರ ಬೆಲೆ ಏರಿಕೆಯಾಗಿರುವ ಯಾವುದನ್ನೂ receiptsನಲ್ಲಿ ತೋರಿಸುವುದಿಲ್ಲ. ಆದರೆ ಪ್ರತಿನಿತ್ಯ ವ್ಯಾಪಾರ ನಡೆಸತಕ್ಕಂಥವರಿಗೆ ಹಣದುಬ್ಬರವಾಗಿ ಅವರ ತಲೆಯ ಮೆಲೆ ಬಹಳ ದೊಡ್ಡ ಕಲ್ಲು ಬಿದ್ದಂತೆ ಆಗುತ್ತಿದೆ. ಹಾಗಾಗಿ, ಇದನ್ನೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೂಡ ನಾವು ಯೋಚನೆ ಮಾಡಬೇಕು. ನೀವು ಅವರನ್ನೂ win-win ಮಾಡಬೇಕು. ನೀವು ಕೂಡ win-win ಆಗಬೇಕು. ಸರ್ಕಾರದಿಂದ ಉತ್ತಮವಾದ ಆಡಳಿತ ಬರಬೇಕು, ಜನಗಳು ಕೂಡ ಉತ್ತಮವಾದ ಜೀವನ ನಡೆಸಬೇಕು. ನೀವು ಆ ರೀತಿಯಲ್ಲಿ balancing ಮಾಡತಕ್ಕಂಥ economy ನ್ನು ತರಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತಿದ್ದೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ಸನ್ಮಾನ್ಯ ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, GST Cess ನಮಗೆ ಏನು claim ಇತ್ತೋ ಅದನ್ನು ನಾವು ಕೇಳಿದ್ದೇವೆ. ನಾವು ಕಷ್ಟ ಕಾಲದಲ್ಲಿದ್ದಾಗ loan ತೆಗೆದುಕೊಳ್ಳಬಹುದೆಂದು ಕೇಂದ್ರ ಸರ್ಕಾರ permit ಮಾಡಿತ್ತು. ಮತ್ತೆ GST laon ಮೇಲೆ ಅವರು loan raise ಮಾಡಿ ನಮಗೆ ಕೊಡುತ್ತಿದ್ದಾರೆ ನಾವು ಅವರಿಗೆ ಒಟ್ಟು ರೂ.5000 ಕೋಟಿಗಳಿಗೆ projection ಇಟ್ಟಿದ್ದೆವು. ಅದು ಈ ವರ್ಷ end ಆಗುತ್ತದೆಂದು ಮಾನ್ಯ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿಯವರು ಹೇಳಿದರು. ಸನ್ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ Council ಗೆ ಒತ್ತಡ ತೆಗೆದುಕೊಂಡು ಬಂದು, another minimum three years ನೀವು ಇದನ್ನು ಮುಂದುವರಿಸಿ ನಮಗೆ cess compensation ಕೊಡಲೇಬೇಕು ಎಂದು ವಾದ ಮಂಡಿಸಿರುತ್ತಾರೆ. We are anticipating another three years. ಈ ಸ್ಥಿತಿ ಮುಂದುವರೆಯುತ್ತದೆ. ಹಾಗಾಗಿ, another three years compensation ನಮ್ಮ ರಾಜ್ಯ ಸರ್ಕಾರಕ್ಕೆ ಸಿಗುತ್ತದೆ. ಎರಡನೆಯದಾಗಿ, compensation cess ಮೇಲೆ ತೆಗೆದುಕೊಂಡು compensation ತೀರಿಸುವುದರಿಂದ, ಅವರ liability ಪ್ರಕಾರ ಅವರ ಮೇಲೆ ಹೆಚ್ಚು ಭಾರ ಇರುತ್ತದೆ. ಹಾಗಾಗಿ, ಇವತ್ತಿನ ದಿವಸ ನಾವು ಅದನ್ನು ಏಕೆ ಸ್ವಾಗತ ಮಾಡುತ್ತಿದ್ದೇವೆಂದರೆ, ಅದು ನಮಗೆ ತಕ್ಷಣಕ್ಕೆ ಸಿಗುತ್ತಿದೆ. ಹಾಗಾಗಿ we hope this system will continue for another three years.

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಆದರೂ ಕೂಡ ನಮ್ಮ ರಾಜ್ಯಕ್ಕೆ ಬರತಕ್ಕಂಥ ಪಾಲು ಸರಿಯಾಗಿ ಬರುತ್ತಿಲ್ಲವಲ್ಲ ಎಂದು ನಾನು ಕೇಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದವರು ನಮಗೆ ಏನು ಕೊಡುತ್ತಾರೋ ಅದು ಬರುತ್ತಿದೆ. ಇದರ ಜೊತೆಗೆ ಇವತ್ತಿನ ದಿವಸ ನಮಗೆ centrally sponsored schemes, grant-in-aids ಇವುಗಳೆಲ್ಲಾ liberal ಆಗಿ ಹಣವನ್ನು ಕೊಡುತ್ತಿದೆ. ಇದರ ಜೊತೆಗೆ ಇನ್ನೂ ಕೆಲವು ಕಡೆ State Exchequer ರವರ ಮುಖಾಂತರ ಪಾಸ್ ಆಗಿರುವುದು ಕೂಡ ಬಂದಿಲ್ಲ. ಈಗ ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಕೆ.ಎಸ್.ಈಶ್ವರಪ್ಪನವರು ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕೇಳಿದ್ದಾರೆ, ನಾನು ಕೂಡ ಕೇಳಿದ್ದೇನೆ, ಅಟಲ್ ಭೂ ಜಲ ಯೋಜನೆಯಲ್ಲಿ ಕೇಳಿದ್ದೇವೆ. ಇವೆಲ್ಲದಕ್ಕೂ ಕೂಡ ಕೇಂದ್ರ ಸರ್ಕಾರದಿಂದ ನಮಗೆ ಫಂಡ್‌ಗಳು flow ಆಗುತ್ತಲೇ ಇದೆ. ಹಲವಾರು funds ನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಕೇಂದ್ರದಲ್ಲೂ ಕೂಡ ನಮ್ಮದೇ ಸರ್ಕಾರ ಇದೆ. ಅದು ಜನಗಳಿಗೋಸ್ಕರ ಇರತಕ್ಕಂಥ ಸರ್ಕಾರ. ಇಡೀ ರಾಷ್ಟ್ರಕ್ಕೆ ಒಂದು ಸರ್ಕಾರ ನಡೆಸುತ್ತಿರುವಾಗ ಅದು ಯಾರದೋ ಸರ್ಕಾರ ಎಂದು ನಾವು ಭಾವಿಸುವುದಕ್ಕೆ ಆಗುವುದಿಲ್ಲ. ಇನ್ನು ಮಾನ್ಯ ಪಿ.ಆರ್.ರಮೇಶ್‌ರವರೇ . . .

ವೈಸ್ ಛೇರ್ಮನ್:- ಮಾನ್ಯ ಸಚಿವರೇ, ಈ ಬಿಲ್ ಬಗ್ಗೆ ಇನ್ನೂ ಇಬ್ಬರು ಶಾಸಕರು ಮಾತನಾಡಲು ಬಾಕಿ ಇದ್ದಾರೆ, ತಾವು ಈಗಲೇ ಉತ್ತರ ಕೊಡುತ್ತೀರೋ ಅಥವಾ ಅವರು ಮಾತನಾಡಿದ ನಂತರ ಉತ್ತರ ಕೊಡುತ್ತೀರೋ ಹೇಳಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಹೇಳಿ ಮುಗಿಸಿಬಿಡುತ್ತೇನೆ. ಮಾನ್ಯ ಪಿ.ಆರ್.ರಮೇಶ್‌ರವರು ಹೇಳಿದ್ದನ್ನೇ ನಾವು ಮಾಡುತ್ತಿದ್ದೇವೆ. ಟ್ಯಾಕ್ಸ್‌ನ್ನು ಅದಕ್ಕೋಸ್ಕರವೇ ಹಾಕುವುದು. ಎಲ್ಲಾದರೂ ಒಂದು ಕಡೆ ಇರುವುದನ್ನು ತೆಗೆದು, ಇನ್ನೊಂದು ಕಡೆ ಕೊಡುತ್ತಿದ್ದಾರೆ. ಅದು ಕೂಡ ಅಭಿವೃದ್ಧಿಯಾಗಲಿ, ರಾಜ್ಯದ ಇನ್ನೊಂದು ಭಾಗವೂ ಕೂಡ ಬೆಳೆಯಲಿ ಎಂದು ಕೊಡುತ್ತಿದ್ದಾರೆ. ಈ taxation system ಇಟ್ಟಿರುವುದು. ‘ಇದ್ದವರೆಲ್ಲಾ, ಇಲ್ಲದವರಿಗೆ ನೀಡಲೇಬೇಕು’. ಹಣ ಯಾರ್ಯಾರ ಹತ್ತಿರ ಇರುತ್ತದೋ ಅದನ್ನು ತೆಗೆದುಕೊಂಡು, ಇನ್ನೊಂದು ಯೋಜನೆಗೆ ಕೊಟ್ಟು ಮಾಡುವುದನ್ನೇ ನಾವು ಕಲ್ಯಾಣ ಕಾರ್ಯಕ್ರಮಗಳು ಎಂದು ಕರೆಯುತ್ತೇವೆ. ಬರೀ Petrol Consumers ಕೂರಿಸುವುದು ಕಲ್ಯಾಣ ಕಾರ್ಯಕ್ರಮ ಅಲ್ಲ. ಇವತ್ತಿನ ದಿವಸ ನಮ್ಮ ರಾಜ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರತಕ್ಕಂಥ ಸ್ಥಿತಿಯಲ್ಲಿ set-off ಕೊಡುವುದಕ್ಕಿಂಥ ಬೇರೆ ಬೇರೆ scheme ಗಳಿಗೆ ಸ್ವಲ್ಪ ಜೀವ ಕೊಟ್ಟು, ಆ ಕೆಲಸಗಳು ಆಗಬೇಕಾಗಿರುವುದನ್ನು ನೋಡಿಕೊಳ್ಳುವಂಥ ಪರಿಸ್ಥಿತಿಯಲ್ಲಿ ಇದ್ದೇವೆ. ಹಾಗಾಗಿ, pendency ಇರುವ ಜಿಲ್ಲೆಗಳು ಮತ್ತೊಂದು, ಮಗದೊಂದು ಸ್ವಲ್ಪ regularize ಆಗಲ ಎಂದು ನಾವು ಬಜೆಟ್‌ನಲ್ಲಿ ಹಣವನ್ನು ಕೊಟ್ಟಿದ್ದೇವೆ. ಅದು Irrigation ಇರಬಹುದು, ಹೌಸಿಂಗ್ ಇರಬಹುದು, Social Welfare Scheme ಗಳು ಇರಬಹುದು. ನಾವು ಅಲ್ಲಗೆ additionality ಆಗಿ ಏಕೆ ಕೊಡುತ್ತಿದ್ದೇವೆಂದರೆ, ಅಲ್ಲಿ ಸ್ವಲ್ಪ ಆ ಲೋಡ್ ಕೂಡ ಕಡಿಮೆಯಾಗಿ, ಕಾರ್ಯಕ್ರಮಗಳು ಬೇಗನೆ ಆಗಿ ಅದಕ್ಕೆಲ್ಲಾ ಶಕ್ತಿ ಸಿಗಲ ಎಂದು ಕೊಡುತ್ತಿದ್ದೇವೆ. ತಮಗೆಲ್ಲಾ ಗೊತ್ತಿರುವಂತೆ ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಒಂದು ಅಟರ್ ಪೆಟ್ರೋಲ್ ಮೇಲೆ ರೂ.7 ಗಳನ್ನು ಕಡಿಮೆ ಮಾಡಿದ್ದೇವೆ. ನಾವು ಈಗಾಗಲೇ ಲಾಸ್ ಮಾಡಿಕೊಂಡು ಪೆಟ್ರೋಲ್‌ಗೆ ರಿಬೇಟ್ ಕೊಟ್ಟಿದ್ದೇವೆ. ಆ sector ನ್ನು ನಾವೇನು direct ಆಗಿ ಕೈಬಿಟ್ಟು ಸರ್ಕಾರ ನಡೆಯುತ್ತಿಲ್ಲ. ನಮಗೆ ಬಹಳ ಕಷ್ಟ ಇದ್ದಾಗಲೂ ಕೂಡ ಕೊಟ್ಟಿದ್ದೇವೆ. ನಮಗೆ ಬಹಳ ಕಷ್ಟ ಇದ್ದಾಗಲೂ ಕೂಡ ನೌಕರರ ವರ್ಗದವರ ಸಂಬಳದಲ್ಲಿ ಒಂದು ರೂಪಾಯಿಯನ್ನೂ ಕಡಿತಗೊಳಿಸುವುದಾಗಲೇ ಅಥವಾ ಅವರ benefit ಕಡಿತಗೊಳಿಸುವಂತಹ ಕೆಲಸ ಮಾಡಿಲ್ಲ. ಈಗಾಗಲೇ ಅದರ ಬಗ್ಗೆ ಕೆಳಮನೆಯಲ್ಲಿ ಮಾತನಾಡಿದರು. ಅವೊತ್ತು ನಾನು ಅಲ್ಲಿ ಉತ್ತರ ಕೊಡಬೇಕಾಗಿತ್ತು. ಕೇರಳ ಸರ್ಕಾರ ಎಷ್ಟು percent salary ಕಡಿತಗೊಳಿಸಿದ್ದರೆಂದು ನಿಮಗೆ ಗೊತ್ತೇ? ಈಗ ನಾವು ರೂ.60,000 ಕೋಟಿಗಳಿಂದ ರೂ.70,000 ಕೋಟಿಗಳ ಬಜೆಟ್ ಮಂಡಿಸಿರುವಾಗ, ಒಂದು ತಿಂಗಳ ಮಾನ್ಯ ಶಾಸಕರು ಹಾಗೂ ಮಾನ್ಯ ಸಚಿವರ ಸಂಬಳ ಯಾವ ಲೆಕ್ಕ. ಮಾನ್ಯ ಶಾಸಕರು ಹಾಗೂ ಮಾನ್ಯ ಸಚಿವರ ಸಂಬಳದ ಬಗ್ಗೆ ನಾವೇನು ಇಲ್ಲಿ ನಿಂತುಕೊಂಡು ಚರ್ಚೆ ಮಾಡಬೇಕೇ? ಕರ್ನಾಟಕದಲ್ಲಿ ಯಾವುದೇ ರೀತಿ ಹೊರೆಯಾಗದಂತೆ ಸರ್ಕಾರವನ್ನು ನಿಭಾಯಿಸಿಕೊಂಡು ಬಂದಿದ್ದೇವೆ.

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ರಾಜಸ್ಥಾನ government ನಲ್ಲೂ ಕೂಡ ನೌಕರರ ಸಂಬಳವನ್ನು ಕಡಿತಗೊಳಿಸಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ರಾಜಸ್ಥಾನದ ಬಗ್ಗೆ ಹೇಳುವುದಿಲ್ಲ. ಕೇರಳದಲ್ಲಿ ನೌಕರರ ಸಂಬಳವನ್ನೂ ಕೂಡ ಕಡಿತಗೊಳಿಸಿದ್ದಾರೆ. ಒಂದು ವೇಳೆ ನಮ್ಮ ರಾಜ್ಯದ ನೌಕರರ ಸಂಬಳವನ್ನು ಏನಾದರೂ ಕಡಿತಗೊಳಿಸಿದ್ದರೆ, ಈ ಸದನದಲ್ಲಿ ನಮ್ಮನ್ನು ಬಿಡುತ್ತಿದ್ದರೇನು? ಆ ರೀತಿ ನಮ್ಮ ಸರ್ಕಾರ ಏನಾದರೂ ಮಾಡಿದ್ದರೆ ಮಾನ್ಯ ಪಿ.ಆರ್.ರಮೇಶ್‌ವರವರೇ, ತಾವು ಈ ಸದನದಲ್ಲಿ ನನ್ನನ್ನು ನಿಂತುಕೊಳ್ಳುವುದಕ್ಕೆ ಬಿಡುತ್ತಿರಲಿಲ್ಲ. ನಾವು ಈ ಎಲ್ಲಾ setback ಗಳನ್ನು clear ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದೇವೆ. ಮತ್ತೆ ನೀವೇನು capital investment ಬಗ್ಗೆ ಏನು ಹೇಳಿದಿರಿ, at least now we are ahead with 30% of capital investment in this supplementary estimate. ಸಪ್ಲಿಮೆಂಟರಿಗೆ ನೀವೇನು ಬಂಡವಾಳವನ್ನು ಹಾಕುವುದಿಲ್ಲವೆಂದು ತಿಳಿದುಕೊಳ್ಳಬಾರದು. ಯಾವ್ಯಾವ ಇಲಾಖೆಯಲ್ಲಿ ಏನೇನು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮತ್ತೆ ಏನೇನು asset create ಮಾಡಬೇಕು. Capital invest ಮಾಡಬೇಕು ಎನ್ನುವುದನ್ನೂ ಕೂಡ ಗಮನದಲ್ಲಿಟ್ಟುಕೊಂಡು ನಮಗೆ generate ಆಗುತ್ತಿರುವ extract funds is unexpected. ನಾವು ಬಹಳ conservative ಆಗಿ ಯೋಚನೆ ಮಾಡಿ ಬಜೆಟ್ ಮಾಡುವಾಗ ನಾವು ಹೆಚ್ಚು ಹೇಳಿಕೊಳ್ಳಬಾರದು ಅಂದುಕೊಂಡಿದ್ದೆವು. ಆದರೆ ಇವತ್ತಿನ ದಿವಸ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಫೆಬ್ರವರಿ ಅಂತ್ಯದಲ್ಲಿ ಖರ್ಚು ಮಾಡುವುದಕ್ಕೆ ಇದ್ದಂಥ ಸ್ಥಿತಿ ನಮಗೆ ಇತ್ತು ಇಲ್ಲ. ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರೇ, ಪ್ರತಿ ಬಾರಿ ನಾವು negative ಇಟ್ಟುಕೊಂಡು, expenditure ಜಾಸ್ತಿ ತೋರಿಸಿಕೊಂಡು estimates ನ್ನು ಅಪ್ರೂವ್ ಮಾಡಿಕೊಡುವಂತೆ ಕೇಳುತ್ತಿದ್ದೆವು. ಆದರೆ ಈ ಬಾರಿ ಬೇರೆ ರೀತಿಯಲ್ಲಿ ಕೇಳಿದ್ದೇವೆ. ಪ್ರತಿ ಬಾರಿ ನೀವೇಕೆ over expenditure ಮಾಡುತ್ತೀರಿ, ಅಲ್ಲ ನೀವೇಕೆ ಅಷ್ಟು ಖರ್ಚು ಮಡುತ್ತಿದ್ದೀರಿ ಎಂದು ಕೇಳುತ್ತಿದ್ದೀರಿ. ಈಗ ನಮಗೆ income ಇದೆ. ಇದನ್ನು ನಾವು ಈ ರೀತಿ appropriate ಮಾಡುತ್ತಿದ್ದೇವೆ ಎಂದು ತಮ್ಮ ಗಮನಕ್ಕೆ ತಂದಿದ್ದೇವೆ. We are spending wherever.. ಈಗ ಬಹಳ ಅಗತ್ಯ ಇದೆಯೆಂದು ಇರಿಗೇಷನ್‌ಗೆ ಹಣವನ್ನು ಏಕೆ ಕೊಡುತ್ತೇವೆಂದು ತಮಗೂ ಕೂಡ ಗೊತ್ತಿದೆ. We have to spend for irrigation. ಮಾನ್ಯ ಸಭಾಪತಿಯವರೇ, ನಾವು ಬಜೆಟ್‌ನಲ್ಲಿ ಅದಕ್ಕೆ ಹಣವನ್ನು ಮೀಸಲಿಟ್ಟಿದ್ದೇವೆ. ಅದಕ್ಕೆ ಇದನ್ನು additionality ಆಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಿದ್ದೇವೆ. ಹೌಸಿಂಗ್ಗೆ ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟಿದ್ದೇವೆ. ಈಗ ಅದಕ್ಕೆ ರೂ.595 ಕೋಟಿಗಳಿಂದ ರೂ.600 ಕೋಟಿಗಳನ್ನು ಹೆಚ್ಚುವರಿಯಾಗಿ ಕೊಡುತ್ತಿದ್ದೇವೆ. Minor Irrigation ಗೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಆದರೆ ಅದರ ಜೊತೆ ರೂ.200 ಕೋಟಿಗಳನ್ನು additionality ಕೊಡುತ್ತಿದ್ದೇವೆ. ಹಾಗೆಯೇ ಈಗ ನಮಗೆ ಶಕ್ತಿ ಬಂದಿದೆ ಅಗತ್ಯ ಇರುವ ಕಡೆಗೆ ಇಲಾಖೆಗಳಿಗೆ ಹಣವನ್ನು ಕೊಡುತ್ತಿದ್ದೇವೆ. ಎಲ್ಲಾ social sector welfare schemes ಗಳಿಗೂ ಕೊಡುತ್ತಿದ್ದೇವೆ. ಅದರಲ್ಲೂ ಮೂಲಭೂತವಾಗಿ ಯಾರಿಗೆ ಸೇರಬೇಕೋ ಆ ಕಡೆಗೆ diversion ಆಗಿದೆ. ಅದುಬಟ್ಟರೆ ನಾವೇನು ಇಲ್ಲ unnecessary expenditure ಯಾವುದನ್ನೂ ಸೇರಿಸಿಲ್ಲ. ಬೇಕಾದಂತಹ ಎಲ್ಲಾ ಕಾರ್ಯಕ್ರಮಗಳಿಗೆ ಶಕ್ತಿ ಕೊಡಬೇಕಾಗಿದೆ. ಈಗ ನಮಗೆ ಇರುವ ಆರ್ಥಿಕ ಸ್ಥಿತಿಯಿಂದ ಸಮರ್ಪಕವಾಗಿ ನಡೆಯಲಿ ಎಂದು ಸ್ವಲ್ಪ ಮಟ್ಟಿಗೆ ಹಂಚುತ್ತಿದ್ದೇವೆ. ಇವತ್ತಿನ ದಿವಸ ರಾಜ್ಯವನ್ನು ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋಗುವುದಕ್ಕೆ ಒಂದು ಎಸ್ಟಿಮೇಟ್‌ನ್ನು ನಾವು ತಮ್ಮ ಮುಂದೆ ಇಟ್ಟಿದ್ದೇವೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 2021-22ನೇ ಹಣಕಾಸು ವರ್ಷದ ಕರ್ನಾಟಕ ಧನವಿನಿಯೋಗ ವಿಧೇಯಕದ ಬಗ್ಗೆ ಪ್ರಸ್ತಾಪ ಮಾಡುವುದೇನೆಂದರೆ, ಈಗ ಮಾನ್ಯ ಕಾನೂನು ಸಚಿವರು ವಿವರಣೆ ಕೊಟ್ಟರು.

(ಮುಂದು)

(637)25.3.2022/12.40/ಎಂ.ಎಂ-ವಿ.ಕೆ

(ವೈಸ್ ಚೇರ್ಮನ್ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಹೆಚ್ಚುವರಿಯಾಗಿ ಬಂದ ತೆರಿಗೆ ಹಣವನ್ನು ತಾವು ಹಂಚಿಕೆ ಮಾಡುವಲ್ಲಿ ಮೊದಲನೆಯದಾಗಿ ಶಿಕ್ಷಣ ಇಲಾಖೆಗೆ, ಎರಡನೆಯದಾಗಿ ಆರೋಗ್ಯ ಇಲಾಖೆಗೆ ಮತ್ತು ಮೂರನೆಯದಾಗಿ ಸಮಾಜ ಕಲ್ಯಾಣ ಇಲಾಖೆ ಈ ಕ್ಷೇತ್ರಗಳಿಗೆ ಇನ್ನೂ ಸ್ವಲ್ಪ ಹೆಚ್ಚು ಕೊಡಬೇಕಾಗಿತ್ತು. ಏಕೆಂದರೆ ಕೋವಿಡ್-19 ಬಂದಾಗಿನಿಂದ ಆರೋಗ್ಯ ಕ್ಷೇತ್ರಕ್ಕೆ ಇಷ್ಟೆಲ್ಲಾ ಮಾಡಿದರೂ ಕೂಡ ಅದು ಸರಿಯಾದ ಪ್ರಮಾಣದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುವುದಕ್ಕೆ ಆಗಲಿಲ್ಲ. ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೊಟ್ಟ ಮೊದಲನೆಯದಾಗಿ ನಮ್ಮ ರಾಜ್ಯದಲ್ಲ ಜಾರಿಗೆ ಬಂದಿದೆ. ಅದನ್ನು ಅನುಷ್ಠಾನ ಮಾಡಬೇಕೆಂದರೆ ಮೂಲಸೌಕರ್ಯಗಳನ್ನು ಕಲ್ಪಿಸುವುದು ಬಹಳ ಸಮಸ್ಯೆಯಾಗುತ್ತದೆ. ತಾವು ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೀರಿ ಆದರೆ ಇನ್ನೂ ಸ್ವಲ್ಪ ಕೊಡಬೇಕಾಗಿತ್ತು. ಇಂಥನ ಇಲಾಖೆಗೆ ಮತ್ತು ಕಂದಾಯ ಇಲಾಖೆಗೆ ಭಾರಿ ಗಾತ್ರದಲ್ಲ ಅನುದಾನ ಕೊಟ್ಟಿದ್ದೀರಿ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೂ ಭಾರಿ ಗಾತ್ರದಲ್ಲ ಅನುದಾನ ಕೊಟ್ಟಿದ್ದೀರಿ. ಕೊಟ್ಟಿರುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಇವುಗಳನ್ನು ಮಾಡುವಾಗ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ; ಏಕೆಂದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಳ ಹಂತದ ಜನರ ಹಿತ ಕಾಯುವಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಬೇಕಾಗುತ್ತದೆ. ಆದ್ದರಿಂದ ಈ ಕ್ಷೇತ್ರಗಳಿಗೆ ಅನುದಾನವನ್ನು ಇನ್ನೂ ಹೆಚ್ಚು ಮಾಡಬೇಕಾಗಿತ್ತು ಎನ್ನುವುದು ನನ್ನ ಅಭಿಪ್ರಾಯ. ಎರಡನೆಯದಾಗಿ ಹೇಳುವುದಾದರೆ ಕಾನೂನು ಸಚಿವರು ವಿವರಣೆ ನೀಡುತ್ತಾ ಹೇಳಿದರು ಹಾಗೂ ಮಾನ್ಯ ಸದಸ್ಯರಾದ ಪಿ.ಆರ್. ರಮೇಶ್‌ವರವರು ಅರ್ಥಗರ್ಭತವಾದ ಮಾತನ್ನು ಹೇಳಿದರು. ಹೆಚ್ಚುವರಿ ತೆರಿಗೆ ಬಂದಂತಹ ಸಂದರ್ಭದಲ್ಲಿ ದುಬಾರಿಯಾಗಿರುವಂತಹ ಬೆಲೆ ಏರಿಕೆ; ಎಲ್ಲೋ ಒಂದು ಕಡೆ ಸಮಾಧಾನ ತರುವಂತಹ ಸಮಾಜದ ಕಟ್ಟಕಡೆಯ ಜನರಿಗೆ ದುಬಾರಿ ಬೆಲೆಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್ ಇರಬಹುದು. ಇವತ್ತು ಪೆಟ್ರೋಲ್, ಡೀಸೆಲ್ ಇಲ್ಲದೇ ಯಾವ ಶ್ರೀಸಾಮಾನ್ಯ ಮನುಷ್ಯರು ಕೂಡ ಬದುಕುವುದಕ್ಕೆ ಸಾಧ್ಯವಿಲ್ಲ. ಅವು ಬಹಳ ದುಬಾರಿಯಾಗಿರುವುದರಿಂದ ಇಂತಹ ಸಂದರ್ಭಗಳಲ್ಲಿ ಅದಕ್ಕೆ ಹೆಚ್ಚಿನ ಒತ್ತು ಕೊಟ್ಟು ಆ ವರ್ಗದ ಜನರಿಗೆ ಬೆಲೆ ಏರಿಕೆ ಜಿಸಿಯನ್ನು ತಗ್ಗಿಸುವುದಕ್ಕೆ ವಿಶೇಷವಾದ ಆದ್ಯತೆ ಕೊಟ್ಟಿದ್ದರೆ ಚೆನ್ನಾಗಿತ್ತು ಎನ್ನುವುದು ನಮ್ಮ ಅಭಿಪ್ರಾಯ. ಸುಮಾರು 27,000 ಕೋಟಿ ರೂಪಾಯಿಗಳನ್ನು ನಾವು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ತಾವು 2021-22 ನೇ ಸಾಲಿನ ಆಯವ್ಯಯ ಮಂಡನೆ ಮಾಡಿದಾಗ ಯಾರೂ ಕೂಡ ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇನ್ನೂ ದೊಡ್ಡ ಕರಾಳ ದಿನಗಳನ್ನು ನೋಡಬಹುದು ಎಂಬ ನಿರೀಕ್ಷೆಯಲ್ಲಿ ಆಯವ್ಯಯ ಮಂಡನೆಯಾಗಿತ್ತು. ಆದರೂ ಸುಮಾರು 27,000 ಕೋಟಿ ರೂಪಾಯಿಗಳ ತೆರಿಗೆ ನಿರೀಕ್ಷೆಗಿಂತ ಹೆಚ್ಚಾಗಿ ಬಂದಿರುವುದು ಎಲ್ಲಾ ಇಲಾಖಾ ಅಧಿಕಾರಿಗಳಿಗಿಂತ ಹೆಚ್ಚಾಗಿ ಆರ್ಥಿಕ ಇಲಾಖೆಯ ಅಧಿಕಾರಿಗಳು, ಅದರಲ್ಲೂ ವಿಶೇಷವಾಗಿ ತೆರಿಗೆ ಸಂದಾಯ ಮಾಡಿದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜನರನ್ನು ಈ ಸಂದರ್ಭದಲ್ಲಿ; ಹೆಚ್ಚುವರಿಯಾಗಿ ಇಷ್ಟೊಂದು ತೆರಿಗೆ ಬರಬೇಕಾದರೆ ನಮ್ಮ ಇಲಾಖೆಯವರು ವಸೂಲಿ ಮಾಡಿರಬಹುದು ಆದರೆ ತೆರಿಗೆ ಪಾವತಿ ಮಾಡಿದ ತೆರಿಗೆದಾರರನ್ನೂ ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತೇನೆ. ಆರ್ಥಿಕ ಇಲಾಖಾಧಿಕಾರಿಗಳೂ ನಾನು ಅಭಿನಂದಿಸುತ್ತೇನೆ. ಈ ವಿಧೇಯಕಕ್ಕೆ ನನ್ನ ಸಹಮತವನ್ನು ವ್ಯಕ್ತ ಮಾಡುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಮರಿತಿಬ್ಬೇಗೌಡರೇ, ತೆರಿಗೆ ಕೊಡುವುದಕ್ಕೆ ಪ್ರೋತ್ಸಾಹ ನೀಡುವಂತಹ ಉತ್ತಮ ಶಾಸನಗಳನ್ನು ತಿದ್ದುಪಡಿಗಳನ್ನು ತರುವಾಗ ಶಾಸನ ರಚನೆ ಎಷ್ಟು ಪ್ರಮುಖವಾದುದು ಎಂಬುದು ಇಲ್ಲಿ ಅರ್ಥವಾಗುತ್ತದೆ. ಉತ್ತೇಜನಕಾರಿಯಾಗಿ ಒಳ್ಳೆಯ ತೆರಿಗೆ ಸಂಗ್ರಹವಾಗಿದೆ. ನಿಜವಾಗಿಯೂ ಅವರು ಅಭಿನಂದನಾರ್ಹರು.

ಶ್ರೀ ನಸೀರ್ ಅಹಮದ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು ಈಗಾಗಲೇ ಎಲ್ಲರೂ ಕೆಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಾನು ಒಂದಕ್ಕಂತೂ ನಿಜವಾಗಲೂ ಅಭಿನಂದನೆ ಸಲ್ಲಿಸುವುದಕ್ಕೆ ಇಚ್ಛೆಪಡುತ್ತೇನೆ. ಈ ರೀತಿಯ ಪರಿಸ್ಥಿತಿ ಈ ಗಾತ್ರದಲ್ಲಿ ಬಂದಿರಲಿಲ್ಲ ಎಂದು ಯೋಚಿಸುತ್ತಿದ್ದೇನೆ. ಇದೇ ಸಂದರ್ಭದಲ್ಲಿ ನಾವು crisis ನಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಇದನ್ನು ಯಾವರೀತಿ ನಿಭಾಯಿಸಿದ್ದಾರೆ ಎಂದು ಅದಕ್ಕೂ ಸಹ, I want to congratulate the department and the concerned officers. ನಮಗೆ ಇದೊಂದು ದಿಕ್ಕೂಚಿಯಾಗಬೇಕು. ಮುಂಬರುವ ದಿನಗಳಲ್ಲೂ ಸಹ ಇದೇ ರೀತಿ ರೂ.27,000 ಕೋಟಿ ಬಂದಿರುವುದು ಮುಂದೆ ರೂ.52,000 ಕೋಟಿಗೆ ಟಾರ್ಗೆಟ್ ಅನ್ನು ನೀವು ಇಲಾಖೆಗೆ ಕೊಡಬೇಕೆಂದು ಕೋರುತ್ತೇನೆ. ಇನ್ನೊಂದು compliment ಮಾಡಬೇಕಾಗಿರುವುದು ಬಿ.ಜಿ.ಪಿ., ಸರ್ಕಾರಕ್ಕೆ ಯಾವುದೋ ಒಂದು ಕಾಲದಲ್ಲಿ ನಿಮ್ಮಂತಹ spokesman ಈ ಸರ್ಕಾರಕ್ಕೆ ಸಿಕ್ಕಿಬಿಟ್ಟಿದೆ. That, I have to compliment. One of the best Advocate. So, this is also one of the.... ಯಾವ ರೀತಿ ಇರುವಂತಹದ್ದು;

ಶ್ರೀ ಸಲೀಂ ಅಹಮದ್:- ಕೆಲವು ಸಮಯದಲ್ಲಿ ನಮ್ಮ ವಕೀಲರು ಸುಳ್ಳನ್ನು ಸತ್ಯ ಮಾಡುತ್ತಾರೆ. ಹಿಂದೆಯೂ, ಮುಂದೆಯೂ ಬರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ಮಾನ್ಯ ಸಭಾ ಅಧ್ಯಕ್ಷರು, ಅದನ್ನು ಅವರು ಮಾಡುವುದಕ್ಕಾಗುವುದಿಲ್ಲ. ಅವರು ವಾದ ಮಾಡಬಹುದು ಅಷ್ಟೇ, ತೀರ್ಮಾನ ಕೊಡುವುದು ನ್ಯಾಯಾಧೀಶರು.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ಅದಕ್ಕೆ ಒಳ್ಳೆಯ ವಕೀಲರು ಎನ್ನುವುದು. ಒಂದಂತೂ ನಿಜ, ಅದನ್ನು ನೀವೂ ಒಪ್ಪಿಕೊಳ್ಳುತ್ತೀರಿ. ನಮ್ಮ ಎಲ್ಲಾ ಇಲಾಖೆಗಳನ್ನೂ ಸಮೀಕ್ಷೆ ಮಾಡಿದಾಗ the most pilferage ಆಗಿರುವ ಇಲಾಖೆ ಮತ್ತು under public eye ಇರುವಂತಹ ಯಾವುದಾದರೂ ಇಲಾಖೆ ಇದ್ದರೆ, that is energy sector. ನಾವು ಒಂದು ಕಡೆ power purchase ಮಾಡುತ್ತೇವೆ. ಒಂದು ಕಡೆ ನಾವು ಉತ್ಪಾದನೆ ಮಾಡುವ Thermal Plants ಅನ್ನು ಹಾಗೂ 3-4 Plants ಕೆಲಸ ಮಾಡದೇ, we are buying the power. ಈಗ ಕೊಂಡುಕೊಳ್ಳುತ್ತಿಲ್ಲ. Because we have additional power. ಆದರೆ ‘ಅದಾನಿ’ ಜೊತೆಗೆ buy ಮಾಡುತ್ತಿದ್ದೀರಲ್ಲಾ ಅದರ ಒಪ್ಪಂದವಾಗಿದೆಯಲ್ಲಾ? You are paying something Rs. 1,000 crores to him every year. ದಯವಿಟ್ಟು ನೀವು ಆ ಇಲಾಖೆಗೆ ಎಷ್ಟೊಂದು ದೊಡ್ಡ ಗಾತ್ರದಲ್ಲ ಹಂಚಿಕೆ ಮಾಡಿದ್ದೀರಿ ಅದರ ಬಗ್ಗೆ ನಮಗೆ ಸ್ವಲ್ಪ ಅನುಮಾನ ಬರುತ್ತಿದೆ. ದಯವಿಟ್ಟು ನೀವು ಅದನ್ನು ನೋಡಬೇಕು. ಮಾನ್ಯ ಸದಸ್ಯರಾದ ರಮೇಶ್‌ವರರು service sector ಬಗ್ಗೆ ಹೇಳಿದ್ದು ನಿಜ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಯಾವ ರೀತಿ ಆಗುತ್ತದೆ, ಯಾವ ಮಟ್ಟಕ್ಕೆ ಹೋಗುತ್ತದೆ ಎಂದು, we cannot even visualize. Possibly it may go to... ಏನು ರೇಟ್ ಹೋಗುತ್ತದೆ ಎಂದು visualize ಮಾಡುವುದಕ್ಕಾಗುವುದಿಲ್ಲ. ಹೆಚ್ಚಾಗಿ ಬಂದಿರುವ contingency fund ಎಂದು ಇಟ್ಟುಕೊಳ್ಳಬೇಕಾಗಿತ್ತು. You should also tomorrow.... In another one year you are also facing the election. ನಾಲ್ಕು ತಿಂಗಳಿಗಿಂತ ಮೊದಲು rate ಹಾಗೆಯೇ ಇತ್ತು. ನಾಲ್ಕು ತಿಂಗಳ ಹಿಂದೆ ಒಂದು ಪೈಸೆಯೂ ಜಾಸ್ತಿಯಾಗಿಲ್ಲ. ಚುನಾವಣೆ ಮುಗಿದ ನಂತರ ಪ್ರತಿದಿನವೂ 80 ಪೈಸೆ ಜಾಸ್ತಿಯಾಗುತ್ತಿರುವುದು ಕಂಡು ಬರುತ್ತಿದೆ. ಹತ್ತು ತಿಂಗಳ ನಂತರ ನಾವೆಲ್ಲರೂ ಮತ್ತೊಂದು ಚುನಾವಣೆಗೆ ಹೋಗುತ್ತಿದ್ದೇವೆ. ಅಲ್ಲೂ ಸಹ ತಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

contingency fund ಅನ್ನು ಇಟ್ಟುಕೊಳ್ಳಬಹುದಾಗಿತ್ತು ಎಂದು ಸಲಹೆ ಕೊಡುತ್ತಿದ್ದೇನೆ. ನಿಜವಾಗಲೂ, we have to congratulate the department the concerned officers. And it has been really....

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ನಸೀರ್ ಅಹಮದ್‌ರವರೇ, ಸರ್ಕಾರಕ್ಕೂ ಸಹ ಎಂದು ಹೇಳಿ.

ಶ್ರೀ ನಸೀರ್ ಅಹಮದ್:- ಮಾನ್ಯ ಸಚಿವರೇ, ಸರ್ಕಾರಕ್ಕೂ ಸಹ ಹೇಳುತ್ತೇನೆ ಇಲ್ಲ ಎಂದು ಹೇಳುವುದಿಲ್ಲ.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಚಿವರೇ, ಕೆಲಸ ಮಾಡುವವರು ಅವರು ಎಂದು ಅವರಿಗೆ ಹೇಳುತ್ತಿದ್ದಾರೆ. ಅವರು ಕೆಲಸ ಮಾಡಿರುವುದಕ್ಕೆ ನಿಮಗೆ ಹೆಸರು ಬರುತ್ತದೆ.

Sri NASEER AHMED:- Even the Chief Minister, being handling the finances....

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇಲ್ಲಯವರೆಗೆ ಏನು ಹೇಳುತ್ತಿದ್ದೇನೆ ಎಂದರೆ . . .

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಆಯೋಜಿಸಿದ್ದ ಔತಣಕೂಟದಲ್ಲಿ ಊಟ ಮಾಡಬೇಕಾದರೆ ಮುಖ್ಯಮಂತ್ರಿಯವರಿಗೆ “ನೀವು ಯಾವ ರೀತಿ ಮಾಯ ಮಾಡುತ್ತೀರಿ, ನಮಗೆ ಅರ್ಥವೇ ಆಗುವುದಿಲ್ಲ” ಎಂದು ಹೇಳಿದೆ. ಆ ರೀತಿ ಆರ್ಥಿಕ ಇಲಾಖೆಗೆ ಮಾಯ ಮಾಡಿದ್ದಾರೆ.

ವೈಸ್ ಚೇರ್ಮನ್:- ಹಾಗಾದರೆ ನೀವು ಮಾಯಾ ಲೋಕದಲ್ಲಿದ್ದೀರಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನನ್ನದು ಎರಡು ಪ್ರಶ್ನೆ ಇದೆ. ಮೊನ್ನೆ ತಾನೇ ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ, ಅದರಲ್ಲಿ ನಮಗೆಲ್ಲಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

50-60 ಪೈಸೆ ಜಾಸ್ತಿಯಾಗಿದೆ. ಡೀಸೆಲ್ ಅನ್ನು bulk purchase ಮಾಡುವವರಿಗೆ ಒಂದು ಆಟರ್‌ಗೆ 25 ರೂಪಾಯಿ ಜಾಸ್ತಿಯಾಗುತ್ತಿದೆ. 25 ರೂಪಾಯಿ ಜಾಸ್ತಿಯಾದಾಗ ಬಡವರು ಓಡಾಡುವ ಬಸ್‌ಗಳ ಕಥೆಯೇನು ಎಂಬುದನ್ನು ತಾವು ಹೇಳಬೇಕಾಗುತ್ತದೆ. ಅದಕ್ಕೆ ಬಸ್ ಆಕೆಟ್‌ಗಳ ಬೆಲೆಯನ್ನು ಜಾಸ್ತಿ ಮಾಡುತ್ತೀರಾ ಎನ್ನುವುದು ಮೊದಲನೇ ಪ್ರಶ್ನೆ.

Sri J.C.MADHUSWAMY:- Bulk purchase ಅವರಿಗೆ ಕೊಡುವುದಿಲ್ಲ. ಗುತ್ತಿಗೆದಾರರು, ಕೈಗಾರಿಕೆ;

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಚಿವರೇ, ಕೆ.ಎಸ್.ಆರ್.ಐ.ಸಿಯವರು bulk ತೆಗೆದುಕೊಳ್ಳುತ್ತಾರಲ್ಲಾ ಅದರ ಮೇಲೆ 25 ರೂಪಾಯಿ ಬೀಳುತ್ತದೆ. ಆಗ ಏನಾಗುತ್ತದೆ ಎನ್ನುವುದು ಬಹಳ ತಾಪತ್ರಯ. ಅದು ಬಡವರ ಮೇಲೆ ಹೊರೆಯಾಗುತ್ತದೆ. ಸೆಂಟ್ರಲ್ ನಲ್ಲ grant-in-aid ಬಹಳ liberal ಆಗಿದೆ ಎಂದು ತಾವು ಹೇಳಿದಿರಿ. ಅದನ್ನು ಬಜೆಟ್ ಭಾಷಣದಲ್ಲೆಯೂ ಹೇಳಿದೆ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಅದು ಹಳೆಯದು.

(ಮುಂದು)

(638) 25-03-2022 KH/VK 12-50

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು)

ಅವರು ಬಹಳಷ್ಟು ಕಾರ್ಯಕ್ರಮಗಳಿಗೆ ಹಣ ಕೊಡುತ್ತಿಲ್ಲ. ಇದು liberal ಅಲ್ಲ, ಕೈ ಹಿಡಿಯುತ್ತಿದ್ದಾರೆ. ಇದಕ್ಕೆ ಮಾನ್ಯ ಸಚಿವರು ಏನು ಮಾಡುತ್ತಾರೆ ಎನ್ನುವುದನ್ನು ಹೇಳಬೇಕು. ಇದು ಹಳೆಯದೇನು ಅಲ್ಲ. ಇದನ್ನು ಕೇಂದ್ರ ಸರ್ಕಾರದವರೇ ಘೋಷಣೆ ಮಾಡಿರುವಂತಹದ್ದಾಗಿದೆ.

ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು) (ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, Distress, ಕಷ್ಟ ನಮಗೂ ಬಂದಿತ್ತು; ಕೇಂದ್ರ ಸರ್ಕಾರಕ್ಕೂ ಬಂದಿತ್ತು. ಬಹುಶಃ ನಮ್ಮ ದೇಶಕ್ಕೆ ಸಮಸ್ಯೆ ಬಂದಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರ ಸರ್ಕಾರ ಬಹಳ ಸುಸ್ಥಿತಿಯಲ್ಲರಲ್ಲ. ಅವರ ಸಮಸ್ಯೆಗಳ ಮಧ್ಯೆ ನಮಗೆ ನೆರವು ಕೊಟ್ಟಿದ್ದಾರೆ. ಏಕೆಂದರೆ, ತಮಗೆ ಗೊತ್ತಿರುವ ಹಾಗೆ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಿದ್ದು, ವ್ಯಾಕ್ಸಿನೇಷನ್ ಪ್ರೋಗ್ರಾಂ ಮಾಡಿದ್ದು, ಹೆಲ್ತ್ ಸಿಸ್ಟಂ ಇಂಪ್ರೂವ್ ಮಾಡಿದ್ದು ಇದೆ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಜೆ.ಸಿ.ಮಾಧುಸ್ವಾಮಿಯವರೇ, ಇದು ಹಳೆಯದಾಗಿ ಹೋಯಿತು.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ಕಳೆದ ವರ್ಷದ financial year ಇದು. ಅದರ ಪರಿಣಾಮ ಇವತ್ತು ನಮಗೆ ಬಂದಿದೆ. ತಾವು ಈ ರೀತಿ ಹೇಳಿದರೆ ಹೇಗೆ? ಮನುಷ್ಯ ಸ್ವಲ್ಪ ಹಿಂದಕ್ಕೆ ನೋಡಿ ಮುಂದಕ್ಕೆ ಹೋಗಬೇಕಲ್ಲವೇ? ಹಾಗಾಗಿ, ನಮಗೆ ಸಾಲ ಕೊಟ್ಟಿದ್ದಾರೆ ಎಂದು ಹಾಗೇ ಕೊಡಿ, ಹೀಗೆ ಕೊಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರ ಸಾಮರ್ಥ್ಯ ಮತ್ತು ಶಕ್ತಿಯನ್ನು ನೋಡಿ ಮಾಡಬೇಕು. ನಾನು ಮಾನ್ಯ ನಸೀರ್ ಅಹ್ಮದ್‌ರವರಿಗೆ ಒಂದು ಮಾತನ್ನು ಹೇಳುತ್ತೇನೆ. ನಾವು ಜನವರಿ ಕೊನೆಗೆ 7,200 ಕೋಟಿ ರೂಪಾಯಿಗಳು discharge ಮಾಡುವಂತಹ liability ಅನ್ನು ಇಟ್ಟುಕೊಂಡಿದ್ದೆವು. ಹಾಗಾಗಿ, ಸ್ವಲ್ಪ ಲೋಡ್ ಕಡಿಮೆಯಾಗಲ ಎಂದು ಮಾಡಿದ್ದೇವೆ. ಇವತ್ತು popular programmes ಮಾಡಿ free power ಕೊಡುತ್ತಿದ್ದೇವೆ. ಬಹುತೇಕವಾಗಿ 6,000 ಕೋಟಿ ರೂಪಾಯಿಗಳನ್ನು ಹೊಂದಾಣಿಕೆ ಮಾಡಬೇಕಾಗಿತ್ತು ಎಂದು ಹೇಳಿ, ಆ ಸೆಕ್ಟರ್ ಸ್ವಲ್ಪ stabilise ಆಗಲ ಎಂದು 5,000 ಕೋಟಿ ರೂಪಾಯಿಗಳನ್ನು ಕೊಟ್ಟಿರುವುದು ನಿಜ. ಇದು pilferage ಆಗುವುದಿಲ್ಲ. ಇದಕ್ಕೆ ಶೇಕಡಾ 18 ರಷ್ಟು ಲೋನ್ ಬೀಳುತ್ತದೆ ಎಂದು ಸ್ವಲ್ಪ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. Because we have borrowed. ಈಗ as you rightly said, power ನಲ್ಲಿ surplus ಇದ್ದೇವೆ. But ನಮ್ಮ ಅಗ್ರಿಮೆಂಟ್ stands ಅಲ್ಲ. ಎರಡನೆಯದು, distribution and transmission system ನಮಗೆ ಅಷ್ಟು ಶಕ್ತಿಯುತವಾಗಿ ಇಲ್ಲ. Though we have power, we are not able to supply power wherever it is required. ಅದನ್ನು ಸ್ವಲ್ಪ strengthen ಮಾಡದೇ ಹೋದರೆ KEB Sector ನಲ್ಲಿ ಸ್ವಲ್ಪ ಕಷ್ಟವಾಗುತ್ತದೆ. That is the core sector which needs investment and

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

funding, ಹಾಗಾಗಿ ಅವರು ಮಾಡಿದ್ದಾರೆ. ಬೇರೆ ಏನು ಇಲ್ಲ. ಸಾಲ ಕ್ಲಿಯರ್ ಆಗಬೇಕಾಗಿದೆ. 7,200 ಕೋಟಿ ರೂಪಾಯಿಗಳು ಜನವರಿ ತಿಂಗಳಿಗೆ due ಇತ್ತು. ಅದರಲ್ಲಿ 5,000 ಕೋಟಿ ರೂಪಾಯಿಗಳು ಕಡಿಮೆ ಆಗಲಿ ಎಂದು ಅವರಿಗೆ ಜಾಸ್ತಿ ಕೊಟ್ಟಿದ್ದೇವೆ. ಧನ್ಯವಾದಗಳು.

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಂದು ತಿದ್ದುಪಡಿ ಆಗಬೇಕು. ನಾನು ಹೇಳಬೇಕಾದರೆ ನನ್ನ ಉಚ್ಚಾರಣೆಯಲ್ಲಿ ಸ್ವಲ್ಪ ತಪ್ಪಾಯಿತು. “ಆತಂಕ” ಎನ್ನುವುದು “ಹಂತಕ” ಎಂದು ಆಯಿತು. ಅದೇ ರೀತಿ “ಜಿಎಸ್‌ಟಿ ಪರಿಹಾರ” ಎನ್ನುವುದು “ಜಿಎಸ್‌ಟಿ ಪರಿವಾರ” ಎಂದು ಆಗಿದೆ. ದಯಮಾಡಿ, ಇದು ತಿದ್ದುಪಡಿ ಆಗಬೇಕೆಂದು ಹೇಳುತ್ತೇನೆ.

ವೈಸ್ ಛೇರ್ಮನ್:- ಇದನ್ನು ಕಡತದಲ್ಲಿ ತಿದ್ದುಪಡಿ ಮಾಡಿ.

ಪ್ರಸ್ತಾವ ಏನೆಂದರೆ;

ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ “2022 ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2 ಮತ್ತು 3

ವೈಸ್ ಛೇರ್ಮನ್:- “ಖಂಡ 2 ಮತ್ತು 3 ಈ ವಿಧೇಯಕದ ಅಂಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ಮತ್ತು 3 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖಂಡ 1 ಇತ್ಯಾದಿ

ವೈಸ್ ಛೇರ್ಮನ್:- ಪ್ರಸ್ತಾವ ಏನೆಂದರೆ;

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ

ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಜೆ.ಸಿ. ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ವೈಸ್ ಛೇರ್ಮನ್:- ಪ್ರಸ್ತಾವ ಏನೆಂದರೆ;

ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ “2022ರ

ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಖಾಸಗಿ ಸದಸ್ಯರ ನಿರ್ಣಯಕ್ಕೆ ಸರ್ಕಾರ ಉತ್ತರ ನೀಡದಿರುವ ಬಗ್ಗೆ.

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನನ್ನದೊಂದು ಖಾಸಗಿ ನಿರ್ಣಯ ಮಂಡನೆ ಆಗಿದೆ. ಇದಕ್ಕೆ ಏಕೋ ಉತ್ತರವೇ ಬರುತ್ತಿಲ್ಲ? ಇದು ಸುಮಾರು 5 ಅಥವಾ 6ನೇ ಅಧಿವೇಶನ ಇರಬಹುದು. ನಾನು ಈ ಪ್ರಶ್ನೆಯನ್ನು 1 ರಿಂದ 1 1/2 ವರ್ಷಗಳಿಂದ ಹಾಕುತ್ತಿದ್ದೇನೆ. ಇದಕ್ಕೆ ಉತ್ತರ ಕೊಡುವುದಕ್ಕೆ ಸಮಯ ಏಕೆ ಬರಲಿಲ್ಲ ಅಥವಾ ಆಯುರ್ವೇದ ನಮಗೆ ಬೇಡವೇ, ಅದನ್ನು ಮುಗಿಸಿಬಿಡೋಣವೇ ಏನು ಎಂಬುದನ್ನು ತಾವು ಹೇಳಬೇಕು.

ಶ್ರೀ ಸಲೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಮೊನ್ನೆ ಕೂಡ ಚರ್ಚೆ ಮಾಡಿದ್ದೇವೆ. ಇದಕ್ಕೆ ಸರಿಯಾದ ಉತ್ತರವನ್ನು ತಯಾರು ಮಾಡಿ ಕಳುಹಿಸಿಲ್ಲ. ಇದಕ್ಕೆ ಮಾನ್ಯ ಸಭಾನಾಯಕರು ಉತ್ತರವನ್ನು ಹೇಳಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನೆನ್ನೆಯ ದಿವಸ ಆರೋಗ್ಯ ಮಂತ್ರಿಗಳು ಇದ್ದರು. ಇವತ್ತು ಅವರು ಮತ್ತೊಂದು ತುರ್ತು ಕೆಲಸಕ್ಕೆ ಹೋಗಿದ್ದಾರೆ. ಅದಕೋಸ್ಕರ ಮುಂದಿನ ವಾರ ಉತ್ತರವನ್ನು ಕೊಡಿಸುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮುಂದಿನ ವಾರ ಸದನ ಇರುವುದಿಲ್ಲ. ಸದನ ಬುಧವಾರಕ್ಕೆ ಮುಗಿದು ಹೋಗುತ್ತದೆ. ಈ ವಿಷಯ ಶುಕ್ರವಾರ ಮಾತ್ರ ಬರುತ್ತದೆ. ಇವರು ಶುಕ್ರವಾರ ಸದನವನ್ನು ನಡೆಸುತ್ತಾರೆಯೇ?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, . . .

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಬಿ.ಕೆ. ಹರಿಪ್ರಸಾದ್‌ರವರೇ, ತಾವು ಆ ರೀತಿ ಹೇಳಬೇಡಿ. ಮಾನ್ಯ ಆರೋಗ್ಯ ಸಚಿವರು ಚೆನ್ನಾಗಿ ಇದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ರವರು ಹೇಳುತ್ತಿರುವುದು ಸರಿ ಇದೆ. ಅಷ್ಟರಲ್ಲ ಸಮಯ ಮೀರುತ್ತದೆ. ಮುಂದಿನ ಶುಕ್ರವಾರದವರೆಗೆ ಸದನ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಅದು ಏನೇ ಇದ್ದರೂ ಕೂಡ ಸದನ ಮುಗಿಯುವುದರೊಳಗೆ ಉತ್ತರವನ್ನು ಕೊಡುತ್ತೇನೆ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈ ಸದನದಲ್ಲಯೂ ಇದಕ್ಕೆ ಉತ್ತರ ಇಲ್ಲ ಎಂದು ಕಾಣುತ್ತದೆ.

ವೈಸ್ ಛೀರ್ಮನ್:- ಇದು ಬಹಳ ಮಹತ್ತರವಾದ ವಿಚಾರ. ಇದು ಸದಸ್ಯರ ಹಕ್ಕು ಕೂಡ ಆಗಿದೆ. ನಮ್ಮ ಕಾರ್ಯಕಲಾಪಗಳೆಲ್ಲ ಖಾಸಗಿ ನಿರ್ಣಯ ಒಂದು ಪ್ರಮುಖ ಅಂಗ. ಹಾಗಾಗಿ, ಮಾನ್ಯ ಸದಸ್ಯರಿಗೆ ಸದನ ಮುಗಿಯುವುದರೊಳಗೆ ಉತ್ತರವನ್ನು ಕೊಡಬೇಕು.

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಚರ್ಚೆ ಕೂಡ ಆಗಬೇಕು.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಇದಕ್ಕೆ ಯಾವತ್ತೂ ಉತ್ತರವನ್ನು ಕೊಡುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ಸದನ ಮುಗಿಯುವ ಬಗ್ಗೆ ತಮಗೆ ಆತಂಕ ಬೇಡ. ಸದನ ಮುಗಿಯುವುದರೊಳಗೆ ಉತ್ತರವನ್ನು ಕೊಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮುಂದಿನ ಸೋಮವಾರದಿಂದ ಬುಧವಾರದವರೆಗೆ ಮಾತ್ರ ಸದನ ಇರುತ್ತದೆ. ಆದ್ದರಿಂದ, ಈ ಖಾಸಗಿ ನಿರ್ಣಯವನ್ನು ಸೋಮವಾರದ ಕಾರ್ಯಕಲಾಪದಲ್ಲಿ ಸೇರಿಸಬೇಕೆಂದು ವಿನಂತಿಸುತ್ತೇನೆ.

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಆರೋಗ್ಯ ಸಚಿವರು ಅನಾರೋಗ್ಯದಿಂದ ಇದ್ದಾರೆ ಎಂದು ತಮ್ಮನ್ನು ಉದ್ದೇಶಿಸಿ ಹೇಳುತ್ತಿದ್ದರು. ಮಾನ್ಯ ಆರೋಗ್ಯ ಸಚಿವರು ಪತ್ರವನ್ನು ಕಳುಹಿಸಿದ್ದಾರೆ. ಸನ್ಮಾನ್ಯ ರಾಜ್ಯಪಾಲರ ಜೊತೆಯಲ್ಲಿ ಅವರು Physiotherapy ದಿನಾಚರಣೆ ಕಾರ್ಯಕ್ರಮಕ್ಕೆ ಹೊರಟಿದ್ದಾರೆ. ಅದಕ್ಕೋಸ್ಕರ ಇವತ್ತು ಮಾನ್ಯ ಆರೋಗ್ಯ ಸಚಿವರು ಹಾಜರಾತಿಗೆ ವಿನಾಯಿತಿಯನ್ನು ಕೇಳಿದ್ದಾರೆ. ಮಾನ್ಯ ಸಭಾನಾಯಕರು ಹೇಳಿದ ಹಾಗೆ ಈ ಸದನ ಮುಗಿಯುವುದರೊಳಗೆ ದಯವಿಟ್ಟು ಉತ್ತರವನ್ನು ಕೊಡಿಸುತ್ತೇವೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಯಾವತ್ತು ಉತ್ತರವನ್ನು ಕೊಡಿಸುತ್ತೀರೋ ಹೇಳಿ. ಸದನ ಸೋಮವಾರ, ಮಂಗಳವಾರ, ಬುಧವಾರ ಈ ಮೂರು ದಿನಗಳು ಇವೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ನಮಗೆ ಗೊತ್ತಿದೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಯಾವತ್ತು ಎಂದು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, . . .

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಬಾವಿಯೊಳಗೆ ಹೋಗುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೀರ್‌ಮನ್:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ಒಂದು ನಿಮಿಷ. ಮಾನ್ಯ ಮಂತ್ರಿಗಳು *South Canara Physiotherapy Teachers Association* ಇವರು ದಿನಾಂಕ:25-03-2022 ರಂದು ಮಂಗಳೂರಿನಲ್ಲಿ ಆಯೋಜಿಸಿರುವ 'Inaugural ceremony of Mangalore Physician Physiocon 2022' ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿರುವುದರಿಂದ, ದಿನಾಂಕ:25-03-2022 ರಂದು ನಡೆಯಲಿರುವ ವಿಧಾನಪರಿಷತ್ತಿನ ಹಾಜರಾತಿಗೆ ವಿನಾಯಿತಿಯನ್ನು ನೀಡಿ, ಸದರಿ ದಿನದಂದು ಉತ್ತರಿಸಬೇಕಾದ ಸೂಚನೆಗಳಿಗೆ ಮತ್ತೊಂದು ದಿನದೊಂದು ಉತ್ತರಿಸಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ಈಗಾಗಲೇ ಪತ್ರವನ್ನು ಕಳುಹಿಸಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮತ್ತೊಂದು ದಿನ ಯಾವತ್ತು ಎಂಬುದನ್ನು ತಾವೇ ಹೇಳಿ.

ವೈಸ್ ಛೀರ್‌ಮನ್:- ಮಾನ್ಯ ಯು.ಬಿ.ವೆಂಕಟೇಶ್‌ರವರಿಗೆ ಸರ್ಕಾರ ಉತ್ತರವನ್ನು ಕೊಡಿಸುವಂತಹ ವ್ಯವಸ್ಥೆ ಮಾಡಬೇಕೆಂದು ಸೂಚನೆ ಕೊಡುತ್ತಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಖಾಸಗಿ ನಿರ್ಣಯದ ಛೀರ್‌ಮನ್‌ರವರಾದ ಆಯನೂರು ಮಂಜುನಾಥ್‌ರವರು . . .

ವೈಸ್ ಛೀರ್‌ಮನ್:- ಮಾನ್ಯ ವಿರೋಧ ಪಕ್ಷದ ನಾಯಕರೇ, ಸದನ ಮುಗಿಯುವುದರೊಳಗೆ ಉತ್ತರ ಕೊಡಿಸುವಂತಹ ವ್ಯವಸ್ಥೆಯನ್ನು ಪೀಠದ ಕಡೆಯಿಂದ ಮಾಡಲಾಗುತ್ತದೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಬಾವಿಯೊಳಗೆ ಹೋಗುತ್ತೇನೆ.

ವೈಸ್ ಛೀರ್‌ಮನ್:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ತಮಗೆ ಅವಕಾಶವನ್ನು ಮಾಡಿಕೊಟ್ಟಿದ್ದೇನೆ. ತಮಗೆ ಉತ್ತರವನ್ನು ಕೊಡಿಸಲಾಗುತ್ತದೆ. ನಾನು ಪೀಠದಿಂದ ಭರವಸೆಯನ್ನು ಕೊಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಸರ್ಕಾರದಿಂದ ಯಾವತ್ತು ಉತ್ತರವನ್ನು ಕೊಡಿಸಲಾಗುತ್ತದೆ ಎಂದು ತಾವು ಹೇಳಿ.

ವೈಸ್ ಛೀರ್‌ಮನ್:- ಮಾನ್ಯ ಸಭಾನಾಯಕರೇ, ಅಧಿವೇಶನ ಮುಗಿಯುವುದರೊಳಗೆ ಮಾನ್ಯ ಯು.ಬಿ.ವೆಂಕಟೇಶ್‌ರವರಿಗೆ ಉತ್ತರವನ್ನು ಕೊಡಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ರವರು ಉತ್ತರವನ್ನು ಮಾನ್ಯ ಸಚಿವರಿಂದಲೇ ಕೊಡಿಸಬೇಕೆಂದು ಹೇಳಿದ್ದಾರೆ. ಸದನ ಮುಗಿಯುವುದರೊಳಗೆ ಉತ್ತರವನ್ನು ಕೊಡಿಸುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. ಅದರಂತೆ ಸೋಮವಾರ ಅಥವಾ ಮಂಗಳವಾರ ಉತ್ತರವನ್ನು ಕೊಡಿಸುತ್ತೇನೆ.

ವೈಸ್ ಛೀರ್‌ಮನ್:- ಮಾನ್ಯ ಸಭಾನಾಯಕರೇ, ಆಯಿತು.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, . . .

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈ ವಿಷಯ 5 ಅಧಿವೇಶನಗಳಲ್ಲಿ ಬಂದಿದ್ದು, ಪ್ರತಿ ಬಾರಿ ಈ ವಿಷಯ ಚರ್ಚೆಗೆ ಬರುವುದೇ ಇಲ್ಲ.

ವೈಸ್ ಛೀರ್‌ಮನ್:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ತಮಗೆ ಭರವಸೆ ದೊರೆಯುತ್ತಲ್ಲವೇ? ಈಗ ನಿಯಮ 68 ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸೋಣ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಆಯನೂರು ಮಂಜುನಾಥ್‌ರವರೇ, ಒಂದು ನಿಮಿಷ. ತಾವು ನನ್ನ ಪರವಾಗಿ ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪಿ.ಆರ್. ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಖಾಸಗಿ ವಿಧೇಯಕಗಳನ್ನು ತಾವು ಕೆಳಮನೆಯಲ್ಲಿಯೂ ಮಂಡಿಸಬೇಕಾಗುತ್ತದೆ. ಮೇಲ್ಮನೆಯಲ್ಲಿಯೂ ಮಂಡಿಸಬೇಕಾಗುತ್ತದೆ. ನನ್ನದೊಂದು ಖಾಸಗಿ ವಿಧೇಯಕವನ್ನು ತಾವು ಇಲ್ಲ ಪಾಸ್ ಮಾಡಿಕೊಟ್ಟಿದ್ದೀರಿ. ಇದುವರೆಗೂ ಅದು ಬಿಲ್ ಆಗಿಲ್ಲವಲ್ಲವೇ?

ವೈಸ್ ಛೀರ್ಮನ್:- ಮಾನ್ಯ ಸಭಾನಾಯಕರೇ, ಖಾಸಗಿ ವಿಧೇಯಕಗಳ ಬಗ್ಗೆ ಸ್ವಲ್ಪ ಗಂಭೀರವಾದ ಮಹತ್ವ ಕೊಡಬೇಕಾಗುತ್ತದೆ. ಈಗ ನಿಯಮ 68 ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಚರ್ಚೆ ಪ್ರಾರಂಭಿಸೋಣ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಮ್ಮ ಅಧ್ಯಕ್ಷರು ನನ್ನ ನೆರವಿಗೆ ಬರಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ಅವರು ನಮ್ಮನ್ನು ಬಿಟ್ಟು ತಮ್ಮ ನೆರವಿಗೆ ಏಕೆ ಬರುತ್ತಾರೆ?

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಜಿ.ಸಿ.ಮಾಧುಸ್ವಾಮಿಯವರೇ, ಈ Committee ಗೆ ಅವರೇ ಅಧ್ಯಕ್ಷರಾಗಿದ್ದಾರೆ.

ವೈಸ್ ಛೀರ್ಮನ್:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ಇದರ ಬಗ್ಗೆ ಈಗಾಗಲೇ ಹೇಳಿ ಆಯಿತಲ್ಲವೇ?

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬಹುಶಃ ಸೋಮವಾರದಂದು ಮಾನ್ಯ ಆರೋಗ್ಯ ಸಚಿವರ ಪ್ರಶೋತ್ತರಗಳು ಇರುವ ಹಾಗೆ ಕಾಣಿಸುತ್ತದೆ. ಆ ದಿವಸವೇ ಇದಕ್ಕೆ ಉತ್ತರವನ್ನು ಕೊಡುವುದು ಒಳ್ಳೆಯದು ಎಂದು ನನಗನಿಸುತ್ತದೆ.

ವೈಸ್ ಛೀರ್ಮನ್:- ಮಾನ್ಯ ಸಭಾನಾಯಕರೇ, ಮಾನ್ಯ ಯು.ಬಿ.ವೆಂಕಟೇಶ್‌ರವರ ಅಧ್ಯಕ್ಷರು ಹೇಳಿದ್ದಾರೆ. ದಯವಿಟ್ಟು ಇದಕ್ಕೆ ವ್ಯವಸ್ಥೆ ಮಾಡಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಬಹಳ ಗಂಭೀರವಾದ ವಿಚಾರವನ್ನು ನಿಯಮ-59 ರಡಿ ಪ್ರಸ್ತಾಪ ಮಾಡಿದ್ದೆ. ನಂತರ ಅದನ್ನು ನಿಯಮ-68ಕ್ಕೆ ಪರಿವರ್ತಿಸಿ ಆ ನಿಯಮದ ಅಡಿಯಲ್ಲಿ ಪ್ರಸ್ತಾವವನ್ನು ಕಳುಹಿಸಿಕೊಡಬೇಕೆಂದು ತೀರ್ಮಾನ ಆಯಿತು. ಸದನದಲ್ಲಿ ಈಗ ಮಾನ್ಯ ಗೃಹ ಸಚಿವರು ಇಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಇದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಅವರನ್ನು ಕರೆಯಿರಿ.

(ಮುಂದು)

(639)/23-3-2022/1-00/ಎಲ್‌ಎಂ/ಬಿಎನ್‌ಎಸ್

10. ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಚರ್ಚೆ

ವಿಷಯ: ರಾಜ್ಯದ ಕಾನೂನು ಹಾಗೂ ಸಮಾಜ ರಕ್ಷಕರಾಗಿರುವ ಕೆಲವು ಪೊಲೀಸರು ಹಣ ಸಂಪಾದನೆಗಾಗಿ ಭ್ರಷ್ಟಾಚಾರದಲ್ಲ ತೊಡಗಿರುವ ಕುರಿತು.

- - -

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೇ, ಅವಕಾಶಕ್ಕಾಗಿ ಧನ್ಯವಾದಗಳು. ಇಂದು ನಾನು ಮಹತ್ವವಾದ ವಿಚಾರವನ್ನು ಪ್ರಸ್ತಾಪ ಮಾಡಬಯಸುತ್ತೇನೆ. ನಾನು ವಿದ್ಯಾರ್ಥಿಯಾಗಿದ್ದಾಗ ಮತ್ತು ರಾಜಕೀಯ ಜೀವನದಲ್ಲಿ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ನಾನು ಓದುತ್ತಿದ್ದಾಗ ಪ್ರತಿದಿನ ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರುವ ಸುಭಾಷಿತವನ್ನು ಓದಿಸುತ್ತಿದ್ದರು. ನಂತರ ಕಾಲೇಜ್ ಸೇರಿದ ಮೇಲೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಸಮಯದಲ್ಲಿ ಎಲ್ಲಾ ಪತ್ರಿಕೆಗಳನ್ನು ಓದಲು ಪ್ರಾರಂಭ ಮಾಡಿದೆ. ಅದರಲ್ಲಿಯೂ “The Hindu” “ಪ್ರಜಾವಾಣಿ” ಮತ್ತು “Indian Express” ಈ ಮೂರು ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನನಗೆ ಜ್ಞಾಪಕ ಶಕ್ತಿಯಿಲ್ಲ ಇರುವ ಹಾಗೆ ಮತ್ತು ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಕೂಡಾ ಪತ್ರಿಕೆಗಳ ಮುಖಪುಟದಲ್ಲಿ ಈ ರೀತಿಯ ಸುದ್ದಿಯನ್ನು ನಾನು ಓದಿರಲಿಲ್ಲ. “ಪ್ರಜಾವಾಣಿ” ದಿನಪತ್ರಿಕೆಯ ಮುಖಪುಟದಲ್ಲಿ “ ಕಾಸು ಕೊಟ್ಟರಷ್ಟೆ ಪೊಲೀಸ್ ಬಾಸ್” ಯಾವುದೇ ಪತ್ರಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮುಖಪುಟದಲ್ಲಿ ಸುದ್ದಿ ಪ್ರಕಟವಾಗಿರಲಿಲ್ಲ. 70 ಮತ್ತು 80ನೇ ದಶಕದಲ್ಲಿ ಗಂಭೀರವಾದ ವಿಚಾರಗಳು ಪ್ರಕಟವಾದಾಗ ಕೆಲವು ಮಂತ್ರಿಗಳು ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ರಾಜೀನಾಮೆಯನ್ನು ಕೊಟ್ಟಿರುವುದನ್ನು ನಾವು ನೋಡಿದ್ದೇವೆ.

ಆ ಸಂದರ್ಭದಲ್ಲಿ ಪತ್ರಿಕೆಗಳ ಬದಲು ದಿ:ಮಾಸ್ಟರ್ ಹಿರಣ್ಯನವರು ಭ್ರಷ್ಟಾಚಾರದ ಬಗ್ಗೆ ಎರಡು ಪ್ರಸಿದ್ಧವಾದ ನಾಟಕಗಳನ್ನು ಸುಭಾಷನಗರ ಬಸ್‌ಸ್ಟ್ಯಾಂಡ್ ಹತ್ತಿರ ಮಾಸ್ಟರ್ ಹಿರಣ್ಯ ನಾಟಕ ಮಿತ್ರ ಮಂಡಳಿ ಇತ್ತು. ಅಲ್ಲಿ “ಲಂಚಾವತಾರ” ಮತ್ತು “ಭ್ರಷ್ಟಾಚಾರ” ಎನ್ನುವ ನಾಟಕಗಳನ್ನು ಆಡುತ್ತಿದ್ದರು. ಅದರಲ್ಲಿ ಕೇಂದ್ರಬಿಂದುವಾಗಿ ಪೊಲೀಸ್ ಕಾನ್‌ಸ್ಟೇಬಲ್‌ನ್ನು ನಿಲ್ಲಿಸಿ, ಪೊಲೀಸ್ ಇಲಾಖೆಯಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತದೆ ಎನ್ನುವುದನ್ನು ತೋರಿಸುತ್ತಿದ್ದರು. 80 ನೇ ದಶಕದಲ್ಲಿ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ಮಾಸ್ಟರ್ ಹಿರಣ್ಯನವರು ಒಂದು ಕಾರ್ಯಕ್ರಮವನ್ನು ಮಾಡಿದರು. ನಾನು ನೋಡಲು ಹೋಗಿದ್ದೆ. ಆ ದಿನ ಮಾನ್ಯ ಕಾಗೋಡು ತಿಮ್ಮಪ್ಪನವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಆ ಸಂದರ್ಭದಲ್ಲಿ ಹಿರಣ್ಯನವರು ಹಿಗ್ಗಾ-ಮುಗ್ಗಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಾಟಕ ಮುಗಿದ ಮೇಲೆ ಮುಖ್ಯ ಅತಿಥಿಗಳ ಹತ್ತಿರ ಬಂದು ಏನು ತಪ್ಪಾಗಿ ತಿಳಿಯಬೇಡಿ, ಬೇಜಾರು ಮಾಡಿಕೊಳ್ಳಬೇಡಿ ಆ ಪ್ರಸಂಗದಲ್ಲಿ ನಾನು ಹಾಗೆ ಹೇಳಬೇಕಾಗುತ್ತದೆ ಎಂದು ವಿನಂತಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ.

ಈ ವಿಷಯದ ಮೇಲೆ ಸರ್ಕಾರ ಏನು ಉತ್ತರ ಕೊಡುತ್ತದೆ ಎನ್ನುವುದು ನನಗೆ ಗೊತ್ತು. ನಿಮ್ಮ ಕಾಲದಲ್ಲಿ ಇರಲಿಲ್ಲವೆ? ನಿಮ್ಮ ಕಾಲದಲ್ಲಿ ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎನ್ನುವುದನ್ನು ಹೇಳುತ್ತಾರೆ. ನಾನು ವೈಯಕ್ತಿಕವಾಗಿ ಅವರ ಮೇಲೆ ಆಪಾದನೆ ಮಾಡಲು, ಟೀಕೆ-ಟಿಪ್ಪಣಿ ಮಾಡುತ್ತಿಲ್ಲ. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮುಖಪುಟದಲ್ಲಿ ಬಂತು. ಆದರೆ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಪೊಲೀಸ್ ಇಲಾಖೆಯಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಸುದ್ದಿ ಬಂತು. ಪೊಲೀಸ್ ಇಲಾಖೆಯಲ್ಲಿಯೇ ಈ ರೀತಿ ನಡೆದರೆ ಜನಸಾಮಾನ್ಯರಿಗೆ, ದುರ್ಬಲ ವರ್ಗದವರಿಗೆ ಇವರು ಯಾವ ರೀತಿ ರಕ್ಷಣೆ ಕೊಡಲು ಸಾಧ್ಯ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿಯೂ ಆತಂಕವಿದೆ.

ಸಂಪೂರ್ಣ ಪೊಲೀಸ್ ಇಲಾಖೆಯೇ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳಲು ಆಗುವುದಿಲ್ಲ. ಒಬ್ಬ ಪ್ರಸಿದ್ಧ ಲೇಖಕರು ಇಂಗ್ಲೀಷ್‌ನಲ್ಲಿ ಈ ರೀತಿ ಹೇಳಿದ್ದಾರೆ, “Society prepares the crime;

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

the criminal commits it” . ಸಮಾಜದಲ್ಲಿ ಅಪರಾಧಗಳು ಸೃಷ್ಟಿಯಾದಾಗ, ಅಪರಾಧಿ ಅದನ್ನು ಸಂಪೂರ್ಣವಾಗಿ ಮಾಡುತ್ತಾನೆ ಎಂದು ಹೇಳಿದ್ದಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಗಳೆ, ಹಿಂದಿಯಲ್ಲಿ ಇನ್ನೊಂದು ಮಾತು ಹೇಳುತ್ತಾರೆ.

“ ಆದ್ಮಿ ಬೂರಾ ನಹೀ ಹೊತಾ, ವಕ್ತ್ ಬೂರಾ ಹೊತಾಹೈ ” ಎಂದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ಇನ್ನು ಹಿಂದಿ, ಉರ್ದುನಲ್ಲಿ ಹೇಳಬೇಕು ಎಂದರೆ ಹೇಳುತ್ತೇನೆ.

ವೈಸ್ ಛೀರ್ಮನ್:- ಒಳ್ಳೆಯ ಉಲ್ಲೇಖಗಳು ಯಾವುದೇ ಭಾಷೆಯಲ್ಲದರೂ ಬಳಸೋಣ, ನಮ್ಮ ಕಲಾಪದ ದಾಖಲೆಗೆ ಹೋಗಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ಮಾನ್ಯ ಮಂಜುನಾಥ್ ಭಂಡಾರಿಯವರು ACYPL (American Council of Young political Leaders) ಬಗ್ಗೆ ಹೇಳುತ್ತಿದರು. 1989 ನೇ ಸಾಲಿನಲ್ಲಿ ಮಾನ್ಯ ಸೀನಿಯರ್ ಜಾರ್ಜ್ ಬುಷ್‌ರವರು ಚುನಾವಣೆಗೆ ನಿಂತಾಗ, ಚುನಾವಣೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಲು ನಮ್ಮನ್ನು ಕಳುಹಿಸಿದರು. ಆ ACYPL ನಲ್ಲಿ ಈಗಿನ ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ದಿ:ಅಂತಕುಮಾರ್‌ರವರು 1996ರಲ್ಲಿ ಹೋಗಿದ್ದರು. ಈ ಚುನಾವಣೆ ಹೇಗೆ ನಡೆಯುತ್ತದೆ ಮತ್ತು ಚುನಾವಣೆಗೆ ಹಣವನ್ನು ಯಾರು ಕೊಡುತ್ತಾರೆ ಎಂದು ನಾನು ಅವರನ್ನು ಕೇಳಿದೆ. ಆಗ ಅವರು ಅಲ್ಲಿನ complete system ತೋರಿಸಿದರು. ಜನಸಾಮಾನ್ಯರು donations ಮುಖಾಂತರ ಹಣ ಕೊಡುತ್ತಾರೆ. Every pie is accounted. ಪ್ರತಿಯೊಂದು ಪೈಸೆ ಲೆಕ್ಕಕ್ಕೆ ಬರುತ್ತದೆ ಮತ್ತು ಅದಕ್ಕೆ ತೆರಿಗೆಯನ್ನು ಕಟ್ಟುತ್ತಾರೆ. ಆದರೆ ನಮ್ಮ ದೇಶದಲ್ಲಿ ಪಕ್ಷ ಮತ್ತು ನಾಯಕರು ಚುನಾವಣೆಗೆ ಹಣವನ್ನು ಖರ್ಚು ಮಾಡುತ್ತಾರೆ. ಜನರು ಕೊಡುತ್ತಾರೆ ಎಂದು ನಾನು ಹೇಳುವುದಿಲ್ಲ. ಈ ರೀತಿ ಪದ್ಧತಿ ಇದ್ದಾಗ ಯಾವ ರೀತಿಯಲ್ಲಾದರೂ ಭ್ರಷ್ಟಾಚಾರವಾಗಬಹುದು. ಇಂದು ಪೊಲೀಸ್ ಇಲಾಖೆ ಮೇಲೆ ಇಷ್ಟೊಂದು ಗಂಭೀರವಾದ ಆಪಾದನೆ ಬಂದಿದೆ. ನಮ್ಮ ದೇಶದಲ್ಲಿ ಸುಮಾರು 50 ಲಕ್ಷ forces ಇವೆ. ಅದರಲ್ಲಿ ಮಿಟ್ಟಿ, ಪ್ಯಾರಾ ಮಿಟ್ಟಿ, ಹೋಂ ಗಾರ್ಡ್, ಪೊಲೀಸ್ ಎಲ್ಲಾ ಸೇರಿ 50 ಲಕ್ಷ ಜನರು ಇದ್ದಾರೆ. ಈ 50 ಲಕ್ಷದಲ್ಲಿ ಈಗಾಗಲೇ 8 ಲಕ್ಷ ಸೈನಿಕರು ಜಮ್ಮು-ಕಾಶ್ಮೀರದಲ್ಲಿ ಇದ್ದಾರೆ. ಕರ್ನಾಟಕದಲ್ಲಿರುವ ಪೊಲೀಸ್ ಠಾಣೆಗಳ ಸಂಖ್ಯೆಯನ್ನು ಹೇಳುತ್ತೇನೆ. ಆ ಸಂಖ್ಯೆ ಹೆಚ್ಚು-ಕಡಿಮೆ ಇದ್ದರೆ ಗೃಹ ಸಚಿವರು ಸರಿಪಡಿಸಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕದಲ್ಲ ಒಟ್ಟು ಪೊಲೀಸ್ ಠಾಣೆಗಳು 906. ಬೆಂಗಳೂರು ನಗರದಲ್ಲ 108 ಪೊಲೀಸ್ ಠಾಣೆಗಳು, 42 ಟ್ರಾಫಿಕ್ ಪೊಲೀಸ್ ಠಾಣೆಗಳು ಮತ್ತು ಎರಡು ಮಹಿಳೆಯರಿಗೆ ಮೀಸಲಾಗಿರುವಂತಹ ಪೊಲೀಸ್ ಠಾಣೆಗಳು ಇವೆ. ಬೆಂಗಳೂರಿನಲ್ಲರವ 108 ಪೊಲೀಸ್ ಠಾಣೆಗಳನ್ನು ನೋಡಿದಾಗ, ಬೆಂಗಳೂರು ಒಟ್ಟು ಹೊರಗಡೆ ಇರುವಂತಹ ಪೊಲೀಸ್ ಠಾಣೆಗಳ ಕಥೆ ಬೇರೆ, ಬೆಂಗಳೂರಿನಲ್ಲರುವ ಪೊಲೀಸ್ ಠಾಣೆಗಳ ಕಥೆ ಬೇರೆ. ಪ್ರಜಾವಾಣಿ ದಿನಪತ್ರಿಕೆಯಲ್ಲ ಯಾವ ಹುದ್ದೆಗೆ ಎಷ್ಟು ಲಂಚ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹತ್ತು ಲಕ್ಷದಿಂದ 30 ಲಕ್ಷ ರೂ.ಗಳ ವರೆಗೆ PSI, , ಇಪ್ಪತ್ತು ಲಕ್ಷದಿಂದ ಒಂದು ಕೋಟಿ ರೂ.ಗಳ ವರೆಗೆ ಇನ್ಸ್ ಪೆಕ್ಟರ್, ಇಪ್ಪತ್ತೈದು ಲಕ್ಷ ದಿಂದ ಒಂದು ಕೋಟಿ ರೂ.ಗಳ ವರೆಗೆ ACP, ಇಪ್ಪತ್ತೈದು ಲಕ್ಷದಿಂದ ಒಂದು ಕೋಟಿವರೆಗೆ Dy.S.P., ಐವತ್ತು ಲಕ್ಷದಿಂದ ಒಂದು ಕೋಟಿ ರೂ.ಗಳವರೆಗೆ S.P., ಒಂದು ಕೋಟಿ ರೂ.ಗಳಿಂದ 5 ಕೋಟಿ ರೂ.ಗಳವರೆಗೆ DSP. ಈ ರೀತಿ ಲಂಚವನ್ನು ಪಡೆಯುತ್ತಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲ ಇಂತಹ ವಿಷಯ ಬಂದಿದೆ ಎಂದರೆ, ಯಾವ ರೀತಿ ಕಾನೂನು ಮತ್ತು ಸುವ್ಯವಸ್ಥೆ ಬೆಂಗಳೂರು ನಗರದಲ್ಲಿದೆ ಎನ್ನುವುದನ್ನು ಯೋಚನೆ ಮಾಡಬೇಕು. ನಾನು ಬೆಂಗಳೂರು ನಗರದಲ್ಲಯೇ ಹುಟ್ಟಿ ಬೆಳೆದಿರುವವನು. ಆಗಾಗ ನನ್ನ ವಿರೋಧ ಪಕ್ಷದ ಸದಸ್ಯರು ನಾವು ಒದೆ ತಿಂದು ಜೈಲಿಗೆ ಹೋಗಿದ್ದೇವೆ ಎಂದು ಹೇಳುತ್ತಿರುತ್ತಾರೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಸೆಪ್ಟೆಂಬರ್ ಬಂತು ಎಂದರೆ ಗಲಾಟೆಯಾಗಬೇಕು, ಒಂದೇರಡು ಬಸ್‌ಗಳಿಗೆ ಕಲ್ಲು ಹೊಡೆಯಲಾಗುತ್ತಿತ್ತು...

ಮೈಸೂರಿನ ಫೀರ್ಮನ್:- 'ರಾಜ್ಯದ ಕಾನೂನು ಮತ್ತು ಸಮಾಜ ರಕ್ಷಕರಾಗಿರುವ ಕೆಲವು ಪೊಲೀಸರು ಹಣ ಸಂಪಾದನೆಗಾಗಿ ಭ್ರಷ್ಟಾಚಾರ ಎಸಗುತ್ತಿರುವ ಬಗ್ಗೆ' ಎನ್ನುವ ಶೀರ್ಷಿಕೆಯಲ್ಲಿ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೀರಿ. ತಾವು ಈಗ ಹಣದ ಬಗ್ಗೆ ಅಂಕಿ-ಸಂಖ್ಯೆಯನ್ನು ಕೊಟ್ಟಿದ್ದೀರಿ. ಅದು ಭ್ರಷ್ಟಾಚಾರದಲ್ಲ ಅವರು ಮಾಡುತ್ತಿರುವ ಹಣವೆ?

ಶ್ರೀ ಬಿ.ಕೆ.ಹರಿಪ್ರಸಾದ್:- ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಹೋಗಬೇಕಾದರೆ ಪೊಲೀಸ್‌ನವರು ಕೊಡಬೇಕಾದ ನಿಗದಿಪಡಿಸಿದ ಹಣ ಅದು. ಈ ವಿಷಯ ಪ್ರಜಾವಾಣಿಯ ಮುಖಪುಟದಲ್ಲ ಬಂದಿರುವುದನ್ನು ಸದನದ ಗಮನಕ್ಕೆ ತರುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೈಸ್ ಛೇರ್ಮನ್:- ವರ್ಗಾವಣೆಯಲ್ಲಿ ಇಷ್ಟು ಹಣವನ್ನು ಲಂಚವಾಗಿ ಕೊಡಬೇಕಾಗುತ್ತದೆ ಎಂದು ತಾವು ಹೇಳುತ್ತಿದ್ದೆರಿ.

ಶ್ರೀ ಬಿ.ಕೆ.ಹರಿಪ್ರಸಾದ್:-ಮಾನ್ಯ ಸಭಾಪತಿಗಳೆ, ಸೆಷ್ಟೆಂಬರ್ ಬಂತು ಎಂದರೆ ಪೆಟ್ರೋಲ್ ಬೆಲೆ ಜಾಸ್ತಿಯಾಯಿತು, ಬಸ್ ಚಾರ್ಜ್ ಜಾಸ್ತಿಯಾಯಿತು ಎಂದು ಗಲಾಟೆ ಮಾಡುತ್ತಿದ್ದೆವು. ಆಗ ನಾವು ಸಹ ಪೊಲೀಸ್‌ರಿಂದ ಹೊಡೆಸಿಕೊಂಡಿದ್ದೇವೆ ಮತ್ತು ತಪ್ಪಿಸಿಕೊಂಡು ಓಡಿ ಹೋಗಿದ್ದೇವೆ. ಉಪ್ಪಾರಪೇಟೆ, ಸಿಟಿ ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಇಂತಹ commercial hubs ನಲ್ಲಿ ಮಾತ್ರ ಹಣ ಕೊಟ್ಟು ಪೊಲೀಸ್ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಬರುತ್ತಿದ್ದರು. ಉಳಿದ ತಾಣಗಳಿಗೆ ಪೊಲೀಸ್‌ನವರ efficiency ನೋಡಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ 2008 ರಿಂದ ಇತ್ತೀಚೆಗೆ ಯಾವುದೇ ತಾಣ ದೊಡ್ಡದು, ಸಣ್ಣದು ಎಂದು ಇಲ್ಲ. ಕನಿಷ್ಠ ಇಷ್ಟು ಲಂಚ ಕೊಡಬೇಕು ಎಂದು ನಿಗದಿಯಾಗಿಬಿಟ್ಟಿದೆ. ಇಂತಹ ಪರಿಸ್ಥಿತಿ ಬರಲು ಕಾರಣ ಯಾರು ಎನ್ನುವುದನ್ನು ನಾವು ಯೋಚನೆ ಮಾಡಬೇಕು. ಏಕೆಂದರೆ ಸಾರ್ವಜನಿಕ ಜೀವನದಲ್ಲಿ ಪೊಲೀಸ್‌ನವರ ಹೆಗಲ ಮೇಲೆ ಸ್ಟಾರ್ ಮತ್ತು ತಲೆ ಮೇಲೆ ಅಶೋಕಸ್ತಂಭ ಇರುತ್ತದೆ. ಅದು ಪೊಲೀಸ್‌ನವರ ನಿಷ್ಠೆ ಯಾವುದೇ ಪಕ್ಷಕ್ಕೆ, ಯಾರೊ ನಾಯಕರಿಗೆ ಅಲ್ಲ. ಅವರ ನಿಷ್ಠೆ ಸಂವಿಧಾನದಕ್ಕೆ ಮತ್ತು ರಾಷ್ಟ್ರ ದ್ವಜಕ್ಕೆ ಇರಬೇಕು ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ. (ಮುಂದು)

(640)/25-3-2022/1-10/ಬಿಎಸ್‌ಡಿ(ಎಲ್‌ಎಂ)/ಬಿಎನ್‌ಎಸ್

ಶ್ರೀ ಬಿ.ಕೆ.ಹರಿಪ್ರಸಾದ್(ಮುಂದು):-

ರಾಷ್ಟ್ರ ದ್ವಜಕ್ಕೆ ನಿಷ್ಠೆಯಿಂದ ಇರಬೇಕೇ ಅಥವಾ ಬೇರೆ ದ್ವಜಕ್ಕೆ ನಿಷ್ಠೆಯಿಂದ ಇರಬೇಕೇ ಎನ್ನುವ ಬಗ್ಗೆ ಕಾಲ ಬದಲಾದ ಹಾಗೆ ಅದೇ ಗೊಂದಲಮಯವಾದ ಸ್ಥಿತಿಯಲ್ಲಿದ್ದೇವೆ. ಗೊಂದಲಮಯವಾದ ಹೇಳಿಕೆಗಳು ಮಾನ್ಯ ಮಂತ್ರಿಗಳಿಂದ ಬಂದಾಗ ಈ ದ್ವಂದ್ವ ನೀತಿ ಉಂಟಾಗುತ್ತದೆ. ಒಂದು ಉದಾಹರಣೆಯನ್ನು ಹೇಳುತ್ತೇನೆ, ಅಮೆರಿಕಾದಲ್ಲಿ ಮಾನ್ಯ ಟ್ರಂಪ್ ರವರು ಅಧ್ಯಕ್ಷರಾಗಿರುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂದರ್ಭದಲ್ಲ George Floyd ಎನ್ನುವ ಒಬ್ಬ ಕರಿಯನನ್ನು ಪೊಲೀಸ್‌ನವರು ತಮ್ಮ ಮಂಡಿಯನ್ನು ಅವನ ಕತ್ತಿನ ಮೇಲೆ ಇಟ್ಟು ಅವನನ್ನು ಸಾಯಿಸುತ್ತಾರೆ. ಇದರಿಂದ ಇಡೀ ಅಮೇರಿಕಾದಲ್ಲ ಪ್ರತಿಭಟನೆ ಪ್ರಾರಂಭವಾಗುತ್ತದೆ. ಬಿಳಿಯರು ಪ್ರತಿಭಟನೆ ಮಾಡುವಾಗ ವಾಷಿಂಗ್ಟನ್‌ನಲ್ಲಿರುವ ಬಿಲ್ಡಿಂಗ್‌ನ್ನು ಗೇರಾವ್ ಮಾಡುವ ಸಂದರ್ಭದಲ್ಲ ಅಲ್ಲಿಯ ಪೊಲೀಸ್ ಅಧಿಕಾರಿ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಅಮೇರಿಕಾ system ಎಷ್ಟು strong ಇದೆ ಎನ್ನುವುದನ್ನು ಗಮನಕ್ಕೆ ತರಲು ಹೇಳುತ್ತಿದ್ದೇನೆ, ಆಗ ಅಲ್ಲಿರುವ ಪತ್ರಿಕೆಯವರು, ಆ ಪೊಲೀಸ್ ಅಧಿಕಾರಿಯನ್ನು ನೀವು ಟ್ರಂಪ್ ಬೆಂಬಲಗರ ಮೇಲೆ ಹೇಗೆ ಹಲ್ಲೆ ಮಾಡಿದ್ದೀರಿ ಎಂದು ಕೇಳುತ್ತಾರೆ, ಆಗ ಪೊಲೀಸ್ ಕಮೀಷನರ್ “my loyalty is to the Constitution of America. My loyalty is to the American Flag” ಎಂದು ಹೇಳುತ್ತಾರೆ. ಇಲ್ಲ ಏನಾದರೂ ಹೀಗೆ ಹೇಳಿದ್ದರೆ ಮಾರನೇ ದಿನವೇ ಆ ಕಮೀಷನರ್ ಡಿಸ್‌ಮಿಸ್ ಆಗಿರುತ್ತಿದ್ದರು. ನಮ್ಮ ಪ್ರಜಾಪ್ರಭುತ್ವ ಇನ್ನು ಅಷ್ಟೊಂದು ಪರಿಪಕ್ವವಾಗಿರದ ಕಾರಣ ಈ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ನಮ್ಮ ಪೊಲೀಸ್ ವ್ಯವಸ್ಥೆ ಹೇಗೆ ಇದೆ ಎನ್ನುವುದನ್ನು ಹೇಳುತ್ತೇನೆ, 1977ನೇ ಸಾಲಿನಲ್ಲ ಈ ವ್ಯವಸ್ಥೆಯ ಸುಧಾರಣೆಗಾಗಿ National Police Commission ಸ್ಥಾಪನೆಯಾಗುತ್ತದೆ. ಹಿಂದೆ ಈ ರಾಜ್ಯದ ರಾಜ್ಯಪಾಲರಾಗಿದ್ದ ಮಾನ್ಯ ಧರ್ಮವೀರ ಎನ್ನುವವರನ್ನು ಇದಕ್ಕೆ ಮುಖ್ಯಸ್ಥರಾಗಿ ಮಾಡುತ್ತಾರೆ. ಇವರು most active Governor ಆಗಿದ್ದರು. ಆಗ ನಾವು ವಿದ್ಯಾರ್ಥಿಗಳಾಗಿದ್ದೆವು, ಮಾನ್ಯ ದಿವಂಗತ ಡಿ.ದೇವರಾಜ ಅರಸುರವರು ಮುಖ್ಯಮಂತ್ರಿಗಳಾಗಿದ್ದರು.

ಮಾನ್ಯ ಧರ್ಮವೀರರವರು ಸುಮಾರು ವರ್ಷಗಳ ಕಾಲ ಈ ಪೊಲೀಸ್ ಇಲಾಖೆಯಲ್ಲಿ ಯಾವ ರೀತಿ ಸುಧಾರಣೆ ತರಬಹುದು ಎಂದು ಚರ್ಚೆ ಮಾಡುತ್ತಾರೆ. ಈ ಸಮಿತಿಯಲ್ಲಿ ಆಗಿನ ಮಾಜಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಅವರು 7 directives ಕೊಡುತ್ತಾರೆ. ಏಕೆ ಈ ವ್ಯವಸ್ಥೆ ಹಾಳಾಗಿದೆ ಎನ್ನುವುದನ್ನು ಅವರು ಹೇಳಿದ್ದಾರೆ: “at present, there is no well-established system of performance evaluation. The

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

commonly used parameters for assessing performance on the basis of increase or decrease in crime statistics are inadequate.” ಎಂದು ಈ ರೀತಿ 7 directives ನ್ನು National Police Commission ರವರು ಕೊಟ್ಟಿದ್ದಾರೆ. ಅವು ಎಲ್ಲೆಯು ಅನುಷ್ಠಾನಕ್ಕೆ ಬಂದಿರುವುದನ್ನು ನಾವು ನೋಡಲಿಲ್ಲ. ಇದು ಅಲ್ಲದೆ ಸುಪ್ರೀಮ್ ಕೋರ್ಟ್ ಕೂಡಾ ಒಂದು ಆದೇಶವನ್ನು ಕೊಟ್ಟಿದೆ. The Court has directed creation of new mechanism, a police complaints authority to be established at both state and district level. Their mandate is to look into the public complaints against police officers in case of serious misconduct. The State level authority will enquire into the cases of serious misconduct including incidents involving death, grievous hurt, rape in police custody by police officers of and above the rank of superintendent of police.” ಎಂದು Court direction ಕೊಟ್ಟಿದೆ. ಇದನ್ನು ಯಾರು implement ಮಾಡಲು ಪ್ರಯತ್ನ ಮಾಡಿರುವುದಿಲ್ಲ. ಎಲ್ಲವನ್ನು ಹೇಳಲು ಹೋದರೆ ತುಂಬಾ ಸಮಯ ಬೇಕಾಗುತ್ತದೆ. United Nations Office on Drugs and Crime ಅವರ ಪ್ರಕಾರ India’s ratio of 138 police personnel per lakh of population was fifth lowest among 71 countries. ನಮ್ಮ ದೇಶದಲ್ಲಿ ಒಂದು ಲಕ್ಷ ಜನರಿಗೆ 195 ಜನ ಪೊಲೀಸ್‌ನವರು ಇದ್ದಾರೆ. ಅದರಲ್ಲಿ police to people ratio ಎಂದು ಇದೆ. ನಮ್ಮಲ್ಲಿ ಎಂ.ಎಲ್.ಎ., ಎಂ.ಪಿ. ಗಳಿಗೆ police security ಕೊಡಲಾಗುತ್ತದೆ ಎಂದು ಮೊನ್ನೆ ಮಾನ್ಯ ಮಂಜುರವರು ಹೇಳುತ್ತಿದ್ದರು. ಅದರಲ್ಲಿ 3 cops for every VIP but just 1 for 361 common men. ಅಂದರೆ, ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ VIP security ಗೆ ಒಬ್ಬರಿಗೆ ಮೂರು ಜನ ಪೊಲೀಸ್ ರನ್ನು ನೇಮಿಸಲಾಗಿದೆ. ಆದರೆ 361 ಸಾಮಾನ್ಯ ಜನರಿಗೆ ಒಬ್ಬ ಪೊಲೀಸ್ ಇದ್ದಾರೆ. ಅಂದರೆ 71 ರಾಷ್ಟ್ರಗಳಿಗೆ ಹೋಲಿಸಿಕೊಂಡಾಗ ನಾವು ಕಡೆಯ ಸ್ಥಾನದಲ್ಲಿದ್ದೇವೆ. ಆದರೆ ಬೇರೆ-ಬೇರೆ ರಾಜ್ಯಗಳ ವಿವರ ನನ್ನ ಹತ್ತಿರ ಇದೆ. ಅದರೆ ಆ ವಿವರಕ್ಕೆ ನಾನು ಹೋಗುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಈ ಪರಿಸ್ಥಿತಿ ಇರುವಾಗ law and order ನಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಕೊಡಬಹುದು ಎನ್ನುವುದು ಬಹಳ ಮುಖ್ಯ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇವತ್ತು ಬೆಂಗಳೂರಿನ ಪೊಲೀಸ್‌ನವರು ಯಾವ ಮಟ್ಟಕ್ಕೆ ಬಂದಿದ್ದಾರೆ ಎಂದರೆ, ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿಯೂ ಪೊಲೀಸ್‌ನವರು, ಅವರು ಪೊಲೀಸ್ ಅಧಿಕಾರಿಗಳೆ, ಕಾನ್ಸ್ಟೇಬಲ್‌ಗಳೆ ನನಗೆ ಗೊತ್ತಿಲ್ಲ, ಅವರು ಗಾಂಜಾ ಮಾರಾಟವನ್ನು ಮಾಡುತ್ತಿದ್ದಾರೆ. ಪೊಲೀಸ್ ವ್ಯವಸ್ಥೆ ಯಾವ ಮಟ್ಟಕ್ಕೆ ಬಂದಿದೆ ಎನ್ನುವುದು ಅರ್ಥವಾಗುತ್ತದೆ. ಪೊಲೀಸ್‌ನವರಿಗೆ ಜನಸಾಮಾನ್ಯರ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಇವೆಲ್ಲ ಏಕೆ ನಡೆಯುತ್ತವೆ ಎಂದರೆ, ವರ್ಗಾವಣೆಯ ಸಂದರ್ಭದಲ್ಲಿ ಖರ್ಚು ಮಾಡಿರುವ ಹಣವನ್ನು ವಾಪಸ್ ಪಡೆಯುವ ಸಲುವಾಗಿ ಇವೆಲ್ಲವು ನಡೆಯುತ್ತವೆ. ಎರಡು ವರ್ಷಕ್ಕೆ ಒಂದು ಬಾರಿ ವರ್ಗಾವಣೆ ಮಾಡಬೇಕು ಎಂದು ಸುಪ್ರೀಮ್ ಕೋರ್ಟ್ ಆದೇಶವಿದೆ. ಅದು ಡಿಜಿಪಿ, ಕಮೀಷನರ್, ಇನ್ಸ್‌ಪೆಕ್ಟರ್ ಇರಬಹುದು. ಆದರೆ ದುರಂತ ಎಂದರೆ, ಬೆಂಗಳೂರು ನಗರದಲ್ಲಿ ಪ್ರತಿ ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ಒಂದು ವರ್ಷದೊಳಗೆ ವರ್ಗಾವಣೆ ಮಾಡುತ್ತಾರೆ. ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯಲ್ಲಿಯೂ ವ್ಯವಸ್ಥೆ ಹೇಗೆ ಇದೆ ಎನ್ನುವ ಮಾಹಿತಿ ನನ್ನ ಹತ್ತಿರ ಇಲ್ಲ.

ಶ್ರೀ ಎನ್.ರವಿಕುಮಾರ್:- ಇಲ್ಲ ನಾನು ಒಂದು ವಿಚಾರವನ್ನು ಹೇಳಬಯಸುತ್ತೇನೆ.

ಮೈಸೂರಿನ ಫೀರ್ಮನ್:- ಮಾನ್ಯ ಹರಿ ಪ್ರಸಾದ್‌ರವರೆ ತಾವು ಯಿಲ್ಲೆ ಆಗತ್ತೀರಾ?

ಶ್ರೀ ಬಿ.ಕೆ.ಹರಿಪ್ರಸಾದ್:- ಡಾ: ವೈ.ಎ.ನಾರಾಯಣಸ್ವಾಮಿಯವರು ಮುಖ್ಯ ಸಚಿವರಾದ ಮೇಲೆ, ಮಾನ್ಯ ಎನ್.ರವಿಕುಮಾರ್‌ರವರಿಗೆ ಅವಕಾಶವನ್ನು ಕೊಡಬೇಕಾಗುತ್ತದೆ. ಮಾತನಾಡಲಿ.

ಶ್ರೀ ಮರಿತಿಬ್ಬೇಗೌಡ:- ವಿರೋಧ ಪಕ್ಷದ ನಾಯಕರು ಯಿಲ್ಲೆ ಆಗುತ್ತಾರೆ. ಆದರೆ ಮಾನ್ಯ ರವಿಕುಮಾರ್‌ರವರು ಸತ್ಯವನ್ನು ಹೇಳಬೇಕು.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಗಳೆ, 'ಸತ್ಯವನ್ನು ಹೇಳುತ್ತೇನೆ, ಸತ್ಯವನ್ನು ಬಿಟ್ಟು ಇನ್ನೇನು ಹೇಳುವುದಿಲ್ಲ' ಜನಸಂಖ್ಯೆ ಮತ್ತು ಪೊಲೀಸರ ಸಂಖ್ಯೆ ಈ ಅನುಪಾತದ ಆಧಾರದ ಮೇಲೆ ಸಮಾಜದ ಸ್ಥಿತಿ-ಗತಿಗಳ ಬಗ್ಗೆ ಮಾನ್ಯ ವಿರೋಧ ಪಕ್ಷದ ನಾಯಕರು ವಿಶ್ಲೇಷಣೆ ಮಾಡುತ್ತಿದ್ದರು. ನನ್ನ ಅಭಿಪ್ರಾಯದಲ್ಲಿ, ಯಾವ ರಾಜ್ಯದಲ್ಲಿಯೂ ಯಾವ ದೇಶದಲ್ಲಿಯೂ ಪೊಲೀಸ್ ಮತ್ತು ಪೊಲೀಸ್ ತಾಣಿಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಖ್ಯೆ ಕಡಿಮೆ ಇರುತ್ತದೆ ಅದನ್ನು ಒಳ್ಳೆಯ ರಾಜ್ಯ, ಒಳ್ಳೆಯ ದೇಶ ಎಂದು ಕರೆಯಬಹುದು. ಉದಾಹರಣೆಗೆ, ಅಮೆರಿಕಾದಲ್ಲಿ ಪೊಲೀಸ್‌ನವರ ಸಂಖ್ಯೆ ಜಾಸ್ತಿ, ನಮ್ಮ ದೇಶದಲ್ಲಿ ಪೊಲೀಸ್‌ನವರ ಸಂಖ್ಯೆ ಕಡಿಮೆ. 20-30 ವರ್ಷಗಳ ಹಿಂದೆ ಹೋದರೆ ಪೊಲೀಸ್‌ ತಾಣಗಳ ಸಂಖ್ಯೆ ಇನ್ನು ಕಡಿಮೆ ಇತ್ತು. ಇತ್ತೀಚೆಗೆ ಪೊಲೀಸ್‌ ತಾಣಗಳ ಮತ್ತು ಪೊಲೀಸ್‌ರ ಸಂಖ್ಯೆ ಹೆಚ್ಚಾಗುತ್ತಿದೆ. ಏಕೆ ಎಂದರೆ crime rate ಹೆಚ್ಚಾಗುತ್ತಿದೆ. ಮತ್ತು ನಾವು ಹೊಸ ಪೊಲೀಸ್‌ ತಾಣಗಳನ್ನು ಕೇಳುತ್ತಿದ್ದೇವೆ. ಒಂದು ಸಮಾಜದ ಆರೋಗ್ಯದ ಪರಿಸ್ಥಿತಿ, ಒಂದು ಸಮಾಜದ ಒಳ್ಳೆಯ ಲಕ್ಷಣ ಏನು ಎಂದರೆ. ಪೊಲೀಸರ ಮತ್ತು ಪೊಲೀಸ್‌ ತಾಣಗಳ ಸಂಖ್ಯೆ ಆದಷ್ಟು ಕಡಿಮೆ ಇರಬೇಕು. ಆರೋಗ್ಯವಂತ ಸಮಾಜದ ಲಕ್ಷಣ ಏನು ಎಂದರೆ. ಆಸ್ತತ್ವ ಮತ್ತು ಡಾಕ್ಟರ್‌ಗಳ ಸಂಖ್ಯೆ ಆದಷ್ಟು ಕಡಿಮೆ ಇರಬೇಕು. ಅದನ್ನು ನಾವು ಆರೋಗ್ಯವಂತ ಸಮಾಜ ಎಂದು ಕರೆಯಬಹುದು.

ವೈಸ್ ಛೀಮನ್:- ಮಾನ್ಯ ರವಿಕುಮಾರ್‌ರವರ ಆಶಯ ಬೇಗ ಈಡೇರಲ ಎಂದು ಆಶಿಸುತ್ತೇವೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಗಳೆ, crime rate ಹೆಚ್ಚಾಗುತ್ತಿದೆ ಆದ್ದರಿಂದ ಪೊಲೀಸ್‌ ತಾಣಗಳು, ಪೊಲೀಸರ ಸಂಖ್ಯೆ ಹೆಚ್ಚಾಗಬೇಕು ಎಂದು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ಅವರು ಹೇಳುತ್ತಿರುವುದನ್ನು ನಾನು ವಿರೋಧಿಸುತ್ತಿಲ್ಲ.

(ಮುಂದು)

(641) 25.03.2022 1.20 hv.ks

ಶ್ರೀ ಎನ್.ರವಿಕುಮಾರ್ (ಮುಂದು):

ಸನ್ಮಾನ್ಯ ಸಭಾಪತಿಯವರೇ, ಭಾರತ ದೇಶ ಮತ್ತು ಅಮೆರಿಕಾ ದೇಶಗಳನ್ನು ಹೋಲಿಕೆ ಮಾಡಿ ನೋಡಿದರೆ, ನಮ್ಮ ದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಸನ್ಮಾನ್ಯ ಸಭಾಪತಿಯವರೇ, ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಜರ್ಮನಿ ದೇಶ ಎರಡನೆಯ ಮಹಾ ಯುದ್ಧವಾದ ನಂತರ ತನ್ನ ರಕ್ಷಣಾ ವೆಚ್ಚವನ್ನು ಹೆಚ್ಚು ಮಾಡಿರಲಿಲ್ಲ. ಆದರೆ, ಈಗ ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ನಡೆಯುತ್ತಿರುವಾಗ, NATO (North Atlantic Treaty Organization) ನಲ್ಲಿ ಮೊದಲನೆಯ ಬಾರಿಗೆ ಜರ್ಮನಿ ದೇಶ ತನ್ನ ರಕ್ಷಣಾ ವೆಚ್ಚವನ್ನು ಹೆಚ್ಚು ಮಾಡುವುದಾಗಿ ಹೇಳಿಕೊಂಡಿದೆ. ಮಾನ್ಯ ರವಿಕುಮಾರ್‌ರವರು ಹೇಳಿರುವುದು ಕನಸು ಅಥವಾ ಭ್ರಮೆಯಾಗಿದೆ. ಅದು ಎಂದಿಗೂ ನಿಜವಾಗುವುದಿಲ್ಲ. ಪೊಲೀಸ್ ಮತ್ತು ರಕ್ಷಣಾ ವೆಚ್ಚವನ್ನು ಹೆಚ್ಚು ಮಾಡಲೇಬೇಕಾಗಿದೆ.

ವೈಸ್ ಛೀಮನ್:- ಮಾನ್ಯ ಮೋಹನ್ ಕುಮಾರ್ ಕೊಂಡಜ್ಜಿಯವರು ಪೊಲೀಸ್ ಇಲಾಖೆಗೆ ಹೆಚ್ಚು ಅನುದಾನವನ್ನು ಮಂಜೂರು ಮಾಡಬೇಕೆನ್ನುವ ಒಳ್ಳೆಯ ಸಲಹೆಯನ್ನು ನೀಡಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್‌ರವರು ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕೆಂದರೆ ಪೊಲೀಸ್ ಠಾಣೆಗಳ ಸಂಖ್ಯೆ ಕಡಿಮೆ ಇರಬೇಕೆನ್ನುವ ಮಾತನ್ನು ಹೇಳಿದ್ದಾರೆ. ಅವರು ಯಾವ ವಿಶ್ವವಿದ್ಯಾಲಯದಲ್ಲೂ ಓದಿಕೊಂಡು ಬಂದಿದ್ದಾರೆನ್ನುವುದು ನನಗೆ ಗೊತ್ತಿಲ್ಲ. ಶಾಂತಿ ಮತ್ತು ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಪೊಲೀಸರಿಂದ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾನು ಹೇಳಿದ್ದು. *Society prepares the crime, the criminal commits it.* ದ್ವೇಷ ಮತ್ತು ಅಸೂಯೆಗಳನ್ನು ಬೆಳೆಸಿಕೊಂಡು ಹೋದಾಗ, ಅಲ್ಲ ಶಾಂತಿ ನೆಲೆಸುವಂತೆ ಮಾಡಲು ಪೊಲೀಸಿನವರಿಂದಲೂ ಸಾಧ್ಯವಾಗುವುದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳ ಮನೆ ಕಾವಲು ಪೊಲೀಸಿನವರು ಗಾಂಜಾ ಮಾರಾಟ ಪ್ರಕರಣದಲ್ಲಿ ತೊಡಗಿರುವ ಸಂಗತಿ ಕೇಳಬಂತು. ನನಗೆ ಮಾನ್ಯ ಬಸವರಾಜ ಬೊಮ್ಮಾಯಿಯವರ ಬಗ್ಗೆ ಗೌರವವಿದೆ. ಅವರು ನಮಗಿಂತ ಹಿರಿಯರು. ನಾವು ಯೂತ್ ಕಾಂಗ್ರೆಸ್‌ನಲ್ಲಿದ್ದಾಗ, ಬಹಳಷ್ಟು ಬಾರಿ ಅವರಿಂದ ಬೈಯಿಸಿಕೊಂಡಿದ್ದೇವೆ. ಆದ್ದರಿಂದ ನನಗೆ ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇಲೆ ನಂಜಕೆ ಇದೆ. ಅವರು ಸಂಬಂಧಪಟ್ಟ ಪೊಲೀಸಿನವರನ್ನು ಸಸ್ಪೆಂಡ್ ಮಾಡಿದರು. ನಾನು ಹೇಳುವ ವಿಚಾರವನ್ನು ಮಾನ್ಯ ಗೃಹ ಸಚಿವರು ಒಪ್ಪಿಕೊಳ್ಳುವುದಿಲ್ಲ. ಆ ಪೊಲೀಸಿನವರನ್ನು ಸಸ್ಪೆಂಡ್ ಮಾಡಿದ ಕೂಡಲೇ ಕೆಲವರು ಮಾನ್ಯ ಗೃಹ ಸಚಿವರ ಮನೆಗೆ ಹೋಗಿ, “ಅವರುಗಳು ಬಹಳ ಒಳ್ಳೆಯವರು ಅವರನ್ನು ಸಸ್ಪೆಂಡ್ ಮಾಡಬೇಡಿ” ಎಂದು ಕೇಳಿಕೊಂಡಿದ್ದರು. ಆ ರೀತಿ ಹೋದವರು ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ನಾಯಕರು; ಎಂತಹ ಪರಿಸ್ಥಿತಿ ಬಂದಿದೆ ನೋಡಿ. ಇಂತಹವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಅವರನ್ನು ಸಂಪೂರ್ಣವಾಗಿ ರಾಜಕೀಯ ವ್ಯವಸ್ಥೆಯಿಂದ ಹೊರಗೆ ಹಾಕಬೇಕಾಗಿದೆ. ‘Bureau of Police Research and Development’ (BPR&D) ಎಂದು ಇದೆ. As per data on Police Organizations compiled by BPR&D reads as follows.

“the ratio as on 01.01.2020 of police personnel per lakh persons is 195.39 as per sanctioned strength and 155.78 as per actual strength.”

ಅದೂ ಸಹ ಪೂರ್ಣ ಪ್ರಮಾಣದಲ್ಲಿ ಇಲ್ಲ. ಮಾನ್ಯ ರಾಮಚಂದ್ರ ಗುಹ ಎನ್ನುವ ಪ್ರಸಿದ್ಧ ಲೇಖಕರು “ಹಿಂದೂಸ್ತಾನ್ ಟೈಮ್ಸ್” ನಲ್ಲಿ ಒಂದು ಲೇಖನವನ್ನು ಬರೆದಿದ್ದಾರೆ. ಇವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಹೊರತುಪಡಿಸಿ ಎಲ್ಲರ ವಿರುದ್ಧ ಲೇಖನಗಳನ್ನು ಬರೆದಿದ್ದಾರೆ. The relevant portion of the article in ‘Hindustan Times’ (20th December, 2014) reads as follows:

“A study by the Bangalore-based portal I-Paid-A-Bribe concludes that of all the government departments in Karnataka, the police are the most corrupt. In the first 11 months of the year, citizens logging on to portal reported paying close to Rs.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

9 crore as bribes to men in khaki. The study surveyed 37 state agencies;... ”

ಕರ್ನಾಟಕ ರಾಜ್ಯದಲ್ಲ ಗೃಹ ಇಲಾಖೆಯನ್ನು ಹೊರತುಪಡಿಸಿದರೆ, ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ರಾಜಕೀಯದಲ್ಲ ನನಗಿರುವ ಸಣ್ಣ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಪ್ರಗತಿಶೀಲ ರಾಜ್ಯವಾಗಿರುವ ಕರ್ನಾಟಕ ರಾಜ್ಯ, ಬಹಾರ್ ಮತ್ತು ಉತ್ತರ ಪ್ರದೇಶಗಳಂತೆ ಆಗಿಬಿಟ್ಟರೆ ಬಹಳ ಕಷ್ಟವಾಗುತ್ತದೆ. ಸತ್ಯ ಹರಿಶ್ಚಂದ್ರ ನಮ್ಮ ಮನೆಯ ಪಕ್ಕದಲ್ಲ ಇರಲಿಲ್ಲ. ಅವರುಗಳ ಮನೆಯ ಪಕ್ಕದಲ್ಲಯೂ ಇರಲಿಲ್ಲ. ಮಾನ್ಯ ನಾರಾಯಣಗೌಡರು ಮಾತನಾಡುತ್ತಾ, “ಅಮಾಮ್ ಮೇ ಸಬ್ ನಂಗೇ ಹೈ” ಎಂದು ಹಿಂದಿ ಭಾಷೆಯಲ್ಲಿ ಹೇಳಿದ್ದಾರೆ. “ಸ್ನಾನದ ಮನೆಯಲ್ಲಿ ಎಲ್ಲರೂ ನಗ್ನರಾಗಿರುತ್ತಾರೆ” ಎನ್ನುವುದು ಇದರ ಅರ್ಥವಾಗಿದೆ. ಗಾಜಿನ ಮನೆಯಲ್ಲಿರುವವರು ಮತ್ತೊಬ್ಬನ ಮನೆಯ ಮೇಲೆ ಕಲ್ಲು ಹೊಡೆಯಬಾರದು. ನಾವು ತಪ್ಪು ಮಾಡಿರಬಹುದು ಆದರೆ, ಅದನ್ನು ಸರಿ ಮಾಡುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಜೇನು ತೆಗೆಯುವವನು ಜೇನು ಸಿಹಿಯಾಗಿದೆಯೇ, ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಜೇನಿನ ರುಚಿಯನ್ನು ನೋಡಿಯೇ ನೋಡಿರುತ್ತಾನೆ. ಜೇನು ನೆಲಕ್ಕೆ ಬೀಳುತ್ತದೆಂದು ಕೆಲವೊಮ್ಮೆ ಕೈ ನೆಕ್ಕಿಕೊಳ್ಳುತ್ತಾನೆ.

ಸನ್ಮಾನ್ಯ ಸಭಾಪತಿಯವರೇ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ನಾವು ಕೂಡ ಪತ್ರಗಳನ್ನು ನೀಡಿದ್ದೇವೆ. ಅನುಕೂಲ ಪಡೆದವರು ಹೆಚ್ಚೆಂದರೆ, ಚಿತ್ತಾನ್ನ, ಮೊಸರನ್ನ ಅಥವಾ ಬಿರಿಯಾನಿಯನ್ನು ಕೊಡಿಸುತ್ತಿದ್ದರು. ಬೆಂಗಳೂರು ನಗರದಲ್ಲ ಎರಡು ರೀತಿಯ ಅಪರಾಧಗಳು ನಡೆಯುತ್ತಿವೆ, ಒಂದು ಬಾಹ್ಯ ಚಟುವಟಿಕೆಗಳು ಮತ್ತೊಂದು ಆಂತರಿಕ ಚಟುವಟಿಕೆಗಳೆಂದು ವಿಂಗಡಣೆ ಮಾಡಬಹುದಾಗಿದೆ. ನಮ್ಮ ಗೃಹ ಸಚಿವರು ಆಗಾಗ ಉಪ್ಪಾರುಪೇಟೆ, ಮೆಜೆಸ್ಟಿಕ್‌ಗಳ ಬಗ್ಗೆ ಮಾತ್ರ ಉಲ್ಲೇಖ ಮಾಡುತ್ತಾರೆ. ಬೆಂಗಳೂರಿನ ವಿಸ್ತೀರ್ಣ ಅಷ್ಟೇ ಅಲ್ಲ. ಅವರು ಉಲ್ಲೇಖ ಮಾಡುತ್ತಿರುವ ಆಗಿನ ಬೆಂಗಳೂರು ಸುಮಾರು 56 ಸ್ಟ್ರೀಟ್ ಕಿಲೋಮೀಟರ್ ಮತ್ತು 12 ವಿಧಾನಸಭಾ ಸಿಗ್ನಿಂಟ್‌ಗೆ ಸೀಮಿತವಾಗಿತ್ತು; ಈಗ ಅದು 28 ಸಿಗ್ನಿಂಟ್ ಮುಟ್ಟಿದೆ. ಅದರ ವಿಸ್ತೀರ್ಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

856 ಸ್ಟ್ರೈಯರ್ ಕಿಲೋ ಮೀಟರ್‌ವರೆಗೆ ಬೆಳೆದಿದೆ. ಇದರಲ್ಲಿ protected criminal activities... ಜೇನುತುಪ್ಪ ಕೆಳಗೆ ಬೀಳಬಾರದೆಂದು ಕೈ ನೆಕ್ಕಿಕೊಳ್ಳುತ್ತಾರೆ ಎನ್ನುವ ರೀತಿಯಲ್ಲಿ ಅಬಕಾರಿ ಇಲಾಖೆಯಿಂದ ಸುಮಾರು 26 ಸಾವಿರ ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಹೆಂಡ ಮಾರುವವರು ಸರ್ಕಾರದ ಬೊಕ್ಕಸವನ್ನು ತುಂಬುತ್ತಿದ್ದಾರೆ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಸನ್ಮಾನ್ಯ ಸಭಾಪತಿಯವರೇ, ಹೆಂಡ ಮಾರುವವರಲ್ಲ, ಹೆಂಡ ಕುಡಿಯುವವರು ಸರ್ಕಾರದ ಬೊಕ್ಕಸ ತುಂಬುತ್ತಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಧೈರ್ಯವಾಗಿ ನಮ್ಮ ಗ್ರಾಹಕರು(ಮೋಹನ್ ಕುಮಾರ್ ಕೊಂಡಜ್ಜಿ) ಸದನದಲ್ಲಯೇ ಈ ಮಾತನ್ನು ಹೇಳುತ್ತಿದ್ದಾರೆ. ಯಾರಾದರು ಸತ್ಯ ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ, ಸತ್ಯ ಹೇಳಿದರೆ ಈ ಸದನದಲ್ಲ ಒಪ್ಪಿಕೊಳ್ಳುವುದಿಲ್ಲ; ಅದೇ ತೊಂದರೆಯಾಗಿರುವುದು.

ವೈಸ್ ಛೀರ್ಮನ್:- ಅಬಕಾರಿ ಇಲಾಖೆ ಇರುವವರೆಗೂ ಅವರಿಗೆ ಕುಡಿಯುವುದಕ್ಕೆ ಅವಕಾಶವಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಅಬಕಾರಿ ಇಲಾಖೆ 24 ಸಾವಿರ ಕೋಟಿ ರೂಪಾಯಿಗಳಷ್ಟು ತೆರಿಗೆ ನೀಡಿದರೂ ಸಹ, ಪ್ರತಿ ವೈನ್ ಶಾಪ್‌ನಿಂದ ಪ್ರತಿ ಪೊಲೀಸ್ ಠಾಣೆಗೆ ತಿಂಗಳಿಗೆ ಇಷ್ಟು ಎಂದು ಒಂದು ನಿಗದಿತ ಮೊತ್ತ ಹೋಗಬೇಕಾಗುತ್ತದೆ. ಕೊಡಲಲ್ಲವೆಂದರೆ, ಆ ವೈನ್ ಶಾಪ್ ಅನ್ನು ಮುಚ್ಚಿಸುತ್ತಾರೆ. ಹಾಗಾಗಿ ಆ ವೈನ್ ಶಾಪ್‌ನವರು ಹಣವನ್ನು ಕೊಡಲೇಬೇಕಾಗಿದೆ. ಯಾರೇ ಇನ್ಸ್‌ಪೆಕ್ಟರ್ ಆಗಿರಲಿ, ಯಾರೇ ಕಮೀಷನರ್ ಆಗಿರಲಿ, ಅವರುಗಳಿಗೆ ಮತ್ತು ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್‌ಗಳಿಗೆ ಇಷ್ಟು ದುಡ್ಡು ಎಂದು ಹೋಗಬೇಕಾಗುತ್ತದೆ. ಇಡೀ ಕರ್ನಾಟಕದಲ್ಲ ಇದೇ ವ್ಯವಸ್ಥೆ ಇದೆ. ಇದೊಂದು ವ್ಯವಸ್ಥಿತ ರಚನೆಯಾಗಿದೆ. ವೈನ್ ಶಾಪ್‌ನವರು “ನಾವು ವ್ಯಾಪಾರ ಮಾಡಬೇಕು, ಕುಡಿಯಲು ಬರುವವರು ಕುಡಿದು ಗಲಾಟೆ ಮಾಡಿದರೆ, ನಮಗೆ ರಕ್ಷಣೆ ಪೊಲೀಸಿನವರೇ ಕೊಡಬೇಕಾಗುತ್ತದೆ” ಎಂದು ಹೇಳುತ್ತಾರೆ. ವೈನ್ ಶಾಪ್‌ನವರು ಭೂಗತ ದೊರೆಗಳಿಗೆ ಹಣ ಕೊಡದೇ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೋಲಿಸಿನವರಿಗೆ ಹಣ ಕೊಡುತ್ತಿದ್ದಾರೆ. ಇದನ್ನು ನಾನು endorse ಮಾಡುವುದಿಲ್ಲ. ಆದರೆ, ಅವರಿಗೆ ಬೇರೆ ವಿಧಿ ಇಲ್ಲ. ಅವರೂ ಜೀವನ ನಡೆಸಬೇಕಾಗಿದೆ. ಕೆಲವು ರೆಸ್ಟೋರೆಂಟ್‌ಗಳು ರಾತ್ರಿ 11 ಗಂಟೆ ಮೇಲೆ 1 ಗಂಟೆಯವರೆಗೆ ತೆರೆಯುವುದಕ್ಕೆ ಮೋಲಿಸಿನವರಿಗೆ ಇಷ್ಟು ಎಂದು ಫಿಕ್ಸ್ ಮಾಡಿರುತ್ತಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಹಿರಿಯ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಒಂದೇ ಒಂದು ನಿರ್ದಿಷ್ಟ ಉದಾಹರಣೆಯನ್ನು ಹೇಳದೇ ಒಂದು ಇಲಾಖೆಯನ್ನು ಇಷ್ಟೊಂದು demoralize ಮಾಡುವುದಕ್ಕೆ ಯಾಕೆ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆನ್ನುವುದು ನನಗೆ ಅರ್ಥವಾಗುತ್ತಿಲ್ಲ. We have many cases on hand. ಆಗ ಏನಾದರು ಮಾಡಬಹುದು. ನಾವು ಯಾರ ಹಂಗಿನಲ್ಲೂ ಬದುಕಿಲ್ಲ. ಜನರಲ್ ಆಗಿ ಈ ರೀತಿ ಹೇಳುತ್ತಾ ಹೋದರೆ ಗತಿಯೇನು? ಸದನದಲ್ಲ ಮಾತನಾಡುತ್ತಿದ್ದೇವೆ. ಎಲ್ಲರೂ ಇದನ್ನು ನೋಡುತ್ತಿರುತ್ತಾರೆ. ನಾವು ಬೇಕಾದಷ್ಟು ಅನುಭವಿಸಿ ಇಲ್ಲಗೆ ಬಂದು ಕುಳಿತಿದ್ದೇವೆ. ಇಡೀ ಇಲಾಖೆಯ ಬಗ್ಗೆ ಸಮಗ್ರವಾಗಿ ಸರಾಸರಗಾಗಿ ಈ ರೀತಿ ಹೇಳುವುದು ಸರಿಯಲ್ಲ. ಯಾವುದಾದರು ನಿರ್ದಿಷ್ಟವಾದ ಉದಾಹರಣೆ ಇದ್ದರೆ ಅದರ ಬಗ್ಗೆ ಅವರು ಹೇಳಬೇಕಾಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಪೇಪರ್‌ನಲ್ಲಿ ಬಂದಿರುವುದಕ್ಕೆ ಅವರು ಉತ್ತರ ಕೊಡುತ್ತಾರೆಯೇ?

ಶ್ರೀ ಜೆ.ಸಿ.ಮಾಧುಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಉತ್ತರ ಕೊಡುವಂತಹ ಸಂದರ್ಭದಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಇವತ್ತು ಪೇಪರ್‌ನಲ್ಲಿ ಬಂದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ದಾಖಲೆಗಳನ್ನು ಕೊಡುತ್ತಾ, ಅವರು ಏತಕ್ಕೋಸ್ಕರ 34 ಲಕ್ಷ ರೂಪಾಯಿಗಳನ್ನು ಕೇಳುತ್ತಿದ್ದಾರೆ ಎನ್ನುವುದರ ಬಗ್ಗೆ ಹೇಳುತ್ತಿದ್ದೇನೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಯಾರು ದುಡ್ಡು ಕೇಳಿದ್ದಾರೆ, ಯಾರು ಹಣವನ್ನು ಕೊಟ್ಟಿದ್ದಾರೆ? 60 ವರ್ಷಗಳ ಕಾಲ ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಈ ಬಗ್ಗೆ ಟ್ರೈನಿಂಗ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟು ಕಳುಹಿಸಿರುವವರು ಅವರು. ಆ ಸ್ಕೂಲ್ ಮತ್ತು ಕಾಲೇಜಿನಿಂದ ಡಾಕ್ಟರೇಟ್ ತೆಗೆದುಕೊಂಡಿರುವವರಿಗೆ, ಇವರೇ ಕಾಪಿ ಹೊಡೆಯುತ್ತಿದ್ದಾರೆಂದು ಹೇಳಿದರೆ ಹೇಗೆ?

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ ನಾವು ಡಾಕ್ಟರೇಟ್ ಕೊಟ್ಟಿದ್ದರೇ ಅವರು ರಿಸರ್ಚ್ ಟ್ರೈನಿಂಗ್ ಕೊಡುತ್ತಿದ್ದಾರೆ.

(ಮುಂದು)

(642) 25.3.2022 1.30 ಪಿಕೆ:ಕೆಎಸ್

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಕಾನೂನು ಸಚಿವರೇ, ಇಷ್ಟು ವರ್ಷ ಇದು ಹೀಗೆ ನಡೆದುಕೊಂಡು ಬರುತ್ತಿದ್ದರೂ ಅದು ಹಿಡಿತದಲ್ಲತ್ತು. ಈಗ ಆ ಪರಿಸ್ಥಿತಿ ಇಲ್ಲ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಗಳೆ, ಮಾನ್ಯ ಮರಿತಿಬ್ಬೇಗೌಡರು ಏನು “ಇತ್ತು” ಎಂದು ಹೇಳಿದರೋ ಅದನ್ನು ದಾಖಲೆಯಲ್ಲಿ ಒತ್ತಿ ಬರೆಯಬೇಕು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ವಿರೋಧ ನಾಯಕರು, ನಾವು ಸಾಚಾ ಅಲ್ಲ, ನೀವು ಸಾಚಾ ಅಲ್ಲ ಎಂದು ಮುಕ್ತವಾಗಿಯೇ ಹೇಳುತ್ತಿದ್ದಾರೆ. ಇದು ವಾಸ್ತವದ ಕಥೆಯಾಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ನಾನು ಹೇಳಿದ್ದಕ್ಕೆಲ್ಲಾ ದಾಖಲೆಗಳನ್ನು ಕೊಡುತ್ತೇನೆ. ರೂ. 9 ಕೋಟಿ ಕಲೆಕ್ಷನ್ ಎಲ್ಲಂದ ಬರುತ್ತದೆ? ಅವೆಲ್ಲವನ್ನೂ ನೀವು ತನಿಖೆ ಮಾಡಿಸಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ನಿಯಮ 68ರ ಅಡಿಯಲ್ಲಿ ಸದನದ ಮುಂದೆ ಇರುವ ವಿಷಯ ಏನೆಂದರೆ, ರಾಜ್ಯದ ಕಾನೂನು ಮತ್ತು ಸಮಾಜ ರಕ್ಷಕರೂ ಆಗಿರುವ ಕೆಲವು ಪೊಲೀಸರು ಹಣ ಸಂಪಾದನೆಗೋಸ್ಕರ ಭ್ರಷ್ಟಾಚಾರದಲ್ಲ ತೊಡಗಿದ್ದಾರೆ ಎನ್ನುವುದು. ಇಡೀ ಇಲಾಖೆಯಲ್ಲ; ಕೆಲವು ಪೊಲೀಸರು. ಆ ಅಧಿಕಾರಿಗಳ ಹೆಸರನ್ನು ಅಥವಾ ಸಂಬಂಧಪಟ್ಟ ತಾಣಗಳನ್ನೋ ಅಥವಾ ಪ್ರಕರಣಗಳನ್ನು ಹೇಳಿದರೆ ಚೆನ್ನಾಗಿರುತ್ತದೆ. We should not beat around the bush. We should beat about the bush. ಹಾಗಾಗಿ, ಪ್ರಸ್ತಾವದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇಲೆ ಮಾತನಾಡುವುದರ ಬಗ್ಗೆ ಸಂಪೂರ್ಣ ಹಕ್ಕಿದೆ; ಅದನ್ನು ಕೇಳಲು ಕುತೂಹಲಗಳಾಗಿದ್ದೇವೆ. ಆದರೆ, ಇದು ಜನರಲ್ ಕಾಮೆಂಟ್ ಆಗುತ್ತಿದೆ. ಮಾನ್ಯ ಹರಿಪ್ರಸಾದ್‌ರವರು ಅನುಭವಿಗಳೂ ಆಗಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ವಿರೋಧ ಪಕ್ಷದ ನಾಯಕರು ಉದಾಹರಣೆಗಳನ್ನು ಹೇಳುತ್ತಿದ್ದಾರೆ ಅಷ್ಟೆ.

ವೈಸ್ ಚೇರ್ಮನ್:- ಮಾನ್ಯ ಮರಿತಿಬ್ಬೇಗೌಡರೇ ನಿಮ್ಮ ಅವಕಾಶ ಬಂದಾಗ ನೀವು ಮಾತನಾಡಿ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಗಳ ಹತ್ತಿರವು ವಿನಂತಿ ಮಾಡಿಕೊಳ್ಳುವುದಕ್ಕೆ ಬಿಡುತ್ತಿಲ್ಲ; ಮಾನ್ಯ ವಿರೋಧ ಪಕ್ಷದ ನಾಯಕರ ಹತ್ತಿರವೂ ವಿನಂತಿ ಮಾಡಿಕೊಳ್ಳುವುದಕ್ಕೆ ಬಿಡುತ್ತಿಲ್ಲ. Specific ಆದ ಪ್ರಕರಣದ ಬಗ್ಗೆ ಹೇಳದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಕಾನೂನು ಸಚಿವರು ಮತ್ತು ಗೃಹ ಸಚಿವರು ಸದನಲ್ಲಿದ್ದಾರೆ. ಇದೇ ಸದನದಲ್ಲಿ ನಾವು ಬಹಳಷ್ಟು ಸಲ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೇವೆ. ನಾವು ಯಾರೋ ಒಬ್ಬ ಅಧಿಕಾರಿಗಳ ಬಗ್ಗೆ ಮಾತನಾಡುತ್ತಿಲ್ಲ. ಈ ವ್ಯವಸ್ಥೆ ಹೇಗಿದೆ ಎಂದು ಒಂದು ಉದಾಹರಣೆ ಕೊಡುತ್ತೇನೆ. ಇದು ಎಲ್ಲರಿಗೂ ಗೊತ್ತಿರುವಂಥದ್ದು. ಈಗ ಎರಡು ಸಾವಿರ ಮೌಲ್ಯದ ನೋಟು ಬಂತು. ಅದಕ್ಕೆ ಮುಂಚೆ, ನಾವು ಎಲ್ಲಾದರೂ ಹೋದರೆ ರೂ. 500 ಮತ್ತು ರೂ. 1000 ಗಳನ್ನು ಕೊಡುತ್ತಿದ್ದೆವು. ಈಗ ಆ ಭ್ರಷ್ಟಾಚಾರದ ವ್ಯವಸ್ಥೆ ಹೇಗಾಗಿದೆ ಎಂದರೆ ರೂ. 2000 ಕೊಟ್ಟು ಬರಬೇಕು. ಹಿಂದೆ ಮಾನ್ಯ ಬಸವರಾಜ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದರು. ನಾನು ಆಗ ಒಂದು ಉದಾಹರಣೆ ಹೇಳಿದೆ. ಒಬ್ಬ ಯಾರೋ ರಾಜರೋಷವಾಗಿ ಮಾತನಾಡಿದ್ದನ್ನು ಹೇಳಿದೆ. ಆತ, ನೋಡ್ರಿ, ನಾನು ಈ ಸ್ಟೇಷನ್‌ಗೆ ವರ್ಗವಾಗಿ ಬರಲು ರೂ. 50 ಲಕ್ಷ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದ. ವಿಧಾನಸೌಧದ ಮೂರನೆಯ ಮಹಡಿಯಿಂದ ಯಾರೂ ಸರ್ಕಾರ ನಡೆಸುತ್ತಾರೋ ಅಲ್ಲಂದ ಬಗಿ ಆಗಬೇಕು. ಬ್ರಷ್ಟಾಚಾರ ತಾಂಡವವಾಡುತ್ತಿದೆ.

ವೈಸ್ ಚೇರ್ಮನ್:- ಒಂದು ನಿಮಿಷ ನನ್ನ ಮಾತುಗಳನ್ನು ಕೇಳಿ. ನೀವು ಶಾಸಕರು. ಈ ಸದನದಲ್ಲರುವವರು ಶಾಸನಗಳನ್ನು ಮಾಡುತ್ತಾರೆ. ಶಾಸನದ ಪ್ರಕಾರ, ಕಾನೂನಿನ ಪ್ರಕಾರ, ಲಂಚ ಸ್ವೀಕಾರ ಮತ್ತು ಲಂಚ ನೀಡುವಿಕೆ ಅಪರಾಧವಾಗಿದೆ. ನೀವೇ ಅಸಹಾಯಕರಾಗಿ ಮಾತನಾಡಿದರೆ ಪರಿಹಾರ ಹೇಗೆ ಸಿಗುತ್ತದೆ? ಮಾನ್ಯ ವಿರೋಧ ಪಕ್ಷದ ನಾಯಕರು ಸಮಾಜದ ಮೇಲಿನ ಕಾಳಜಿಯಿಂದ ಮಾತನಾಡುತ್ತಿದ್ದಾರೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ:- ಮಾನ್ಯ ವಿರೋಧ ಪಕ್ಷದ ನಾಯಕರು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ.

ವೈಸ್ ಚೇರ್ಮನ್:- ಒಂದು ನಿಮಿಷ ನನ್ನ ಮಾತು ಕೇಳಿ. ನಮ್ಮ ಉದ್ದೇಶ ಇಡೀ ಇಲಾಖೆಯನ್ನು demoralize ಮಾಡುವಂಥದ್ದಲ್ಲ. ಕೊಟ್ಟಿರುವ ನೋಟಿಸ್‌ನಲ್ಲೂ “ಕೆಲವು ಪೊಲೀಸರು” ಎನ್ನುವುದು ಇದೆ. ಆ ಹಿನ್ನೆಲೆಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಅವರು ಅದನ್ನು ಸ್ಪಷ್ಟಪಡಿಸುತ್ತಾರೆ. ಇದಕ್ಕೆ ಪರಿಹಾರ ಸಿಗಬೇಕು ಎಂದರೆ, be specific. ಏಕೆಂದರೆ, ಅದಕ್ಕೆ ಸರ್ಕಾರ ಪ್ರತಿಕ್ರಿಯಿಸಬೇಕಾಗುತ್ತದೆ; ಕೇವಲ ಕೇಳಿಸಿಕೊಂಡು ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಈ ಲೋಪ-ದೋಷವನ್ನು ಸರಿಪಡಿಸಬೇಕಾದರೆ ಸರ್ಕಾರ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಮತ್ತು ವಿರೋಧ ಪಕ್ಷದ ನಾಯಕರು ಆ ಕುರಿತು ಗಮನ ಸೆಳೆಯುತ್ತಿದ್ದಾರೆ. ಎಲ್ಲವನ್ನೂ generalize ಮಾಡಬಾರದು. Generalize ಮಾಡುವುದನ್ನು ನಾನು ಅಲೋ ಮಾಡುವುದಿಲ್ಲ. Be specific.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ರಾಜ್ಯದಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ಲಕ್ಷಾಂತರ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು demoralize ಮಾಡುವುದಕ್ಕೆ ಈ ಸದನದ ಸಮಯವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ. Be specific. ನಿರ್ದಿಷ್ಟವಾಗಿ ಹೇಳಬೇಕು.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಬ್ರಿಷ್ಟಾಚಾರ ತಾಂಡವವಾಡುತ್ತಿದೆ. ಇದು ಮಾನ್ಯ ಕಾನೂನು ಸಚಿವರಿಗೆ ಗೊತ್ತಿಲ್ಲದೇ ಇರುವಂತಹ ವಿಷಯವಲ್ಲ.

ವೈಸ್ ಚೇರ್ಮನ್:- ಇದು ಸಂತೆ ಡಿಬೇಟ್ ಆಗುತ್ತದೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಈಗ ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ. ಅದಕ್ಕೆ ಸರ್ಕಾರ ಪ್ರತಿಕ್ರಿಯಿಸುತ್ತದೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ನಾನು ಅಸಹಾಯಕತೆಯಿಂದ ಮಾತನಾಡುತ್ತಿಲ್ಲ. ನಮ್ಮ ವ್ಯವಸ್ಥೆ ಹೇಗಿದೆ ಎಂದು ಹೇಳುತ್ತಿದ್ದೇನೆ.

ವೈಸ್ ಚೇರ್ಮನ್:- ಒಂದು ಕೈಯಿಂದ ಚಪ್ಪಾಳೆ ಹೊಡೆಯುವುದಕ್ಕೆ ಆಗುವುದಿಲ್ಲ. ನೀವು ಶಾಸನ ಮಾಡುವವರು. ಶಾಸನದ ಪ್ರಕಾರ ಆಕ್ಟ್ ಮಾಡಿ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಪೀಠದಿಂದ ಆದೇಶ ಮಾಡಿ; ಆಕ್ಟ್ ಮಾಡಲಿ. ನಾವು ಬೇಡ ಎಂದು ಹೇಳುವುದಿಲ್ಲ.

ವೈಸ್ ಚೇರ್ಮನ್:- ಮಾನ್ಯ ಹರಿಪ್ರಸಾದ್‌ರವರು ಹೇಳುವುದು ಮಾತ್ರ ಕಡತಕ್ಕೆ ಹೋಗಲಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ಕೆನಡಿಯವರು, Corruption is a part of democracy ಎನ್ನುವ ಮಾತನ್ನು ಹೇಳುತ್ತಾರೆ. (ಗೊಂದಲ) It is the worst system of democracy but there is not alternative for it. ನಾನು ಎಲ್ಲಾ ಪೊಲೀಸ್ ಅಧಿಕಾರಿಗಳ ಮೇಲೆ ಆಪಾದನೆ ಮಾಡುತ್ತಿಲ್ಲ. ಶೇಕಡ 90 ರಷ್ಟು ಪೊಲೀಸ್ ಅಧಿಕಾರಿಗಳು ಅವರು executive ಗೆ ಬಂದೇ ಇಲ್ಲ ಅಲ್ಲವೇ? ಯಾವುದೇ ಪಕ್ಷದ ಸರ್ಕಾರ ಇದ್ದರೂ ಒಳ್ಳೊಳ್ಳೆ ಆಫೀಸರ್‌ಗಳು executive ಗೆ ಬರುವುದಿಲ್ಲ. ಅಂಥವರ ಮೇಲೆ ನಾವು ಆಪಾದನೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುವುದಕ್ಕೆ ಆಗುತ್ತದೆಯೇ? ಬೆಂಗಳೂರಿ ಸಿಟಿ ಪೊಲೀಸ್ ಕಮಿಷನರ್ ಅವರಿಗೆ alternative ಸಿಗುತ್ತಿಲ್ಲ; ಆದರೆ policing ಆಗುತ್ತಿದೆ. ಇದು ನಾನು ಹೇಳುತ್ತಿಲ್ಲ. ಪ್ರಜಾವಾಣಿ, ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಗಳಿಗಿಂತ ಬೇರೆ ಸಾಕ್ಷ್ಯ ಬೇಕೇ?

ವೈಸ್ ಚೇರ್ಮನ್:- ಸದನದ ಒಳಗಡೆ ಯಾವುದನ್ನು ಪರಿಗಣಿಸಬೇಕು ಎನ್ನುವುದು ಇರುತ್ತದೆ. Media is the fourth pillar of democracy. ಅದರಂತೆ ಅವರ ಕರ್ತವ್ಯ ಮಾಡುತ್ತಾರೆ. ಆದರೆ ನಿರ್ದಿಷ್ಟವಾಗಿ ಕ್ರಮ ಆಗಬೇಕು ಎನ್ನುವುದಾದರೆ, ನೀವು substantiate ಮಾಡಬೇಕಾಗುತ್ತದೆ. ಒಬ್ಬ ಪ್ರತಿ ಪಕ್ಷದ ನಾಯಕರಾಗಿ ಈ ಕುರಿತು action ಆಗಬೇಕೆಂಬುದಾದರೆ, ಅದನ್ನು substantiate ಮಾಡಬೇಕಾಗುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ನಾನು ಅಂಥವರ ಹೆಸರನ್ನು ಹೇಳದರೆ ಅವರು ಸದನಕ್ಕೆ ಬಂದು ಸಮರ್ಥಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಸರ್ಕಾರ ನಿಮ್ಮದಿದೆ. ಮಾನ್ಯ ಸಭಾಪತಿಗಳೆ, ಬೆಳಗಾವಿ ಅಧಿವೇಶನದಲ್ಲಿ ಮಾನ್ಯ ರಘು ಆಚಾರ್‌ರವರು, ಪೊಲೀಸರು ಖರ್ಚು ಮಾಡಿ ಯಾವರೀತಿ ಬರುತ್ತಾರೆ ಎನ್ನುವುದನ್ನು ಹೇಳಿದರು. ಮಾನ್ಯ ಆಯನೂರು ಮಂಜುನಾಥ್‌ರವರು ಅದಕ್ಕೆ ಆಕ್ಷೇಪಣೆ ಎತ್ತಿದರು. ಆದರೆ ಆಗ Anti-Conversion Bill ಗೆ ಸಂಬಂಧಪಟ್ಟಂತೆ ಒತ್ತಡವಿದ್ದುದರಿಂದ, ಮಾನ್ಯ ರಘು ಆಚಾರ್‌ರವರು ಹೇಳಿದ ವಿಚಾರದ ಬಗ್ಗೆ ಚರ್ಚೆ ಆಗಬೇಕು ಎಂದು ಕೇಳಿ ಬಯಸಿದ್ದೆ. ಮಾನ್ಯ ರಘು ಆಚಾರ್‌ರವರು ಏನು ಹೇಳಿದ್ದಾರೆ ಎನ್ನುವುದನ್ನು ದಯವಿಟ್ಟು ನೋಡಿ. ರೂ. 50 ಕೋಟಿ ಖರ್ಚು ಮಾಡಿ ಬರುತ್ತೇವೆ ಎಂದು ಏನು ಹೇಳಿದರೋ ಅದೂ ಕೂಡ ಚರ್ಚೆ ಆಗಬೇಕು. ನಾನು ಯಾರ ಮೇಲೂ ಆಪಾದನೆ ಮಾಡುವುದಿಲ್ಲ. ನಮ್ಮ ಮನೆಯ ಪಕ್ಕದಲ್ಲೂ ಹರಿಶ್ಚಂದ್ರರಿಲ್ಲ, ನಿಮ್ಮ ಮನೆ ಪಕ್ಕದಲ್ಲೂ ಹರಿಶ್ಚಂದ್ರರಿಲ್ಲ. ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಬಸವನ ಬಾಗೇವಾಡಿಯಲ್ಲಿ 7 ವರ್ಷದ ಮಗುವನ್ನು ಕಂಬಕ್ಕೆ ಕಟ್ಟಿ ಹೊಡೆದರೂ ಯಾರೂ ಕೇಳುವವರಿಲ್ಲ. ವ್ಯವಸ್ಥೆ ಮೇಲೆ ಹಿಡಿತ ಇದ್ದಿದ್ದರೆ ಹೀಗೆ ಆಗುತ್ತಿತ್ತೇ? ಈ ರೀತಿಯ ಬಹಳಷ್ಟು ಉದಾಹರಣೆಗಳನ್ನು ನಾನು ಕೊಡಬಹುದು. ಎಲ್ಲ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ನಾವೂ ಭ್ರಷ್ಟರೇ; ಇಲಾಖೆಯಲ್ಲಿ ಇರುವವರೂ ಭ್ರಷ್ಟರೇ ಆಗಿದ್ದಾರೆ. ಭ್ರಷ್ಟಾಚಾರ ಎಂದರೆ ದುಡ್ಡು ತೆಗೆದುಕೊಳ್ಳುವುದು ಮಾತ್ರವಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದು ಬೇರೆ ಬೇರೆ ರೂಪದಲ್ಲಿ ಇರುತ್ತದೆ. ಸಾಕ್ಷ್ಯವನ್ನು ನಾನು ಕೊಡುತ್ತಿದ್ದೇನೆ. ಹಿಂದೂಸ್ಥಾನ ಟೈಮ್ಸ್ ಗಿಂತ ದೊಡ್ಡ ಪೇಪರ್ ಬೇಕೇ? ಪ್ರಜಾವಾಣಿಗಿಂತ ದೊಡ್ಡ ಪೇಪರ್ ಬೇಕೇ? ಕನ್ನಡ ಪ್ರಭ ದಿನಪತ್ರಿಕೆ ನಿಮ್ಮವರದೇ ಆಗಿದೆ. ಶ್ರೀ ರಾಜೀವ್ ಚಂದ್ರಶೇಖರ್‌ರವರ ಪತ್ರಿಕೆಯಾಗಿದೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಈ ವಿಷಯದಲ್ಲಿ ನಮ್ಮವರದು, ನಿಮ್ಮವರದು ಎಂದು ಏಕೆ ಹೇಳುತ್ತೀರಿ? ಪತ್ರಿಕೆಗಳಲ್ಲಿ ಬರುವುದೆಲ್ಲಾ ನಿಜ ಎಂದು ಹೇಳುವುದಕ್ಕೆ ಆಗುವುದಿಲ್ಲ. ಪೇಪರ್‌ನವರು ಅತೀತರಲ್ಲ. ಅವರು ಹೇಳಿದ್ದೆಲ್ಲಾ ನಿಜ ಅಂತಲ್ಲ. ದಯವಿಟ್ಟು ಸ್ಟೆಸಿಫಿಕ್ ಆಗಿ ಮಾತನಾಡಬೇಕು.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಗಳೆ, ಪತ್ರಿಕೆಗಳಲ್ಲಿ ಬಂದಿದೆ ಎನ್ನುವ ಒಂದು ಕಾರಣವನ್ನಿಟ್ಟುಕೊಂಡು ಶಾಸನ ಸಭೆಗಳಲ್ಲಿ ಆರೋಪ ಮಾಡಬಾರದು ನಮ್ಮ ನಿಯಮಗಳ ಪುಸ್ತಕದಲ್ಲಿದೆ. ಪೇಪರ್‌ಗಳನ್ನು ಕೋಟ್ ಮಾಡಿ ಅದರ ಆಧಾರದ ಮೇಲೆಯೇ ಚರ್ಚೆ ಆಗುವುದು ಗೌರವವಲ್ಲ. We have made rules in this regard.

ಶ್ರೀ ಬಿ.ಕೆ. ಹರಿಪ್ರಸಾದ್:- ದಯವಿಟ್ಟು ಆ ರೂಲ್ಸ್ ಯಾವುದು ಎಂದು ಹೇಳಿ.

Sri J.C. MADHUSWAMY:- Hon'ble Chairman, Hon'ble member cannot simply quote the newspaper article and debate in the House.

Sri. B.K. HARIPRASAD:- What else can I quote?

Sri J.C. MADHUSWAMY:- It is the Law. It is the rule.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, Kaul and Shakhder ನ *Practice and Procedure of Parliament* ಪುಸ್ತಕದಲ್ಲರಬಹುದು; ಅದು ಬೇರೆ ಪ್ರಶ್ನೆ. But it is not in the Rule book.

ಶ್ರೀ ಜೆ.ಸಿ.ಮಾಧುಸ್ವಾಮಿ:- ಪಾರ್ಲಿಮೆಂಟ್‌ನಿಂದ ಹಿಡಿದು ವಿಧಾನಸಭೆಗಳಲ್ಲಿ ಆ ಪುಸ್ತಕವನ್ನು ಒಂದು ಗ್ರಂಥದಂತೆ ರೆಫರ್ ಮಾಡಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Sri. B.K. HARIPRASAD:- ‘Practice and Procedure of Parliament’ by Kaul and Shakdher is a precedent. ಇದನ್ನು ನಾನು ಬಹಳ ಚೆನ್ನಾಗಿ ನೋಡಿಕೊಂಡಿದ್ದೇನೆ.

Sri J.C. MADHUSWAMY :- The relevant portion in ‘Page 565’ of ‘Practice and Procedure of Parliament’ by M.N.Kaul and S.L.Shakdher with respect to ‘Motion for Adjournment on a Matter of Urgent Public Importance’ reads as follows:

“...The mover of a motion must be ready with all the facts before he makes the motion. Where the information is within the personal knowledge of a member, it may be presumed as having factual basis if confirmed by him on the floor of the House. There is no objection per se to the notice of an adjournment motion....”

But this is applicable for the debates. ಎಂದು ಬಹಳ ಸ್ಪಷ್ಟವಾಗಿದೆ.

(ಮುಂದು)

(643) 25-3-2022 1.40 ಡಿವಿಸ್-ಜಿಆರ್

ಶ್ರೀ ಜಿ.ಸಿ.ಮಾಧುಸ್ವಾಮಿ(ಮುಂದು):-

At page No.565 of the *Practice and Procedure of Parliament*, written by M.N.Kaul and S.L.Shakdher, it reads thus:

“Where facts are not admitted by Government, the member must adduce some authentic information to support his notice.”

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇರೆ ರೂಲ್ಸ್‌ನಲ್ಲ ಇದೆ ನೋಡಿ news paper information ಅನ್ನು we cannot ...

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸಚಿವರು ಹೇಳಿರುವುದು ನನಗೆ ಅರ್ಥವಾಯಿತು. ತಮ್ಮಷ್ಟು experience ನನಗಿಲ್ಲ. *the Practice and Procedure of Parliament*, written by M.N.Kaul and S.L.Shakdher ಅದನ್ನು ನಾನು ಕೂಡ ಸ್ವಲ್ಪ ನೋಡಿದ್ದೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಯಾರೋ ನನಗೆ ಸದನದಲ್ಲ ಒಂದು ಕಥೆಯನ್ನು ಹೇಳಿದರು. Interview ನಡೆಯುತ್ತಿತ್ತಂತೆ, ಸಂದರ್ಶನ ಮಾಡುವ ಒಬ್ಬ ಸದಸ್ಯರು “ಮುಂದೆ ಸಂದರ್ಶನಕ್ಕೆ ಬರುವ ಅಭ್ಯರ್ಥಿ ನನ್ನ ಸಂಬಂಧಿಕರು, ಹಾಗಾಗಿ ನಾನು ಇಲ್ಲ ಕುಳಿತು ಅವರಿಗೆ ಸಂದರ್ಶನ ಮಾಡುವುದು ಸರಿಯಲ್ಲ ಎಂದು ಹೊರಗಡೆಗೆ ಎದ್ದು ಹೋದರಂತೆ” ಅಂದರೆ ಮುಂದೆ ಬರುವ ಅಭ್ಯರ್ಥಿ ನನ್ನ ಸಂಬಂಧಿಕರು ಎನ್ನುವುದು ಬೇರೆ ಸಂದರ್ಶನ ಮಾಡುವವರಿಗೆ ಗೊತ್ತಾಗಬೇಕು, ಜೊತೆಗೆ ಸಂಬಂಧಿಕರಾಗಿದ್ದರಿಂದ ಅವರಿಗೆ ಹೆಚ್ಚು ಅಂಕ ಕೊಡಲ ಎಂದು ಹಾಗೂ ನಾನು ಸಂದರ್ಶನ ಮಾಡಿಲ್ಲ, ನಾನು ಕ್ಲೀನ್ ಹ್ಯಾಂಡ್ ಎಂದು ಪರೋಕ್ಷವಾಗಿ ಗೊತ್ತಾಗಲ ಎಂದು ಹೇಳಿದ ಹಾಗೆ ನನಗೆ ಹೇಳುತ್ತಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಚಿವರೇ, ಆ ರೀತಿ ಅಲ್ಲ, ತಾವು ದಯವಿಟ್ಟು ಇರಬೇಕು. ತಾವು ಇದ್ದರೆ ಇದಕ್ಕೆ ಸ್ವಲ್ಪ ಕಾಯಕ ಸಿಗುವುದು. ಇಲ್ಲದಿದ್ದರೆ ಪ್ರಯೋಜನ ಆಗುವುದಿಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಒಂದು ಕಥೆ ಹೇಳುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಮರಿತಿಬ್ಬೇಗೌಡರೇ, ತಾವು ಹೇಳಿ ನಾನು ಯಿಲ್ಲೆ ಆಗುತ್ತಿದ್ದೇನೆ.

ವೈಸ್‌ಫೀರ್ಮನ್:- ಮಾನ್ಯ ಮರಿತಿಬ್ಬೇಗೌಡರೇ, ತಾವು ಇದಕ್ಕೆ ಮಧ್ಯದಲ್ಲ ಸರಿಯಾಗಿ ಕ್ಲಾರಿಟಿ ಕೊಡಬೇಕು. ಏಕೆಂದರೆ, ಪ್ರತಿಪಕ್ಷದ ನಾಯಕರು ಉಲ್ಲೇಖ ಮಾಡಿದರೆ ಅದು ಇಡೀ ರಾಜ್ಯದ ಪ್ರತಿದ್ವನಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರು ಎತ್ತಿರುವಂತಹ ಗಹನವಾದಂತಹ ವಿಚಾರಕ್ಕೆ ಸರ್ಕಾರದಿಂದ ಸಮರ್ಥವಾದ ಉತ್ತರ ಬೇಕೆಂದರೆ ನಿರ್ದಿಷ್ಟ ಪ್ರಕರಣಗಳನ್ನು ಹೇಳದರೆ ಅನುಕೂಲವಾಗುತ್ತದೆ ಎಂದು ಹೇಳಿದ್ದೇನೆ ಅಷ್ಟೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಪತ್ರಿಕೆಗಳಲ್ಲಿ ಬಂದಂತಹ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಅದನ್ನು ಕನ್ನಡರ್ ಮಾಡುವುದಕ್ಕಾಗುವುದಿಲ್ಲ, ಚರ್ಚೆ ಮಾಡುವುದಕ್ಕಾಗುವುದಿಲ್ಲವೆಂದು ಹೇಳಿದರೆ ಇದು ಯಾವ ಪ್ರಜಾಪ್ರಭುತ್ವ?

ವೈಸ್‌ಫೇರ್ಮನ್:- ಹಾಗಾದರೆ ನಿಯಮಾವಳಿ ಪುಸ್ತಕದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಇದನ್ನು ನಿಯಮಾವಳಿ ಪುಸ್ತಕದಲ್ಲಿ ಸೇರಿಸಿಕೊಂಡರೆ ನಮಗೂ ಅನುಕೂಲವಾಗುತ್ತದೆ.

ಡಾ||ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿಗಳ ಆಧಾರವನ್ನಿಟ್ಟುಕೊಂಡು ಇಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶವಿಲ್ಲ.

ಶ್ರೀ ಮರಿತಿಬ್ಬೇಗೌಡ:- ಅವಕಾಶ ಇದೆ.

ಡಾ||ವೈ.ಎ.ನಾರಾಯಣಸ್ವಾಮಿ:- ಅವಕಾಶ ಇದೆ. ಆದರೆ authentic information is better than news paper ಅಷ್ಟೆ. ಅದು ಬಿಟ್ಟು ಬೇರೆ ಇಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಬೇರೆ ಪತ್ರಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಬಂದರೆ ಅದು authentic.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಕೇರಳದಿಂದ ಒಂದು ಪತ್ರಿಕೆ ಬರುತ್ತಿತ್ತು. ಅದು ಮಲೆಯಾಳಂ ಭಾಷೆಯಲ್ಲಿ ಬರುತ್ತಿತ್ತು. ಅದರಲ್ಲಿ ಬಹಳ ಚೆನ್ನಾಗಿ ದಿನ ಭವಿಷ್ಯ ಬರೆಯುತ್ತಿದ್ದರಂತೆ. ಆ ಪತ್ರಿಕೆ ದಿನ ಭವಿಷ್ಯ ನೋಡುವುದಕ್ಕೋಸ್ಕರವೇ ಬಹಳ ಜನಪ್ರಿಯವಾಗಿತಂತೆ. ಬಹಳ ಜನ ಪತ್ರಿಕೆ ತೆಗೆದುಕೊಂಡು circulation ತುಂಬಾ ಜಾಸ್ತಿಯಾಗಿತಂತೆ. ಆ ಪತ್ರಿಕೆಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಿನ ಭವಿಷ್ಯ ಬರೆಯುತ್ತಿದ್ದವರು ಮರಣ ಹೊಂದಿಬಿಟ್ಟರು. ಆನಂತರ ಈ ದಿನ ಭವಿಷ್ಯವನ್ನು ಯಾರ ಹತ್ತಿರ ಬರೆಯಸಬೇಕೆಂದು ಸ್ವಲ್ಪ ದಿನ ಗ್ಯಾಪ್ ಆಯಿತು. ಪತ್ರಿಕೆಯ circulation ಕಡಿಮೆಯಾಗಿಬಿಟ್ಟಂತೆ. ಆಗ ಪತ್ರಿಕೆಯ ಸಂಪಾದಕರಿಗೆ ಓ, ದಿನ ಭವಿಷ್ಯದಿಂದ ನನ್ನ ಪತ್ರಿಕೆ ಓಡುತ್ತಿತ್ತು, ಅದು ನಿಂತು ಹೋದ ಮೇಲೆ ಈ ರೀತಿಯಾಗುತ್ತಿದೆ ಎಂಬುದು ಗೊತ್ತಾಯಿತಂತೆ. ಆಗ ಅವರಿಗೆ ಬಹಳ ಚಿಂತೆಯಾಯಿತಂತೆ. ಆ ಸಂದರ್ಭದಲ್ಲ ಅವರ ಸ್ನೇಹಿತರಾದ ನಾರಾಯಣಸ್ವಾಮಿಯವರಿಗೆ ಏನು ಮಾಡಬೇಕು, ಈ ರೀತಿಯಾಗುತ್ತಿದೆ ಎಂದು ಕೇಳಿದರಂತೆ. ಅದಕ್ಕೆ ನಾರಾಯಣಸ್ವಾಮಿಯವರು ಹೇಳಿದರಂತೆ, ಇಷ್ಟು ವರ್ಷಗಳಲ್ಲ ಪತ್ರಿಕೆಯಲ್ಲ ದಿನ ಭವಿಷ್ಯ ಮುದ್ರಣವಾಗಿದೆ ಅವುಗಳನ್ನೇ ರಿಪೀಟ್ ಮಾಡಿಬಿಡಿ, ಆಗ ನೋಡೋಣ ಎಂದು ಹೇಳಿಕೊಟ್ಟರಂತೆ. ಅದೇ ಕೆಲಸ ಪ್ರಾರಂಭ ಮಾಡಿದ ಮೇಲೆ ಮತ್ತೆ ಪತ್ರಿಕೆಯ circulation ಜಾಸ್ತಿಯಾಗಿಬಿಟ್ಟಂತೆ ಆ ರೀತಿ ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಹೇಳುತ್ತಿದ್ದಾರೆ. ಇದು ಇದ್ದರೆ ಅದನ್ನು ಮಾಡುವುದಕ್ಕಾಗುವುದಿಲ್ಲ, ಈ ರೀತಿ ಹೇಳಿದರೆ ಹೇಗೆ?

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಮರಿತಿಬ್ಬೇಗೌಡರವರೇ, ಇದಕ್ಕೆ ಸಂಬಂಧಪಟ್ಟ ಹಾಗೆ ಮಾನ್ಯ ಮಂತ್ರಿಗಳು ಹೇಳುತ್ತಾರೆ. What you spoke is not relevant. ನೀವು ಮಾತನಾಡಿರುವುದು ಇದಕ್ಕೆ relevant ಅಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, At page No.565 of the *Practice and Procedure of Parliament*, written by M.N.Kaul and S.L.Shakdher, it further reads thus:

“ ... Press reports unless admitted by Government cannot be accepted as authoritative for the purpose of an adjournment motion. ...

ಮಾನ್ಯ ಬಿ.ಕೆ.ಹರಿಪ್ರಸಾದ್‌ರವರಿಗೆ ಸಾಕಷ್ಟು ಅನುಭವವಿದೆ, ಅವರು ಸಾಕ್ಷಿ ಕೊಡುತ್ತಾರೆಂದರೆ, ಬರೀ ಪತ್ರಿಕೆಯಲ್ಲ ಬರೆದಿರುವುದನ್ನು ಹೇಳುತ್ತಿದ್ದಾರೆ. ಪತ್ರಿಕೆಯವರು ಬರೆದಿರುವುದನ್ನೆಲ್ಲಾ ಇಲ್ಲ ಚರ್ಚೆ ಮಾಡುವುದಕ್ಕಾಗುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಹಾಗಿದ್ದರೆ ತಾವು ಅದಕ್ಕೆ ಉತ್ತರವನ್ನು ಹೇಳಿ?

(ಗೊಂದಲ)

ವೈಸ್‌ಚೇರ್ಮನ್:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಮಾತನಾಡುವುದು ಮಾತ್ರ ಕಡತಕ್ಕೆ ಹೋಗಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ಸದನದ ಸರ್ವೋಚ್ಚ ಸಭಾಪತಿಗಳು ನಾನು ಪ್ರಸ್ತಾಪ ಮಾಡಿರುವ ವಿಚಾರವನ್ನು ಅಡ್ಮಿಟ್ ಮಾಡಿದ ಮೇಲೆ ಅದು ಮುಗಿಯಿತು. ಅದರ ಬಗ್ಗೆ ಚರ್ಚೆ ಆಗುತ್ತದೆ, ಅದನ್ನು ಸರ್ಕಾರ ರಿಜೆಕ್ಟ್ ಮಾಡಲಿ, ಅದು ಬೇರೆ ಪ್ರಶ್ನೆ. ನಾನು ಹೇಳುವುದೆಲ್ಲಾ ತಪ್ಪು ಎಂದು ಅವರೇನೋ ಹೇಳಿದರು. “**ಪೊಲೀಸರು ಲಂಚ ತಿನ್ನುವ ನಾಯಿಗಳು, ಸರಗಳ್ಳರನ್ನು ಹಿಡಿಯುತ್ತಿಲ್ಲ**” ಎಂದು ಮಾನ್ಯ ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರರವರು ಚಿಕ್ಕಮಗಳೂರಿನ ಪೊಲೀಸರಿಗೆ ಫೋನ್ ಮಾಡಿ ಬಯ್ದರು. ನಾವು ಆ ಪದವನ್ನು ಉಪಯೋಗಿಸುತ್ತಿಲ್ಲ. ಈ ವಿಡಿಯೋ ವೈರಲ್ ಆಗಿತ್ತು. ಪೊಲೀಸರು ನಾಯಿಗಳೇ? ನನ್ನ ಕುಟುಂಬದಲ್ಲೂ ಬಹಳಷ್ಟು ಜನ ಪೊಲೀಸ್ ಕೆಲಸದಲ್ಲಿದ್ದರು. ಈಗ ಅವೆಲ್ಲಾ ಬೇಡ. ನಾನು ಯಾರ ಮೇಲೂ ವೈಯಕ್ತಿಕವಾದ ಆಪಾದನೆ ಮಾಡುತ್ತಿಲ್ಲ. ವ್ಯವಸ್ಥೆ ಸುಧಾರಣೆಯಾಗಬೇಕೆಂದು ಮಾಡುತ್ತಿದ್ದೇನೆ. ಮನಸ್ಸು ಮಾಡಿದರೆ ಬೇಕಾದರೆ ನಾನು ಇನ್ನಷ್ಟು ಹೇಳಿಕೆಗಳನ್ನು ಕೊಡುತ್ತೇನೆ. ಮಾನ್ಯ ಮುಖ್ಯಮಂತ್ರಿಗಳು action and reaction ಎಂದು ಹೇಳಿದ್ದಾರಲ್ಲಾ ಇವುಗಳು ಸಹ part of corruption ಆಗಿವೆ. ಯಾರನ್ನಾದರೂ ಹಿಂಸಿಸಬೇಕೆಂದರೆ ಆ ಕಲೆಯನ್ನು ನಾನು ಚೆನ್ನಾಗಿ ಕಲಿತಿದ್ದೇನೆ. ಆದರೆ ಈಗ ನಡೆಯುತ್ತಿರುವ ವಿಚಾರದಲ್ಲಿ ‘ಹಿಂದೂಸ್ಥಾನ್ ಟೈಮ್ಸ್’, ‘ಪ್ರಜಾವಣಿ’, ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಧಾರವಾಹಿ ಬಂದಿದೆ. ನನ್ನ ಅನುಭವದಲ್ಲಿ ಹೇಳುವುದಾದರೆ, ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಮಾನ್ಯ ರಘುರಾಮ್ ಶೆಟ್ಟರ್‌ರವರು ಇದ್ದರು, ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಮಾನ್ಯ ರಾಮ್ ಪ್ರಸಾದ್‌ರವರು ಇದ್ದರು, ಮಾನ್ಯ ಗರುಡನಗಿರಿ ನಾಗರಾಜ್‌ರವರು ಇದ್ದರು, ಅವರ ಆರ್ಟಿಕಲ್ ಬಂದರೆ ಸರ್ಕಾರಗಳು ನಡಗುತ್ತಿದ್ದವು. ಆದರೆ ಸರ್ಕಾರ ಗಪ್‌ಚಿಪ್ ಆದರೆ ನಾವೇನು ಮಾಡುವುದಕ್ಕಾಗುತ್ತದೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ ಹಾಗೆ, ಇವತ್ತು ಪತ್ರಿಕೆಗಳಲ್ಲಿ ಬರುವುದು, ಮಾಧ್ಯಮಗಳಲ್ಲಿ ಬರುವುದು ನಾವು ಯಾವುದು ಕೂಡ ಗಣನೆಗೆ, ಚರ್ಚೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದಾದರೆ ನಾನು ನೂರಂಟು ಉದಾಹರಣೆಗಳನ್ನು ಕೊಡಬಲ್ಲೆ. ಈ ಕೋವಿಡ್-19 ಸಂದರ್ಭದಲ್ಲಾಗಲ, ಮತ್ತೊಂದು ಸಂದರ್ಭದಲ್ಲಾಗಲ ಟಿ.ವಿ. ಚಾನಲ್‌ರವರು ನಾವು ಇಂತಹ ದಿನ ಪ್ರಕಟಣೆ ಕೊಟ್ಟಿದ್ದೆವು, ಇಂತಹ ಹೇಳಿಕೆಗಳನ್ನು ಕೊಟ್ಟಿದ್ದೆವು, ಇದನ್ನಾಧರಿಸಿ ಸರ್ಕಾರ ಈಗ ಕ್ರಮ ಕೈಗೊಂಡಿದೆ ಎನ್ನುವಂಥದ್ದು ಇದೆ. ಕೆಲವು ಟಿ.ವಿ. ಚಾನಲ್‌ರವರು ಸರ್ಕಾರದ ತೀರ್ಮಾನವನ್ನೆಲ್ಲಾ ಅವರೇ ಮೊದಲು ಘೋಷಣೆ ಮಾಡಿಬಿಟ್ಟರು, ಸರ್ಕಾರ ಅದರ ಮೇಲೆ ಕ್ರಮ ಕೈಗೊಂಡ ತಕ್ಷಣವೇ ನೋಡಿ, ನಮ್ಮ ಪ್ರಯತ್ನದಿಂದ ಇವತ್ತು ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ ಎನ್ನುವಂಥದ್ದೆಲ್ಲಾ ನೂರಂಟು ಉದಾಹರಣೆಗಳನ್ನು ಕೊಡಬಹುದು. ಆದರೆ, ಅದಲ್ಲ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ ಹಾಗೆ ನಾವು ಅವರೆಲ್ಲಾ ಸೇರಿ ಹದ್ದು ಮೀರಿರುವ ವ್ಯವಸ್ಥೆಗೆ ಏನಾದರೂ ಕಡಿವಾಣ ಹಾಕಬೇಕು, ಅದಕ್ಕೆ ಪ್ರಯತ್ನ ಮಾಡಬೇಕೆನ್ನುವ ದಿಸೆಯಲ್ಲಿ ಇದು ಚರ್ಚೆಯಾಗುತ್ತಿರುವಂಥದ್ದು.

ವೈಸ್‌ಫೇರ್ಮನ್:- ಮಾಧ್ಯಮದವರು ಮಾಡಿರುವುದು ತಪ್ಪೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾಧ್ಯಮದವರಿಗೆ ನನ್ನ ಶತಕೋಟಿ ಸಾಸ್ಣಾಂಗ ನಮಸ್ಕಾರ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಪತ್ರಿಕೆಗಳಲ್ಲಿ ಬಂದಿರುವುದನ್ನು ಅವರು ಕನ್ನಿಡರ್ ಮಾಡುತ್ತಿಲ್ಲ.

ವೈಸ್‌ಫೇರ್ಮನ್:- ಮಾನ್ಯ ವಿರೋಧ ಪಕ್ಷದ ನಾಯಕರು ಎತ್ತಿರುವ ವಿಚಾರ ಸದುದ್ದೇಶದಿಂದ ಇದೆ. ಸದನದೊಳಗೆ ಪರಿಹಾರ ಬೇಕೆನ್ನುವುದಾದರೆ, ನಿಖರವಾದ ಅಂಕಿ-ಅಂಶ ಬೇಕು ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಪತ್ರಿಕೆಗಳು, ಮಾಧ್ಯಮಗಳು ಸಮಾಜದ ಒಳಿತಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿವೆ.

ವೈಸ್ ಛೇರ್ಮನ್:- ಮಾಧ್ಯಮದವರನ್ನು ಟಾರ್ಗೆಟ್ ಮಾಡುವುದು ಬೇಡ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾವು ಮಾಧ್ಯಮದವರಿಗೆ ಅಭಿನಂದಿಸುತ್ತೇವೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಹೇಳಿರುವುದಕ್ಕೆ ನಾನು ಸಹಮತವನ್ನು ವ್ಯಕ್ತಪಡಿಸುತ್ತೇನೆ. ಏನು ಈ ಪತ್ರಿಕೆಗಳಲ್ಲ ಬಂದಿದೆ ಅವರಿಗೆಲ್ಲಾ ನನ್ನ ಶತಕೋಟಿ ನಮನಗಳು. ಏಕೆಂದರೆ, ಎಲ್ಲೋ ಒಂದು ಕಡೆ ಸುಧಾರಣೆಗಳಾಗಬೇಕು. ಅದನ್ನು ನಾನು ಮುಂದೆ ಸೋಮವಾರದಂದು ಹೇಳುತ್ತೇನೆ. ಅವರು ಸೋಮವಾರದಂದು ಮಾತನಾಡಿ ಎಂದು ಹೇಳಿದ್ದಾರೆ, ನಾನು ಸೋಮವಾರ ಮಾತನಾಡುತ್ತೇನೆ.

ವೈಸ್ ಛೇರ್ಮನ್:- ಈಗ ಸದನವನ್ನು ಸೋಮವಾರ ದಿನಾಂಕ:28.03.2022ರ 11.00 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಮಧ್ಯಾಹ್ನ 1 ಗಂಟೆ 50 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ದಿನಾಂಕ 28ನೇ ಮಾರ್ಚ್ 2022ರ ಸೋಮವಾರದಂದು ಬೆಳಿಗ್ಗೆ 11.00 ಗಂಟೆಗೆ ಸೇರಲು ನಿಶ್ಚಯಿಸಿತು)

<><><>